

UNIVERSAL
LIBRARY

OU_198575

UNIVERSAL
LIBRARY

ಅ ಲ್ಲಿ ಮನ ಪ್ರೇಭು

ಅವರ ಕಥೆ

ಜಿ. ಪಿ. ರಾಜರಹ್ನುಂ

ಪ್ರಕಾಶಕರು:

ಚಿ. ಬಿ. ಡಿ. ಪನರ್ ಪ್ರೈಸ್
ಅರಳೇಪೇಟ್, ಬೆಂಗಳೂರು

[ಎಲ್ಲ ಹಕ್ಕುಗಳೂ ಬರೆದವರದು]

ನೊದಲನೇಯ ಮುದ್ರಣ:
ಶ್ರೀ ಬಜವಜಯಂತಿ, ೧೯೫೭

ಒಂದೂಕಾಲು ರೂಪಾಯಿ

ಚೆಂಗಳೂರಿನ ಬಿ. ಬಿ. ಡಿ. ಪವರ್ ಸೈಸಿನಲ್ಲಿ ಯು. ನರಸಿಂಹ ಮಲ್ಕೆಂದ
ಮುಂದಿತವಾಯಿತು.

ಅ ರಿಕೆ

“ಕೆರೆಯ ನೀರನು ಕೆರೆಗೆ ಚೆಲ್ಲಿ”
ಎಂದು ಹೇಳಿದ ಹಾಗೆ
“ ಜಾವುರಸ್ ”
ಎಂಬ ಕೆನ್ನಡದ ಕವಿ ರಚನಿದ
“ ಪ್ರಭುಲಿಂಗಲೀಲೆ ”
ಎಂಬ ಸೊಗಸಾದ ಕಾವ್ಯದ ಶೋಷಿತಿಂದ
“ ಅಲ್ಲಮಪ್ರಭು ಅವರ ಕಥೆ ”
ಎಂಬ ಈ ಹೂಬೊಗಸೆಯನ್ನು ಆಯ್ದು ತಂದು
ಪ್ರಭುದೇವರ ಶ್ರೀಸಾದಗಳ್ಲಿ
ಸಮರ್ಪಿಸಿದ್ದೇನೇ.
ಕನ್ನಡಿಗರಿಗೆ ಈ ಕೃತಿ ಪ್ರೀತಿಯಾಗಲಿ.

—ಜಿ. ಪಿ. ರಾಜರತ್ನಂ—

గురురాజ

“ చకోరంగే చంద్రమన బెళగిన జింతి
అంబుజకే భానువిన లుదయద జింతి ”

ఎందు రాగ ఎళీయుత్తా మనేయ ముందిన వేట్టలు హత్తి,
శివు బాగిలు తట్టిద. “ ఆమ్రా, నాను. బాగిలు ” ఎందు
కొగిద. మత్తె రాగ ముందువరిసిద :

“ భృమరంగే పరివుళద బంధుంబ జింతి.

ఎనగే నమ్మి కూడల సంగమదేవన నేనేవ జింతి.”

శివూతాయి బాగిలు తేగేయుత్తా “ యారు యారిగోఏ
యారదు యారదోఏ జింతి ఎందు రాగ ఎళీయుత్తీయల్ల.
మనేయల్లి తాయి ఇద్దుళీ, రాత్రి ఎంటు గంటి ఒంచక్కు
గంటిగే మగ మనేగే బరువ వరిగూ ఆకే ఏను పేచొడుతాళీ,
ఎందు నినగే స్ఫూర్పువూ జింతి చేఇడవేనోఏ, శివు?” ఎందు
మృదువాగి ఆశ్చేసిసిదరు.

శివు తన్న తప్పు ఒప్పికోండ. “ హోదన్ను. ఆదరే, ఇవత్తు
కాలేజినల్లి బసవజయంతి ఆచరిసిదరు. ఆల్లి ఇష్టు హోత్తు
ఆగిహోయికు.” ఎంద.

“బసవజయంతి? ఏనోఏ ఆదు?” ఎందరు, శివూతాయి.

“ ఆయో! బసవజయంతి గోత్తీల్చీ, ఆమ్ము?” ఎంద, శివు.

“బసవజయంతి హాగిరలి; ఈ బసవ యారోఏ ఆదూ
కాణినష్టు నాను. మనేకెలస మాడికోండియో నమగే ఇదెల్లల్ల
హేగే తిళియబేకప్ప? ఈగ నీను ఇద్దీయల్ల మగ, ఉది
దవను, కలితవను ‘ఎలా, తాయిగే ఇదన్ను తిళిసబేకు’ ఎందు
విరామమాడికోండు ఏనాదరూ ఇష్టు హేళబారదే? ”

ಉಲ್ಲಮಪ್ರಭು

“ಹೋದಮ್ಮಾ, ಹೇಳಬೇಕಾದ್ದೇ. ಇದೋ, ಇವತ್ತು ಹೇಗೂ ಒಳ್ಳೆ ದಿನಸ, ಬಸವಜಯಂತಿ. ಇವತ್ತು ನಿನಗೆ ಬಸವಣ್ಣನವರ ವಿಷಯ ನನಗೆ ತಿಳಿದಿರೋ ಅಮ್ಮೆ ಹೇಳಲಾ ?”

“ಹೇಳುವೆಯಂತೆ. ಮೊದಲು ಬಟ್ಟೆ ತೆಗೆದು, ಕೈಕಾಲು ತೊಳೆ ದುಕೊ. ಒಂದು ಸಂಧಾರವಂದನೆ ಶಾಸ್ತ್ರ ಮುಗಿಸಿ, ಉಂಟಮಾಡು. ಅನೇಕೆ ನಿದಾನವಾಗಿ ಹೇಳೋಣ, ನಿನ್ನ ಕತೇನ.”

ಶಿವೂ ತಾಯಿ ಹೇಳಿದ ಹಾಗೆಯೇ ಮೈಲಿಗೆ ಬಟ್ಟೆ ಕಳಚಿ, ಕೈಕಾಲು ತೊಳೆದು, ಮಗಟ ಸುತ್ತಿಕೊಂಡು, ವಿಭಂತಿ ಇಟ್ಟು ಕೊಂಡು, ಸಾವಕಾಶವಾಗಿಯೇ ಸಂಧಾರವಂದನೆ ಮಾಡಿ ಮುಗಿಸಿ, ಉಂಟಕ್ಕೆ ಕುಳಿತ. ಅನ್ನ ಕಲಸಿ ಉಂಟಮಾಡುತ್ತಾ, ಹಾಗೆಯೇ ಮಾತೂ ಮುಂದುವರಿಸಿದ.

“ಈ ಬಸವಣ್ಣನವರು, ಅಮ್ಮೆ, ಈಗ ಒಂದು ಎಂಟುನೂರು ವರ್ಷದ ಹಿಂದೆ ನಮ್ಮ ಕನ್ನಡ ದೇಶದಲ್ಲಿ ಇದ್ದವರು. ನಾವು ಈಗ ಧಾರವಾಡದ ಸೀಮೆ ಎನ್ನುವುದಿಲ್ಲವೇ—ಆ ಕಡೆ ಇಂಗಳೇಶ್ವರ ಬಾಗೇವಾಡಿ ಎಂಬ ಅಲ್ಲಿ ಅವರು ಹುಟ್ಟಿದ್ದು. ಅವರಿಗೆ ಚಿಕ್ಕವ ರಾಗಿರೋವಾಗಿಸಿಂದಲೂ ‘ಈಶ್ವರ ಎಂಬ ದೇವರು ಇದ್ದಾನೆ, ನಾವೆಲ್ಲಾ ಆತನಲ್ಲಿ ಭಕ್ತಿಯಿಂದ ನಡೆದುಕೊಳ್ಳಬೇಕು’ ಎನ್ನು ವೆಚ್ಚಿದ್ದ ಬುದ್ಧಿ ಇತ್ತುಂತೆ. ಅವರಿಗೆ ಉಪನಯನ ಆಗುವ ವಯಸ್ಸಿ ನಲ್ಲಿಯೇ ಅವರು ಮನೆಬಿಟ್ಟು ಹೋಗಿ, ಕೃಷ್ಣನದೀ ದಂಡೆಯಲ್ಲಿ ಕವ್ಯದಿ ಎಂದು ಸಂಗಮ, ಅಲ್ಲಿ ಇದ್ದ ಸಂಗಮೇಶ್ವರನ ಸೀವೆ ಮಾಡಿ ಕೊಂಡೇ ಬೆಳಿದರಂತೆ. ಸಂಗಮಕ್ಕೆ ಬರುತ್ತಿದ್ದ ಶಿವಭಕ್ತರೆಲ್ಲ ಅವರ ಭಕ್ತಿಯನ್ನು ತುಂಬ ಮೇಚ್ಚಿಕೊಳ್ಳುತ್ತಿದ್ದರಂತೆ. ಆವಾಗ ನಮ್ಮ ಕಣಾಟಕದ ಉತ್ತರದ ಕೊನೆಗೆ ಕಲಾಞ್ಜಿ ಎಂದು ಒಂದು ಪಟ್ಟಣ, ಚಿಜ್ಜಳಿ ಎಂದು ಅದರ ರಾಜ. ಆ ರಾಜನ ಮಂತ್ರಿ ಬಸವಣ್ಣನವರಿಗೆ ತನ್ನ ಮಗಳನ್ನು ಮದುವೆ ಮಾಡಿಕೊಟ್ಟು, ಅಳಿಯನನ್ನು ಕಲಾಞ್ಜಿಕ್ಕೇ

ಕರೆಸಿಕೊಂಡ. ಅಲ್ಲಿ ಬಸವಣ್ಣನವರು ಜೀವನೋಪಾಯಕ್ಕಾಗಿ ಮೊದಲು ಕರಣಕರಾಗಿ ಕೆಲಸಕ್ಕೆ ಸೇರಿಕೊಂಡರು. ಅನಂತರ ಅವರ ಕುಶಾಗ್ರಬುದ್ಧಿಯಿಂದ ಒಂದು ಸಲ ಬಿಜ್ಜಳನಿಗೆ ಅಪಾರ ವಾದ ನಿಧಿ ಸಿಕ್ಕಿತ್ತು. ಅಂದಿನಿಂದ ಅವರು ಕಲ್ಯಾಣದಲ್ಲಿ, ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯಾದರು, ಅಲ್ಲಿಗೆ ದಂಡನಾಯಕನಾದರು. ಹೀಗೆ ಲೊಕಿಕವಾಗಿ ಎಷ್ಟೇ ಮೇಲುಮೇಲಕ್ಕೆ ಪರುತ್ತಿದ್ದರೂ, ಬಸವಣ್ಣನವರು ಶಿವನನ್ನು ಮರೆಯಲ್ಲಿ, ಶಿವಭಕ್ತಿಯನ್ನು ಮರೆಯಲ್ಲಿ. ಲೋಕಕ್ಕೆಲ್ಲ ಶಿವಭಕ್ತಿಯನ್ನು ಚೋಧಿಸಿದರು. ಯಾರು ಯಾರು ಶಿವಭಕ್ತರಾದವರೋ ಅವರನ್ನೆಲ್ಲ ಸಾಕ್ಷಾತ್ ಶಿವನೆಂದೇ ಭಾವಿಸಿ, ಬಸವಣ್ಣನವರು ಆ ಜಂಗಮರಿಗೆಲ್ಲ ಪೂಜಿಮಾಡಿ, ಅವರಿಗೆಲ್ಲಾ ಆರಾಧನೆ ಮಾಡುತ್ತಿದ್ದರು. ಬರುತ್ತಬರುತ್ತ ಕಲ್ಯಾಣ ಶಿವಭಕ್ತರಿಗೆಲ್ಲ ದೊಡ್ಡ ಪುಣ್ಯಕ್ಷೇತ್ರವಾಯಿತು. ಬಸವಣ್ಣನವರನ್ನು ಕಂಡರೆ ಗೌರವ, ಪೂಜ್ಯಬುದ್ಧಿ, ವಿಶ್ವಾಸ ಎಲ್ಲ ಕಡೆಯೂ ಹೆಚ್ಚುತ್ತ ಬಂತು. ಆದರೆ ಅವರ ಅಭಿವೃದ್ಧಿಯನ್ನು ಕಂಡು ಸಹಿಸಲಾರದ ಕೆಲವರೂ ಅಲ್ಲಿ ಇದ್ದರು. ಅವರಿಗೆ ಬಸವಣ್ಣನವರ ಮೇಲೆ ಹೊಟ್ಟಿ ಕಿಚ್ಚು ಹೆಚ್ಚಾಯಿತು. ‘ಬಸವಣ್ಣನವರು ಬಿಜ್ಜಳನ ಭಂಡಾರವನ್ನು ಸೂರೆಮಾಡುತ್ತಿದ್ದಾರೆ, ಅದನ್ನು ಜಂಗಮರಿಗೆ ಹಂಚುತ್ತಿದ್ದಾರೆ, ಜಂಗಮರ ಗುಪ್ತಸೈನ್ಯವನ್ನು ಕಟ್ಟುತ್ತಿದ್ದಾರೆ’ ಎಂದೆಲ್ಲಾ ಅರಸನ ಹತ್ತಿರ ಚಾಡಿ ಹೇಳಿದರು. ಅರಸನೂ ಬುದ್ಧಿಯಲ್ಲದೆ ಅವರ ಮಾತಿಗೆ ಕಿವಿಕೊಟ್ಟು, ಬಸವಣ್ಣನವರಿಗೆ ಕಿರುಕುಳ ಕೊಡತೊಡಗಿದ. ಬಸವಣ್ಣನವರು ನೋಡುವವರಿಗೂ ನೋಡಿದರು: ಒಂದು ಕಡೆ ಒಡೆಯನಾದ ಬಿಜ್ಜಳ ಮೂರುಮೂರು ದಿವಸಕ್ಕೂ ಆಗದವರ ಮಾತು ಕೇಳಿಕೊಂಡು ತನ್ನನ್ನು ಹಂಗಿಸುವನು, ನಿಂದಿಸುವನು, ಹೀಯಾಳಿಸುವನು; ಇನ್ನೊಂದು ಕಡೆ ಜಂಗಮರಲ್ಲಿಯೇ ಕೆಲವರು, ಶಿವಭಕ್ತಿ ಸಾಕಷ್ಟು ಇಲ್ಲದಿದ್ದವರು, ತಮಗೆ ಮನಸ್ಸು ಬಂದಂತೆ

ಮಾತನಾಡುವುದೂ ಕೆಲಸಮಾಡುವುದೂ ಏತಿವೀರಿ, ಬಸವಣ್ಣ ನವರಿಗೆ ಮನಸ್ಸು ತುಂಬ ನೊಂದಿತು. ಕಟ್ಟಕಡೆಗೆ ಈ ಎರಡೂ ಕಡೆಯ ಅನ್ಯಾಯಗಳಿಗೂ ಅಥಮರಗಳಿಗೂ ಬೇಸತ್ತು, ಬಸವಣ್ಣ ನವರು ಕಲ್ಯಾಣವನ್ನು ಬಿಟ್ಟು, ಪುನಃ ಕಪ್ಪಡಿಗೆ ಹಿಂದಿರುಗಿದರು. ಅಲ್ಲಿ ಸಂಗಮೀಶ್ವರನ ಸೇವೆಯನ್ನು ಮಾಡುತ್ತ ಇದ್ದು, ಆಲ್ಲಿಯೇ ಶಿವೇಕ್ಕಾರಾದರು.”

ಶಿವು ಮೊದಲುಮೊದಲು ತುತ್ತತುತ್ತಿಗೆ ಒಂದೊಂದು ಮಾತನಾಡುತ್ತಿದ್ದವನು, ಬರುತ್ತಬರುತ್ತ ಕಲಸಿದ ಅನ್ನದ ಮೇಲೆ ಕೈಹಾಗೇ ಇಟ್ಟು, ಒಂದೇ ಉಸಿರಿಗೆ ಮಾತನಾಡುತ್ತ, ಕತೆಯನ್ನು ಮುಗಿಸಿದ್ದ.

“ಕೈಯೆಲ್ಲ ಒಣಗಿಹೋಯಿತಲ್ಲೋ, ಶಿವು. ಮೊದಲು ಉಟ ಮಾಡಿ ಮುಗಿಸು. ಬಡಿಸಿದ್ದ ಆರಿಹೋಗುತ್ತಾ ಇದೆ. ಕೈ ತೊಳೆದು ಕೊಂಡಾದ ಮೇಲೆ ಮುಂದಿನ ಮಾತು.” ಎಂದರು, ಶಿವೂತಾಯಿ.

ಶಿವು ಮಾತಾಡದೆ ಉಟ ಮಾಡುತ್ತಿದ್ದು. ಪುನಃ ಎಲ್ಲಿ ಮಾತನಾಡತೊಡಗಿ ಉಟ ನಿಲ್ಲಿಸಿಬಿಡುವನೋ ಎಂದು ಅವನ ತಾಯಿ ತಾವೇ ಮಾತನಾಡತೊಡಗಿದರು: “ಎಷ್ಟು ಮುದ್ದಾಗಿ ಕತೆ ಹೇಳುತ್ತೀಯೆ, ಶಿವು! ಇವತ್ತು ಸಂಚೆ ಇಷ್ಟು ಹೊತ್ತೂ ಕೇಳಿದ್ದನ್ನು ಅದೆಷ್ಟು ಸೋಗಸಾಗಿ, ಸಂಗ್ರಹವಾಗಿ, ಸ್ವಾರಸ್ಯವಾಗಿ, ಸರಸರಾ ಎಂದು, ಹೇಳುತ್ತೀಯೋ! ಅದಕ್ಕೇನೆ ಆಪ್ತಾತ್ಮ ನಿಮ್ಮ ವೇಷ್ಟು ರೂಪಾರೋ ಬಂದಿದ್ದವರು, ನಿಮ್ಮ ತಂದೆಯ ಹತ್ತಿರ ‘ನಿಮ್ಮ ಶಿವು ಹಾಗೆ! ನಿಮ್ಮ ಶಿವು ಹಿಗೆ!’ ಎಂದು ಏನೇನೋ ಹೋಗಳುತ್ತಾ ಇದ್ದರು! ದೇವರು ಹಿಗೆ ನಿನಗೆ ಪೂಜಾಯುಸ್ಸು ಕೊಟ್ಟು ಬೆಳ್ಳಿಸಲಿ ಎಂದು ಅಷ್ಟೇವು ನನ್ನ ಹರಕೆ, ದೇವರಲ್ಲಿ.” ಎಂದರು.

“ಅಮ್ಮಾ! ಜನರನ್ನು ಹಿಗೆಲ್ಲ ಅವರೆದುರಿಗೆ ಹೋಗಳಬಾರದು ಎಂದು ಬಸವಣ್ಣನವರು ಹೇಳಿದ್ದಾರನ್ನು. ತಮ್ಮನ್ನು ಜನ ಹೋಗಳು

ವುದನ್ನ ಕೇಳಿದಹಾಗೆಲ್ಲ, ಕೇಳಿದವರಿಗೆ ತಲೆ ತಿರುಗಿ ಹೋಗುತ್ತಂತೆ, ಅಹಂಕಾರ ಅತಿಯಾಗುತ್ತಂತೆ. ಬಸವಣ್ಣನವರು ಒಂದು ಕಡೆ ಹೇಳಿದ್ದಾರೆ, ಅದರ ಅರ್ಥ ೨೧ಗೆ: ‘ನನ್ನವರು ನನ್ನನ್ನು ಹೊನ್ನು ಶೂಲಕ್ಕೆ ಹಾಕಿದರು, ನನ್ನನ್ನು ಹೊಗಳಿ ಹೊಗಳಿ. ಈ ಹೊಗಳಿಕೆಯ ಮನ್ನಣಿಯೇ ನನ್ನ ಪಾಲಿಗೆ ಮಸೆದ ಅಲಗಾಗಿದೆ. ದೇವರೇ! ನಿನಗೆ ನಿಜವಾಗಿಯೂ ನನ್ನ ಮೇಲೆ ಕರುಣೆಯಿರುವುದಾದರೆ, ಈ ಹೊಗ ಇಕೆಗೆ ನೀನು ಅಡ್ಡಬಾರಾ, ಧಮೀರ್! ’ ಎಂದು ಬಸವಣ್ಣನವರು ದೇವರಿಗೆ ನೋರೆಯಿಟ್ಟಿದ್ದಾರೆ.”

“ಬಸವಣ್ಣನವರ ಅಂಥವರು ಹಾಗೆ ಹೇಳುವುದೇನೋ ಸರಿಯೆ, ಶಿವು. ಆದರೆ ಸಾಮಾನ್ಯಜನಕ್ಕೆ ಒಂದೊಂದು ಸಲ ಒಳ್ಳೆಗೇ ಮಾತು ಹೇಳಿದರೆ, ಆದೇನೂ ತಪ್ಪಾಗುವುದಿಲ್ಲ. ಪ್ರೌತ್ತಾಜ ಕೊಡದೆ ಹೋದರೆ, ಚಿಕ್ಕವರಿಗೆ ಉತ್ತಾಹ ಬರುವುದು ಹೇಗೋ? ಆದರಲ್ಲಾ ಮೇವ್ಯರು ಶಿವ್ಯನವಿಷಯ ಒಂದು ಮಾತು ಆಡಿದರೆ, ತಾಯಿ ಮಗನ ವಿಷಯ ಒಂದು ಮಾತು ಆಡಿದರೆ, ಆದರಲ್ಲಿ ಏನಪ್ಪ ದೋಷ?”

“ಭೀ ಭೀ, ಬಿಡತು ಎನ್ನಮ್ಮೆ. ದೋಷ ಎಂದು ಯಾರು ಹೇಳಿದರು? ನೀನು ಹೊಗಳಿಕೆ ಎಂದೆಯಲ್ಲಾ, ಅದರಿಂದ ನನಗೆ ಬಸವಣ್ಣನವರ ಮಾತು ಜ್ಞಾಪಕ ಬಂತು, ಹೇಳಿದೆ, ಆಪ್ಯೆ.”

“ಅದೇನೋ ಸರಿಯೆ. ಹಾಗೇ ಇರಬೇಕು, ಬಸವಣ್ಣನವರು ಎಂದ ಹಾಗೆ, ಅಹಂಕಾರ ಇಲ್ಲದೆ, ಅದು ಕೆಲವರಿಗೆ ಹುಟ್ಟಿವಾಗಿಂದಲೂ ಹಾಗೇ ಬಂದಿರುತ್ತೇ.”

“ಅದೇಮ್ಮೆ, ಇಲ್ಲಿ ಸ್ವಾರಸ್ಯ! ಬಸವಣ್ಣನವರಿಗೆ ಅವರು ಬಹಳ ಪ್ರಶ್ನಾತಿಗೆ ಬಂದು, ‘ಇವರ ಸಮಾನ ಇನ್ನಿಲ್ಲ’ ಎನ್ನಿಸಿಕೊಂಡಾಗ ಕೂಡ, ಅವರೊಳಗೆ ಬಂದು ಚಿಟ್ಟಿಕಿ ಅಹಂಕಾರ ಸೇರಿಕೊಂಡಿತ್ತುಂತೆ. ಕಡೆಗೆ ಅದು ಕೂಡ, ಅವರ ಗುರುಗಳ ಅನುಗ್ರಹದಿಂದ ಕರಿಗಿ ಕಾಣಿದ ಹಾಗೆ ಕೊಚ್ಚಿ ಹೋಯಿತಂತೆ. ಅದನ್ನ ಈ ದಿನ ಸಂಚಿ

ಉವನ್ನಾಸದಲ್ಲಿ ಬಹು ಸೋಗಸಾಗಿ ಹೇಳಿದರು. ಕೇಳತ್ತಿರ್ಯಾ, ಅಮ್ಮೆ, ಆ ಕಢೀನ? ಬಸವಣ್ಣನವರ ಅಹಂಕಾರದ ಕೊನೇ ಕಣ ಕತ್ತರಿಸಿಹೊಡ ಕತೇನ?”

“ನೀನು ಹೊಡಲು ಕೈ ತೊಳೆದುಕೊ, ಹೊಗಿ. ಅನ್ನರಲ್ಲಿ ನಾನೂ ಎಲೆ ಹಾಕಿಕೊಂಡು ಬಡಿಸಿಕೊಳ್ಳುತ್ತೇನೆ. ನಿಮ್ಮ ತಂದೆ ಇವತ್ತು ಸಕ್ರೀಟಿಗೆ ಹೊಗಿದ್ದಾರೆ. ಅಲ್ಲೇ ಉಂಟ ಮುಗಿಸಿಕೊಂಡು, ರಾತ್ರಿ ಹನ್ನೆರಡು ಗಂಟೆ ಹೊತ್ತಿಗೆ ಕಾರಿನಲ್ಲಿ ಬರುತ್ತಾರಂತೆ. ಹೇಗೂ ಅವರು ಬರುವ ವರೆಗೂ ನನಗೆ ನಿದ್ರೆ ಬರುವುದಿಲ್ಲ. ಆಲ್ಲಿಯವರೆಗೂ ನೀನು ಏನೇನು ಹೇಳಿದರೂ ನಾನು ಕೇಳುವುದಕ್ಕೆ ಸಿದ್ಧಾರ್ಥ.”

“ಶಿವು ಕೈ ತೊಳೆದು ಒರಸಿಕೊಂಡು ಬಂದ. ತಾಯಿ ಬಡಿಸಿ ಕೊಂಡು ಕಲಸುತ್ತಿದ್ದರು. ಅವರ ಉಂಟ ಸಾಗುತ್ತಿರುವಾಗ ಶಿವು ತನ್ನ ಕತೆಯನ್ನು ತಾನು ಸಾಗಿಸಿದ:

ಬಸವಣ್ಣನವರು ಉತ್ತರದ ಕಲ್ಯಾಣದಲ್ಲಿ ಶಿವಭಕ್ತಿಯನ್ನು ಬೆಳೆಸುತ್ತಾ ಬೋಧಿಸುತ್ತಾ ಇದ್ದರು ಎಂದು ಹೇಳಲಿಲ್ಲವೇ—ಅದೇ ವೇಳೆಯಲ್ಲಿ ಈ ಕಡೆ ಕಣಾರಟಕದ ದಷ್ಟಿಣದಲ್ಲಿ ಅಲ್ಲಮ ಎಂಬ ಇನ್ನೊಬ್ಬರು, ಮಹಾ ಶಿವಜಾನಿಗಳು, ಇದ್ದರು. ನಮ್ಮ ಶಿವಮೋಗ್ಗ ಜಿಲ್ಲೆಯಲ್ಲಿ ಷಿಕಾರಿಪುರ ತಾಲ್ಲೂಕು ಇದೆಯಲ್ಲ, ಅಲ್ಲಿಗೆ ಸೇರಿದ ಬಳ್ಳಿಗಾವೆ ಎಂಬ ಸ್ಥಳದವರು ಇವರು. ಇವರ ತಂದೆಯ ಹೆಸರು— ನಿರಹಂಕಾರ; ತಾಯಿಯ ಹೆಸರು—ಸುಜಾನಿ. ಈ ತಾಯಿತಂದೆಗೆ ಲೋಕದಲ್ಲಿ ಬೇಕಾದ ಸಂಪತ್ತು ಯಥೀಷ್ಟುವಾಗಿದ್ದರೂ, ತಮಗೆ ಮಕ್ಕಳಿಲ್ಲವೆಂಬ ಕೊರತೆ ಇವರನ್ನು ತಿನ್ನತ್ತಿತ್ತು. ಮಕ್ಕಳಿಲ್ಲದವರ ಮನೆ ವ್ಯಧರ್ ಎಂದು ಆ ದಂಪತೀಗಳು ಒಂದು ಸಲ ‘ಪುತ್ರನನ್ನ ಕರುಣೆಸು’ ಎಂಬುದಾಗಿ ಶಿವನನ್ನು ಕುರಿತು ಧ್ಯಾನಮಾಡಿದರು.

ಶಿವನು ಅವರ ಧ್ಯಾನಕ್ಕೆ ಮೆಚ್ಚಿದನು. ಒಂಬತ್ತು ತಿಂಗಳು ಆದ ವೇಲೆ ಅವರಿಗೆ ಒಂದು ಗಂಡುಮನು ಆಯಿತು. ಕೋಟಿ ಸೂರ್ಯರ ಪ್ರಕಾಶದಂತೆ ಆ ಮನು ವರ್ಚಸ್ಸಿಯಾಗಿತ್ತು. ಸೂರ್ಯನ ಹಾಗಿದ್ದರೂ ಸೂರ್ಯನಂತೆ ಸುಷುಪ್ತಿರಲ್ಲ, ಚಂದ್ರನ ಹಾಗಿದ್ದರೂ ಚಂದ್ರನಂತೆ ಕೊರೆಯುತ್ತಿರಲ್ಲ, ಬೆಂಕಿಯ ಹಾಗಿದ್ದರೂ ಬೆಂಕಿಯಂತೆ ಉರಿಸುತ್ತಿರಲ್ಲ; ಆ ಮನುವನ್ನು ನೋಡಿದರೆ, ಸಾಕ್ಷಾತ್ ಶಿವನೇ ಶಿಶುರೂಪಿನಲ್ಲಿ ಬಂದಹಾಗಿತ್ತು. ನೋಡಿದರೆ, ದೂಪ ಕಣ್ಣಿಗೆ ತುಂಬ ಇರುವುದು; ಆದರೆ, ಎತ್ತಿಕೊಂಡಾಗ ಕೈತುಂಬ ಇದ್ದಂತೆ ಕಂಡರೂ ಕೈಗೆ ಸ್ವರ್ಥವಾಗುತ್ತಿರಲ್ಲ, ಕೈಗೆ ಭಾರ ತಿಳಿಯುತ್ತಿರಲ್ಲ.

ಇಂತಹ ಆದ್ಭುತನಾದ ಬಾಲಕನು ಇನ್ನೂ ಚಿಕ್ಕವನಾಗಿರುವಾಗಲೇ ಸದ್ವಿದ್ಯೆಯನ್ನೆಲ್ಲ ಕಲಿತು, ಸದಾಚಾರವನ್ನೆಲ್ಲ ನಡೆದು, ಇತರರನ್ನೆಲ್ಲ ಅಲ್ಲ ಎನ್ನಿಸಿದ ಆ ಕಾರಣದಿಂದ ‘ಅಲ್ಲಮಪ್ರಭು’ ಎಂದು ಹೆಸರು ಪಡೆದನು. ಸ್ವಲ್ಪ ಕಾಲದಲ್ಲಿಯೇ ಆ ಬಾಲಭಾವವನ್ನು ಬದಿಗಿರಿಸಿ, ಮನೆಯನ್ನು ಬಿಟ್ಟು ತೆರಳಲು ಸಿದ್ಧನಾದನು. ತನ್ನ ತಾಯಿತಂದೆಗೆ ಹೇಳಿದನು: “ಮನುವಾಗಬೇಕೆಂದು ನೀವು ಧ್ಯಾನಮಾಡಿದಿರಿ. ನಿಮ್ಮ ಧ್ಯಾನಕ್ಕೆ ಪ್ರೀತನಾಗಿ, ನಾನೂ ನಿಮಗೆ ಮನುವಾಗಿ, ಇದುವರೆಗೆ ಇದ್ದೆ. ಇನ್ನು ಈ ಬಾಲ್ಯ ನನಗೆ ಸಾಕು. ಇನ್ನು, ನನಗೆ ಸಹಜವಾದ ಲೀಲೆಗೆ ನಾನು ಹೋಗಿ, ನನ್ನ ನಿತ್ಯಸುಖವನ್ನು ನಾನು ಅನುಭವಿಸುತ್ತೇನೆ.” ಮನು ಹೀಗೆ ಹೇಳಿ ಹೊರಡುವಾಗ ಆ ತಾಯಿತಂದೆ ಎಂದರು: “ಪರದ್ವೈವಾದ ನೀನು ಪ್ರತ್ಯೇಕವಾಗಿ ನಮ್ಮ ಮಗನಾಡುದರಿಂದ ನಾವು ನಿನ್ನ ಸೇವೆಮಾಡುವ ಪುಣ್ಯ ಲಭಿಸಿತು. ಆದರೆ ಈಗ ನೀನು ನಮ್ಮನ್ನು ಆಗಲಿ ಹೋದರೆ, ನಮ್ಮ ಗತಿಯೇನೆಂದು ನಮಗೆ ಚಿಂತೆ.”

ಆದಕ್ಕೆ ಅಲ್ಲಮಪ್ರಭು ಅವರಿಗೆ ಹೀಗೆಂದರು: “ನಿರಹಂಕಾರಸುಜ್ಞಾನಿ ಇವರುಗಳ ಸಂಗವನ್ನು ಬಿಟ್ಟು ಪ್ರಭುವಾದರೂ ಹೇಗೆ

ಇರಬಲ್ಲನು? ನಾನು ಇಲ್ಲಿ ನಿಲ್ಲದೆ ಹೊರಟುಹೋದರೂ, ನೀವು ಎಲ್ಲಿಲ್ಲಿ ಇರುವಿರೋ ಅಲ್ಲಿಲ್ಲ ನಾನು ಇದ್ದೇ ಇರುತ್ತೇನೆ. ಈ ಮಾತು ನಿಜವೆಂದು ತಿಳಿಯಬೇಕಾದರೆ ನಿಗಮಗಳನ್ನು ನೋಡಿರಿ, ಶಾಸ್ತ್ರಗಳನ್ನು ವಿಚಾರಿಸಿರಿ, ಅನುಭಾವಿಗಳ ಮಾತನ್ನು ಕೇಳಿರಿ. ನಾನು ನಿಮ್ಮನ್ನು ಆಗಲಿದರೂ ಆಗಲದೆ ಒಂದಿಗೇ ಇರತಕ್ಕವನು.”

ಹೀಗೆ ಅಲ್ಲಮಪ್ಪಭು ಮೊತ್ತಮೊದಲು ತನ್ನ ತಾಯಿತಂದೆಯರಿಗೆ ಶಿವಜಾಣಿನದ ಗುಟ್ಟನ್ನು ತಿಳಿಸಿಕೊಟ್ಟು, ಅನಂತರ ಅದೇ ಗುಟ್ಟನ್ನು ಲೋಕದಲ್ಲಿ ಇತರರಿಗೆ ತಿಳಿಸಿಕೊಡುವುದಕ್ಕಾಗಿ ತೆರಳಿದನು. ಅದುವರಿಗೆ ಪ್ರಭು ಆಗಿದ್ದವನು ಅಂದಿನಿಂದ ಪ್ರಭುದೇವರು ಆದರು.

ಬಸವಣ್ಣನವರ ಶಿವಭಕ್ತಿಯ ಕತೆ ಪ್ರಭುದೇವರ ಕಿವಿಗೂ ಬಂದು ಮುಟ್ಟಿತ್ತು. ಬಸವಣ್ಣನವರ ಮನೋಹರವಾದ ನಡತೆಯಂಬ ಚಿಸಿಲಿಗೆ ಜನರ ಮನಸ್ಸಿನ ಭಕ್ತಿಯಂಬ ತಾವರಿಗಳು ಅರಳತೊಡಗಿ ದುವು, ಎಂಬುದನ್ನು ಕೇಳಿ ಪ್ರಭುವಿಗೆ ತುಂಬ ಸಂತೋಷವಾಯಿತು. ‘ಕಲಿಕಾಲದಲ್ಲಿ ಇಂಥ ಭಕ್ತಿ ಬೆಳಿಯುವುದು, ಇದು ಹೊಸದು. ಇದನ್ನು ಕಣ್ಣಾರೆ ಕಾಣಬೇಕು’ ಎಂಧು ಪ್ರಭುದೇವರು ಕಲ್ಯಾಣದ ಕಡೆಗೆ ಹೊರಟಿರು.

ದಾರಿಯಲ್ಲಿ ಸೊನ್ನ ಲಾಪುರ ಸಿಕ್ಕಿತು. ಈಗ ನಾವು ‘ಫೋಲಾ ಪುರ’ ಅಥವಾ ‘ಸೊಲಾಲಪುರ’ ಎನ್ನತ್ತೇನೆಯಲ್ಲಾ, ಅದೇ ಆ ಆಗಿನ ಸೊನ್ನ ಲಾಪುರ. ಅಲ್ಲಿಯೂ ಒಬ್ಬ ದೊಡ್ಡ ಶಿವಭಕ್ತ, ಸಿದ್ಧರಾಮಯ್ಯ ಎಂದು ಆತನ ಹೇಸರು. ಅಲ್ಲಿ ಆತ ಒಂದು ಶಿವ ದೇವಸ್ಥಾನವನ್ನು ಕಟ್ಟಿಸಿ, ಅದರ ಎದುರಿಗೆ ದೊಡ್ಡದೊಂದು ಕೆರೆ ಮಾಡಿಸುತ್ತಿದ್ದ. ಆತನ ಶಿವಭಕ್ತಿಯಲ್ಲಿ ಸೇರಿಕೊಂಡಿದ್ದ ಕೆಲವು ಕುಂದುಕೊರತೆಗಳನ್ನು ಪ್ರಭು ಕಂಡರು. ಆತನ ಮೇಲಿನ ಕರುಣೆ ಯಿಂದ, ನಗುನಗುತ್ತ, ಆ ಕುಂದುಕೊರತೆಗಳನ್ನು ನೀಗಿಸಿ, ಇದ್ದ

ಸೋಟ್ಟುಗಳನ್ನು ತಿದ್ದಿ, ಸಿದ್ಧರಾಮಯ್ಯನನ್ನು ಶುದ್ಧಮಾಡಿದರು. ಅನಂತರ ಆತನ ಜೊತೆಯಲ್ಲಿ ಕಲ್ಪಣಕ್ಕೆ ಬಂದರು.

ಕಲ್ಪಣಕ್ಕೆ ಬಂದವರು ಅವರಿಬ್ಬರೂ ಬಸವಣ್ಣನವರ ಮಹಾ ಮಂದಿರದ ಚೆಲುವಾದ ಬಾಗಿಲ ಮುಂದೆ ನಿಂತರು. ಅವರನ್ನು ಸೋಡಿದವರೆಲ್ಲ “ಇದೇನಿದು! ಈಶ್ವರನ ಸಗುಣ ನಿಗುರ್ವಣ ಸ್ವರೂಪ ಗಳೇ ಆಕಾರ ತಾಳಿ ಕಣ್ಣೆದುರಿಗೆ ಬಂದಂತೆ ಇವರು ಇರುವರಲ್ಲ! ” ಎಂದು ಆಶ್ಚರ್ಯಪಟ್ಟಿರು.

ಬಸವಣ್ಣನವರ ಮನೆಯಲ್ಲಿ ಎಲೆಯಡಿಕೆಯ ಉಳಿಗದವನು ಒಬ್ಬ ಭಕ್ತ; ಆತನ ಹೇಸರು ಹಡಪದ ಅಪ್ಪಣ್ಣ. ಆತನು ಪ್ರಭು ವನ್ನೂ ಸಿದ್ಧರಾಮಯ್ಯನನ್ನೂ ಬಾಗಿಲಲ್ಲಿ ಕಂಡು, ಬಸವಣ್ಣನವರಿಗೆ ಅದನ್ನು ತಿಳಿಸಲು ಒಳಗೆ ಈಡಿದನು. “ಆಣ್ಣನವರೇ, ಈಶ್ವರನ ದೃಶ್ಯದೃಶ್ಯರೂಪಗಳನ್ನು ತಾಳಿಬಂದ ಮಹಾಪುರುಷರು ಇಬ್ಬರು ಮನೆಬಾಗಿಲಿಗೆ ಬಂದಿದ್ದಾರೇ!” ಎಂದು ಸದಗರದಿಂದ ಚಿನ್ನಹ ಮಾಡಿದನು.

ಆ ಸಮಯದಲ್ಲಿ ಬಸವಣ್ಣನವರು ತಮ್ಮ ಇಪ್ಪುಲಿಂಗವನ್ನು ಕರತಳದಲ್ಲಿ ಧರಿಸಿಕೊಂಡು, ಪೂಜೆ ಮಾಡುತ್ತಿದ್ದರು. ಅಪ್ಪಣ್ಣನು ವರದಿ ಮಾಡಿದ್ದನ್ನು ಕೇಳಿ, “ನಾವು ಲಿಂಗಕ್ಕೆ ಮಾಡುವ ಪೂಜೆಯನ್ನು ಅಂಗೀಕರಿಸಿ ಜಂಗಮವೇ ಮನೆಯ ಬಾಗಿಲಿಗೆ ಬಂದದ್ದು ಬಹಳ ಲೇಸಾಯಿತು, ತುಂಬ ಒಳ್ಳೆಯದಾಯಿತು. ನನ್ನ ಒಡೆಯ ರನ್ನು ಒಳಗೆ ಕರೆದುಕೊಂಡು ಬನ್ನಿ. ತಡವೇಕೆ? ” ಎಂದು ಹಣ ದಿಂದ ನೇಮಿಸಿದರು.

ಬಸವಣ್ಣನವರು ಭಕ್ತಿಯಿಂದ ಹೇಗೆ ಹೇಳಿ ಕಳಿಹಿದರೋ ಹಾಗೇ ಅಪ್ಪೇ ಭಕ್ತಿಯಿಂದ ಅಪ್ಪಣ್ಣನು ಬಂದು, ಪ್ರಭುವಿಗೂ ಸಿದ್ಧರಾಮಯ್ಯನಿಗೂ ಕೈಮುಗಿದು, ಶರಣಾರ್ಥಮಾಡಿ, ಒಳಗೆ ಬಿಜಯಮಾಡಿಸಬೇಕೆಂದು ಬೇಡಿಕೊಂಡನು.

“ಒಳಗಡೆ ನಮಗೇನು ಅಂತಹ ರಾಜಕಾರ್ಯ? ಅರಸುಗಳ ಮನೆ ಯಲ್ಲಿ ಆಗಬೇಕಾದ ಸಂಚಾರ ನಮಗೆ ಏಕೆ?” ಎಂದು ಅಲ್ಲಮ ಪ್ರಭು ಆಡಲು; ಅಪ್ಪಣಿನು ಆ ಮಾತನ್ನು ಗ್ರಹಿಸಿ, ಕೂಡಲೆ ಹೋಗಿ ಬಸವಣ್ಣನವರಿಗೆ ತಿಳಿಸಿದನು.

ಬಸವಣ್ಣನವರು ಆ ಮಾತು ಕೇಳಿ ಕಂಪಿಸಿ ಕರಗಿಹೋದರು. “ಹರಹರ! ನಾನು ಎಂತಹ ಗರ್ವದ ಗಿರಿಯನ್ನು ಏರಿ ಹತ್ತಿ ಕುಳಿತೆ? ದುರುಳತನದಿಂದ ನನ್ನ ನುಡಿಯಲ್ಲಿ, ನನ್ನ ನಡೆಯಲ್ಲಿ ಎಂಥ ತಪ್ಪಾಯಿತು? ನನಗೆ ಗುರುವಾದ ಜಂಗಮವು ಮನೆಬಾಗಿ ಲಿಗೆ ತಾನಾಗಿಯೇ ಬಂದರೂ, ಕರೆದಾಗ ಒಳಕ್ಕೆ ಬಾರದೆ ತಡೆದು ನಿಂತದ್ದೇ ಏಕೆ?” ಎಂದು ಚಿಂತೆಗೊಡಾದರು.

ಆಗ, ಅಲ್ಲಿ ಮುಡಿವಾಳ ಮಾಡಿಯ್ಯು ಎಂಬೊಬ್ಬ ಶಿವಭಕ್ತ; ಆತ ಬಟ್ಟಿಗಳನ್ನು ಒಗೆದುಕೊಡುವ ಆಗಸರ ವೃತ್ತಿಯಿಂದ ಆಧ್ಯಾತ್ಮಿಕ ಸಂಪಾದನೆಮಾಡಿ, ಆ ಆಧ್ಯಾತ್ಮಿಕ ಜಂಗಮರ ಸೇವೆಗೆ ಸವೆಸು ತ್ವಿದ್ವಿವನು. ಆತ ಹೇಳಿದ: “ಭಕ್ತರ ಮನಸ್ಸಿನ ನೆಲೆಯನ್ನು ನೋಡೋಣವೆಂದು ಗುರು ತಾನೇ ಕರುಣೆಯಿಂದ ಮನೆಬಾಗಿಲಿಗೆ ಬಂದರೆ, ಆತನನ್ನು ಸತ್ಯರಿಸುವ ರೀತಿ ತಿಳಿಯದೆ, ಈ ರಾಜಸದ ಅಹಮ್ಮಿನಿಂದ ‘ಒಳಗೆ ಬಾ’ ಎಂದು ಹೇಳಿಕಳಿಸುವುದು ನಿನಗೆ ಉಚಿತವೆ, ಬಸವಣ್ಣ?”

ಆಗ ಬಸವಣ್ಣನವರು ಎಚ್ಚೆತ್ತರು. “ಸಮುದ್ರದಲ್ಲಿ ಈಜಾಡುವವನ ನಿಗೆ ಕತ್ತಲೆ ಕೆವಿದುಕೊಂಡ ಹಾಗೆ ಆಯಿತು, ನನ್ನ ಸ್ಥಿತಿ. ಮಂಡಿ ವಾಳಯ್ಯನ ಮಾತು ತಪ್ಪಲ್ಲ, ದಿಟ್ಟ.” ಎಂದು ಸಮಸ್ತ ಶಿವಗಣದ ಜೊತೆಯಲ್ಲಿ ಎದ್ದು ಹೊರಟು, ಹೊರಗೆ ಬಂದು, ಅತಿ ಭಯಭಕ್ತಿ ಯಿಂದ ತಮ್ಮ ದೇಹವನ್ನು ಪ್ರಭುವಿನ ಪಾದಗಳಲ್ಲಿ ಈಡಾಡಿದರು..

“ಪ್ರಭುವೇ! ನಾನು ತಿಳಿಯದ ಹುಚ್ಚು, ತಾವು ಎಲ್ಲ ತಿಳಿದವರು. ನಾನು ಇತರರನ್ನು ಮೆಚ್ಚಿಸುವವನು, ತಾವು ಯಾರ ಮೆಚ್ಚಿಕೆಯನ್ನು

ఒయిసదవరు. నాను పత్ర, తావు పతుపతి. నన్న తప్పన్న తావే తిద్దచేఁకు” ఎందు మత్తె ఆడ్డచిద్దు, “నన్న మదదింద నన్న బుద్ధి కెట్టుతు. నన్నన్న హైనిసబేఁకు. ఒడెయరాదవరు నన్న గుణదల్లిన కొరతెగళన్న గమనిసబారదు.” ఎందు వునోవునః శుద్ధవాద బుద్ధియింద, భయభక్తి సహితవాగి, ఒసవణ్ణనవరు ప్రభువిగె సాణ్ణవంగ ఎగిదరు.

ఆల్లియే ఇద్దవను చెస్తు ఒసవణ్ణ తానూ ప్రభువిన బళి చేఇదను. ఆక ఒసవణ్ణనవర సోఇదరాయ. మహా తిన జ్ఞాని. “ప్రభువే! మక్కలల్లి ఏనాదరూ గుణదోషవిద్దరే, మోకధ తాయితండె ఆవరన్న కరుణయింద రష్ణమువుదిల్లనే! అదరంతేయే ఒసవరాజనిగే తాయియూ తందేయూ ఆద నీవే ఇవనన్న కరుణయింద కాపాడికొడబేఁకు.” ఎందు వందిసిదను.

మడివాళ మాచయ్య తానూ విజ్ఞాపనే మాడిదను. “యుద్ధభూమియల్లి శత్రుగళ ఎదురినల్లి వ్యోమరేతు తప్పిదరే, ఆదరింద తుంబా ఆపాయ. ఆదరే గరుడియ సాధనేయల్లి క్షేమరేతు ఆడిదరే, ఏనూ ఆంధ కొరతెయినిసదు. ఆడ్డరింద, గురువే, ఈ బాలాభ్యాసద భక్తియ పరిజర్యేయల్లి కాణున కుందన్న నోఇడదే, కరుణసబేఁకు” ఎందను.

ప్రభు ఆవర మాతుగళన్నేల్ల కేళిదరు. నసునగుత్త సిద్ధరామయ్యన కడేగె తిరుగి, “నోఇదియ, రానుయ్య? భక్తరు తావు మాడువుదు ఒందు, ఆడువుదు బేరోందు. జంగము ఒలిదు ఒందరే, తావు మాడువుదు మాడిబిట్టు, ఈగ హోగళి హాడి జోఇదిసువుదన్న నోఇదు!” ఎందరు.

అదక్కే సిద్ధరామయ్య “భక్తరన్న సలహబేఁందే నీను

ಹೀಗೆ ಉದ್ದೇಶಿಸಿ ಸುಲಭನಾಗಿ ನಡೆತಂದಿರುವಾಗ, ಅವರ ನಡತೆ ಯಲ್ಲೂ ಅವರ ಬುದ್ಧಿಯಲ್ಲೂ ಕೊರತೆ ಕಂಡುಬಂದರೆ, ಅದನ್ನು ಏಕೆ ಎಣಿಸಬೇಕು? ಕರುಣೆಯಿಂದ ಬಂದವನು ಅವರನ್ನು ಕರುಣೆಯಿಂದ ಕಾಪಾಡಬೇಕು” ಎಂದು ಸಲುಗೆಯಿಂದ ವಿಚಾಳಿಸಿ ಮಾಡಿದನು.

“ಅಡ್ಡಿಗಳು ಯಾವುದನ್ನೂ ನೋಡದೆ ನೀನಾಗಿಯೇ ಚಿಜಯ ಮಾಡಿದವನು ಈಗ ಅಡ್ಡಿಗಳಾದರೂ ಅವನ್ನು ಗಮನಿಸದೆ ಹೈಮಿಸಿ ನಮ್ಮನ್ನು ಸಲಹಿಕೊಳ್ಳಬೇಕು” ಎಂದು ಚಿನ್ನಬಸವ, ಹಿರಿಯ ಬಸವ, ಇತರ ದೊಡ್ಡ ದೊಡ್ಡ ಶಿವಭಕ್ತರು ಒಬ್ಬೊಬ್ಬರೂ ತಾವು ತಾವು ಬೇಡಿಕೊಳ್ಳುತ್ತಿದ್ದರು. ಪ್ರಭುದೇವರು ಆದನ್ನೆಲ್ಲ ಕೇಳಿ, “ನಿಮ್ಮ ನಡೆವಳಿ ಏನೇ ಆದರೂ ನುಡಿವಳಿಗಳಲ್ಲಿ ಮಾತ್ರ ಒಬ್ಬೊಬ್ಬರೂ ಅತಿಜಾಣರಾಗಿದ್ದೀರಿ. ಜಗತ್ತಿನಲ್ಲಿ ಶಿವಭಕ್ತರೆಂದರೆ ನೀವೀಗ ಶಿವಭಕ್ತರು! ಬಲು ಚೆನ್ನಾಗಿದೆ! ನಡೆಯಿರಿ, ಒಳಕ್ಕೆ. ಶಿವಲಿಂಗಭಕ್ತಿಯ ಬೆಡಗನ್ನು ನಿಮಗೆ ಪಕಾಂತದಲ್ಲಿ ಮನಸ್ಸಿಗೆ ಅಂಟುವ ಹಾಗೆ ಹೇಳುತ್ತೇನೆ” ಎಂದು ಅವರೆಲ್ಲರೊಡನೆ ಬಸವ ರಾಜರ ಮಂದಿರವನ್ನು ಒಳಹೊಕ್ಕುರು.

ಆಲ್ಲಿ ಬಂದು ಕಡೆ ಮಹಾಪ್ರಸಾದದ ಕುಂಡ. ಅದರ ದಡದಲ್ಲಿ ಮರುಳತಂಕರನೆಂಬ ಶಿವಭಕ್ತ ಕುಳಿತಿದ್ದು. ಈ ಪ್ರಸಾದದ ರಕ್ಷೇಯಿಂದಲೇ ತನಗೆ ಮುಕ್ತಿ, ಎಂದು ನಂಬಿದ್ದವನು ಆತ. ಹಗಲು ರಾತ್ರಿ ಎನ್ನದೆ ಆ ಪ್ರಸಾದವನ್ನು ಸೇವೆಮಾಡುತ್ತಿದ್ದ ಆತನನ್ನು ಪ್ರಭು ನೋಡಿದರು. “ಎಲ ಎಲಾ! ಕಲ್ಲಿನ ಮರೆಯಲ್ಲಿ ಚಿನ್ನವೂ ಎಲ್ಲಿನ ಮರೆಯಲ್ಲಿ ಎಣ್ಣೆಯೂ ಭೂಮಿಯ ಮರೆಯಲ್ಲಿ ಮಹಾನಿಧಿಯೂ ಇರುವ ಹಾಗೆ ಹುಟ್ಟನ ವೇಷದಲ್ಲಿ ಈ ಶಂಕರದೇವನು ಇಲ್ಲಿದ್ದಾನೆ. ತನ್ನ ಬಳಿಯಲ್ಲೇ, ತನ್ನ ಅಂಗಳದಲ್ಲೇ ಸಾಕಾರ ಶಂಕರನು ಬಂದು ನೆಲಸಿರುವಾಗ, ಬಸವಣ್ಣನಿಗೆ ಈತನ ಗುರುತೇ

గొత్తుగిల్లవల్ల !” ఎందు ప్రభు ఆళ్ళయిపట్టారు. “సాక్షుత్త
తంకెరనే ప్రేమదింద మరుళుతంకెరనేందు హేసరిట్టుకోండు
బందరే, ఈ లోకదవరు ఆతనన్న తిళయరు. ఆడంబరద
భక్తియన్న ఇవరు గురుతిసబల్లవరే హొరతు, సాత్తిప్రక
వాద సొమ్యభక్తియన్న ఇవరు తిళయలారరు. నోఇదిదెయ
రామయ్య ? ” ఎందరు, ప్రభు. “ ఈతనే జ్ఞానద తిరుళు,
లింగాగమద హురుళు, నడతేయన్న ఈతనింద నోఇ కలియ
బేశు, సదా శాంతియ జిత్తవృత్తి, పరమపావనవాద
మూత్రి ; ఈతన రిఎతి అనుపమవాదద్దు, రామయ్య ” ఎందు
ప్రభు, ఆతనన్న బహువాగి మేళ్ళికోండు, కరుణెయింద
ఆతనిగే ఐచ్ఛపదవియన్న ఆనుగ్రహిసికోట్టారు.

అనంతర ప్రభు బసవేత్పరరోడనే ఒందు ఒళమనిగే
హోదరు. అల్లి రత్నగళన్న మేట్టిద్ద ఒందు స్వర్ఫతిలీయ
పీఠద మేలి బసవణ్ణనవరు తన్న గురువన్న బిజయమాడిసి,
క్షేముగిదు, తలేబాగి హిగే విజ్ఞాపిసికోండరు : “ తివభక్తి
ఎంబుదు కురుడ కన్నడి హిడిద హాగే, హుళ్ళ కండ కనసిన
హాగే, మాతిగే మీరిద్దగిదే ఇదన్న నావు తిళయవ హాగే
నిఎను విస్తరిసి నమగే హేళబేశు, గురువే.” .

ఆదశ్శే ప్రభుదేవరు హేళిదరు : “ బహళ మేలాద ప్రత్యే
కేళిదే, బసవణ్ణ. ఈ లోకదల్లి తివతత్త్వద సారవన్న
పూరణమాడలిక్కాగి ఆనతారమాడిద కారణపురుష నిఎను.
సూర్యనిగే దారియన్న తోరిసలు దీవిగెయన్న తరబేకే ?
ఆథవా, అగ్నియ హసినిగే ఆడిగమాడి కోడబేకే ? ఆద
రంతియే ద్యేవపురుషనాద నినగే బేరేయాద బోధిగళింద
ఏను తానే ప్రయోజన, బసవణ్ణ ! ”

ಬಸವಣ್ಣನವರಿಗೆ ಈ ಮೊದಲೇ ಗರ್ವ ಕೊಂಡ ಕರಿತ್ತು. ಗುರುವಿನ ಹೊಗಳಿಕೆಯನ್ನು ಕೇಳಿ, ಅವರಿಂದರು: “ಹರಹರಾ! ನಾ ಯಾರು? ನಿಮ್ಮ ಚರಣದ ಶರಣರಿಗೆ ಶರಣನಲ್ಲವೆ? ಕಿಂಕರರ ಕಿಂಕರನಲ್ಲವೆ? ನನಗೆ ಇಷ್ಟ್ವ ಗೌರವದ ಭಾರವನ್ನು ಹೊರಿಸಿದರೆ, ನಾನು ಹೇಗೆ ಹೊರಲಿ? ಬಿತ್ತಿ, ಬೆಳೆಯಾಗುವ ಮೊದಲೇ ಆ ಮೊಳೆಕೆಯನ್ನು ಕಿತ್ತು ನೋಡುವಂತೆ, ಎಳೆಯನಾದ ನನ್ನನ್ನು ಏಕೆ ವೃಘಾ ಹೊಗಳುವಿರಿ? ಗುರುವೆ, ಮನಸ್ಸುಮಾಡಿ, ನನ್ನ ಮನಸ್ಸಿನ ಮಧ್ಯದ ಕತ್ತಲೆಯನ್ನು ಕಳೆಯುವಂಥ ಜಾಳನಸೂರ್ಯನನ್ನು ನನಗೆ ಆನುಗ್ರಹಿಸು.”

ಅದಕ್ಕೆ ಪ್ರಭುದೇವರು “ಅಮೃತದ ಅನುಪಮವಾದ ರುಚಿ ಕಂಡವರು ಬೇರೆ ಒಂದು ರುಚಿಗೆ ಬಯಸುವರೆ, ಬಸವಣ್ಣ? ಆದರೂ ನಿನು ಕೇಳಿದ ಮೇಲೆ ನಾವು ಹೇಳಿದೆ ಇರಬಾರದು. ನಿರಹಂಕಾರಿ ಯಾದ ನಿನು ಲಿಂಗದ ಮಹಾ ಅನುಭವದ ಐಕ್ಯಸುಖವನ್ನು ಅರಿಯದಿದ್ದರೆ ಮತ್ತಾರು ಅರಿವವರು?” ಎಂದು ಹೇಳಿ, ಬಸವಣ್ಣ ನವರಿಗೆ ಇಷ್ಟ್ವಲಿಂಗವನ್ನು ಕುರಿತು ಹೀಗೆ ಉಪದೇಶಮಾಡಿದರು:

“ಕೇಳಿ, ಬಸವಣ್ಣಃ: ಮನುಷ್ಯನಾಗಿ ಹುಟ್ಟಿದರೂ ತನ್ನ ವೈಯನಾಶ ಮನಸ್ಸನಾಶ ಗಟ್ಟಿಯಾಗಿರಿಸಿಕೊಳ್ಳಬೇಕು. ಬುದ್ಧಿಯನ್ನು ಕೆಟ್ಟಿದ್ದರಿಗೆ ಬಿಡಬಾಂದು. ಆದಷ್ಟು ಬೇಗ ಈ ಮನುಷ್ಯದೇಹದಿಂದ ಮುಕ್ತಿ ಪಡೆಯಬೇಕೆಂಬುದನ್ನು ಮರೆಯದೆ ಇರಬೇಕು. ಹಾಲು ಕೊಡುವ ಹಸು ಇರುವಾಗಲೇ ಹಬ್ಬಿಮಾಡಿಕೊಂಡು ಸಂತೋಷವಾಡಬೇಕು; ಗಾಳಿಬೀಸುವ ದಿನದಲ್ಲಿ ಹೊಟ್ಟುಗಳನ್ನು ತಂರಿಬಿಡಬೇಕು; ಆದರಂತೆ, ಕೈ ಕಾಲು ಕಣ್ಣ ಪಟ್ಟಿವಾಗಿರು ವಾಗಲೇ ಮೃತ್ಯುವನ್ನು ನಿವಾರಿಸಿ, ಮೇಲುಗತಿಯನ್ನು ಹುಡುಕಬೇಕು. ಇದೇ ನಿಜವಾದ ಜಾಣತನ., ಆದ್ದರಿಂದ ಶಿವಾಗಮದ ದಾರಿಯನ್ನು ತಿಳಿದು, ಸನ್ಮಾರ್ಗದಲ್ಲಿ ಬುದ್ಧಿಯಿರಿಸಿ, ಗುರುವಿನ

కేరళీయన్న సంపాదిసి, ‘ఇదు నన్న తను, ఇదు నన్న మన, ఇదు నన్న ధన’ ఎంచ మద మోకఖన్న కెదరి కెలిసబీకు. ఇదు సిజవాద జాణతన. (నిన్న తనువన్న ఇష్టగురువిగె సల్లిసబీకు, నిన్న మనవన్న ఇష్టలింగక్కె సల్లిసబీకు, నిన్న ధనవన్న ఇష్టజంగమక్కె సల్లిసబీకు.) ఇపుగళల్లి మనస్సన్న ఇష్టలింగక్కె సల్లిసుపుదరింద సఫసంగవన్నూ త్వాగమాదు వుదు సులభవాగుత్తదే, మాయీయ సివారణీయాగుత్తదే, హృదయదొళగిరువ పూర్ణలింగద పరిచయవాగుత్తదే. సచ్చి దానందవన్న సాక్షీత్వరిసికొళ్ళలు సహాయవాగుత్తదే. ఇంతక శివమాగ్ఫవన్న కురితు కేళిదరే సాలదు, ఇదన్న తిళిదరే మాత్ర సాలదు, ఇదన్న అభ్యాసక్కె తందే తీరబీకు. తన్న మైయ మేలూ మనస్సిన మేలూ ధనద మేలూ ఆసే ఇంగదిద్దరే, ఆవను ఏను విభూతి హళ్ళికొండరూ, ఏను లింగ రుద్రాష్టి ధరిసికొండరూ, ఆదేల్ల వ్యధా.”

ఒసవేళ్ళరిగి హమ్మ ఇన్నూ పూత్ర హోగిరలిల్ల. గురువిన ఉపదేశవన్న కేళి, మైమరితు, అవరెందరు : “ఒందు ఒరే చిన్నవన్నాగలి ఒందు ఎళ్ళి వస్తువన్నాగలి ఒందు కాళు ధాన్యవన్నాగలి ‘ఇదు నన్నవరిగి ఇరలి’ ఎందు ఇరిసి కొండు, ఒంద జంగమక్కె ఇల్లవేందు క్షేయాడిసిదేనాదరే, నిమ్మ పాదక్కె నాను దూర ఆదేను!”

ప్రభుదేవరెందరు : “చిన్నద బెట్టు, బెళ్ళియ బెట్టు, హాలిన కడలు, కల్పవృక్ష, కామధీను, అసమానవాద అష్టమహ ద్వీక్షయి ముంతాద్దన్నల్లా ఉళ్ళవను తివలింగ, ఉళ్ళవరు ప్రమథరు. మరుళు ఒసవా, నినగే ఇనేల్ల ఎల్లింద బందావు! నీను అవరిగి ఏనుతానే కొట్టీయే !”

ಬಸವಣ್ಣನವರು ಮತ್ತೆಯೂ ಮೈಮೇರಿತು ಹೇಳಿದರು: “ನನ್ನ ಭಾಗದ ದೇವರು ಯಾವ ಯಾವ ರೀತಿಯಲ್ಲಿ ಯಾವ ಯಾವ ಮುಖದಲ್ಲಿ ಬಂದು ಬೇಡಿದರೂ ನನ್ನ ತನು ಮನ ಧನಗಳನ್ನು ಅವರು ದಣಿಯಂತೆ ನಾನು ಕೊಟ್ಟು ಸಲ್ಲಿಸುವೇನು. ಈ ಮಾತಿಗೆ ನಾನು ತಪ್ಪಿದೆನಾದರೆ, ನಿಮ್ಮ ಶ್ರೀಪಾದಸೇವೆಗೆ ನಾನು ತಪ್ಪಿದವನಾದೇನು!”

ಅದಕ್ಕೆ ಪ್ರಭು ಹೇಳಿದರು: “ನನ್ನ ತನುವನ್ನು ಕೊಟ್ಟು, ನನ್ನ ಮನವನ್ನು ಕೊಟ್ಟು, ನನ್ನ ಧನವನ್ನು ಕೊಟ್ಟು—ಎಂದು ಈ ಕೀಳು ಚಿಂಕವನ್ನು ಆಡುವೆಯಲ್ಲಾ; ಈ ತನು ಮನ ಧನಗಳನ್ನು ನಿನಗೆ ಕೊಟ್ಟಿರು ಯಾರು? ಮತ್ತೆ ನಿನು ಎಂಬುದು ಯಾರು? ಇದನ್ನು ತಿಳಿಯದೆ, ಹೀಗೆ ವ್ಯಧವಾಗಿ ಮಾತನಾಡುವುದು ನಿನಗೆ ಉಚಿತವೇ, ಬಸವದಂಡಾಧಿತ?”

ಬಸವಣ್ಣನವರು ತಮ್ಮ ತಪ್ಪು ತಾವು ತಿಳಿದರು. ಮರು ಮಾತಾಡಲಿಲ್ಲ.

“ಆದ ಕಾರಣದಿಂದ, ಬಸವ, ಅಥಮಾದ ಹವ್ಯಾನ ಭಾರಂತಿ ಯನ್ನು ನಾಶಮಾಡಬೇಕು; ಅಹಂಕಾರದ ಲವಲೇಶಪೂ ಲೇವ ವಿಲ್ಲದ ಭಕ್ತಿಯನ್ನು ಬೆಳಸಬೇಕು. ಇದು ಆಗಬೇಕಾದರೆ, ನಿನ್ನ ಮುಂದೆ ಕಾಣಿಸುವ ಇವ್ಯಾಲಿಂಗವನ್ನು ನಿನು ಜಿರಕಾಲಪೂ ಕುರಿತು ಚಿಂತಿಸಬೇಕು. ಈ ಇವ್ಯಾಲಿಂಗವೇ ನಿನ್ನ ಇವ್ಯಾಧಿಗಳನ್ನು ಈಡೇ ರಿಸುವ ಚಿಂತಾಮಣಿ. ಕೀಳು, ಬಸವಣ್ಣಃ ಮೊದಲು ಅಭ್ಯಾಸ ಮಾಡುವಾಗ ಕೈಯಲ್ಲಿ ಕೊಲನ್ನು ಹಿಡಿದು, ಅನಂತರ ರಣರಂಗ ದಲ್ಲಿ ಮಸೆದ ಕತ್ತಿಯನ್ನು ಹಿಡಿದು ಕತ್ತುಗಳನ್ನು ಸೋಲಿಸುವ ಹಾಗೆ ಇವ್ಯಾಲಿಂಗವನ್ನು ಜಿರಕಾಲಪೂ ಚಿಂತಿಸುವ ಅಭ್ಯಾಸವಿಲ್ಲದೆ ಉತ್ತಮ ಗತಿ ಆಗದು. ಹೇಳುವುದಾದರೆ, ಶಿವಭಕ್ತಿ ಎಂಬುದು ಸಾಮಾನ್ಯವಲ್ಲ.” ಎಂದು ಪ್ರಭು ಈ ಪ್ರಕಾರವಾಗಿ ಇವ್ಯಾಲಿಂಗದ ಪ್ರೀತಿಯ ಮಾರ್ಗಚಾರವನ್ನು ಬಸವಣ್ಣನವರೇ ಮೊದಲಾದ

సమస్త భక్తరిగూ ప్రీతియింద తిళిసిదరు. అవరెల్ల ఆదన్న
అనుసరిసి నడేయుత్తిద్దరు.

హీగేయే స్వల్ప కాలవాద మేలే, ఒందు దిన ప్రభు
దేవరు మత్తే బసవణ్ణనవరన్న కురితు హేళిదరు: “బస
వణ్ణ, లింగద పూజేగాగి హూ పత్రీ తరువుదు, అభిషేక
క్షాగి నీరు తరువుదు, ప్రసాదక్షాగి హణ్ణు హంపలు తరు
వుదు—ఇంధ బాహ్యభక్తియవరన్న కండరే ననగే ఆవ్యాగి
ఇష్టవిల్ల. హూ పత్రీ తరువాగ గిడ నడుగుత్తుదే, నీరు
తరువాగ మాడు కెలకుత్తుదే, హణ్ణు హంపలన్న కడిదు తరు
త్తారే; హీగే, తన్న దేహక్కే ఏనూ గాసియాగదంతే ఇతరరన్న
కేడిసున భక్తి భక్తియల్ల. ఈ దేహక్కే ఈ పారణ అంట
కొండిదేయెల్లా—ఇదన్న ఉసిరెంబ గరగసదింద బేరే
మాడి, ఆ బిసుగెయన్న బిడిసబేచు. ఇదు బహు కష్టం.
ఇదర సూక్ష్మవన్న తిళియబేకాదరే, నమ్మ సిద్ధ రామయ్య
నన్న నేనెయబేచు, బసవణ్ణ.”

అదక్కే నిరకంకారియాద సిద్ధ రామయ్య హేళిదరు: “దేవ
దేవ! ఏను హేళిదిరి? నిమ్మ కింకరరల్లి నాను యారిగే
సమనాదేను? నీవు మన్మిసిదరే, ఆత్మంత అథమనాదవను
శోడ పరమపావననాగువను. ఆదరూ పరమ పూవాచచార్య
నాద ఈ బసవేళ్లరను, ఫౌన గురువాద ఈ చెన్న బసవను,
నిరుపమజ్ఞాన్యేకనిధియాద ఈ వుడివాళ మాజయ్యను—
ఇవరంధ శ్రీవ్యారాద శరణర సమూహదల్లి నాను యావ
గణనేగే లేచ్చు?”

ಪ್ರಭು ಆ ಮಾತು ಮೇಚ್ಚಿದರು. “ನೀನು ಹೇಳಿದ್ದು ಸತ್ಯ,
ಸಿದ್ಧರಾಮಯ್ಯ. ಭಕ್ತರು ಉಪಮಾತಿತರು, ಒಬ್ಬರಿಗೆ ಒಬ್ಬರನ್ನು
ಹೊರೆಲಿಸುವುದು ಆಗದು. ಬಸವ, ಮಡಿವಾಳ, ಚೆನ್ನಿ ಬಸವ ಇವರು
ನಾವು ಕಂಡಂತೆ ಲೋಕಶಾಸ್ತ್ರತರಾದ ಪುರುಷರು, ಸತ್ಯ.” ಎಂದು
ಹೊಗಳುತ್ತಾ, “ಬಸವರಾಜ! ನೀನು ಆದಿಪುರುಷ, ನೀನು
ಅನಾದಿಪುರುಷ, ನೀನು ಶಂಕಾರಸ್ವರೂಪಿ, ನಿನ್ನ ಮಹಿಮೆಯನ್ನು
ವೇದಶಾಸ್ತ್ರಗಳು ಕೂಡ ಸಾಧಿಸಿ ಅರಿಯವು. ಆದರೂ, ಕೇಳಿ:
ಭಕ್ತಿಯ ದಾರಿಗೆ ಒಂದೇ ಒಂದು ಗುರಿ. ಈ ದೇಹವನ್ನು ಲಿಂಗ
ವೆಂದೇ ಭಾವಿಸಿಕೊಂಡು ಇದನ್ನು ರಕ್ಷಿಸಿಕೊಳ್ಳುತ್ತ, ವೈಮರೆಯದೆ
ಸಮಾಧಿಯನ್ನು ಸಾಧಿಸಬೇಕು. ಅನುಶ್ರವಣ ಮನನ ನಿಧಿಧ್ಯಾಸನ
ಗಳಿಂದ ತನ್ನ ಮನೋವಾಕ್ಯಯ ಕರ್ಮಗಳನ್ನು ಒಂದು ಹುರಿ
ಯಾಗಿ ಮಾಡಿ, ಎಚ್ಚರವಾಗಿರುವವನಿಗೆ ಅಸಾಧ್ಯವಾದದ್ದು
ಯಾವುದೂ ಇಲ್ಲ. ಮತ್ತೆಯೂ ಕೇಳಿ, ಬಸವಣ್ಣಿ: ಗುರು ಲಿಂಗ
ಜಂಗನು ಎಂಬುದು ಹೊರಗಿಲ್ಲ, ಅದು ತನ್ನೊಳಗೆ; ಪಾದೋದಕದ
ಅಮೃತ ಎಂಬುದು ಹೊರಗಿಲ್ಲ, ಅದು ತನ್ನೊಳಗೆ; ಪರಮಪ್ರಸಾದ
ಮುಂತಾದುವೆಲ್ಲ ಹೊರಗಿಲ್ಲ, ಅವು ತನ್ನೊಳಗೆ. ಇವುಗಳನ್ನು
ತನ್ನೊಳಗೆ ಆರಸಿ ಕಾಣುವುದು ಬಿಟ್ಟು, ಹೊರಗೆ ಹುಡುಕಾಡು
ವವರು ಶಿವತತ್ವವನ್ನು ಸಾಧಿಸಲಾರರು.”

ಹೀಗೆಂದು ಬಸವಣ್ಣನವರಿಗೆ ಉಪದೇಶಿಸಿ, ಮತ್ತೆ ಉಳಿದ ಶಿವ
ಭಕ್ತರನ್ನು ದ್ವೇಶಿಸಿ ಪ್ರಭು ಹೇಳಿದರು: “ಇದು ನಿಮ್ಮ ಅನುಭವಕ್ಕೆ
ಹೊಂದಿ ಬರುವವರಿಗೂ ನಾನು ಹೇಳಿದ್ದನ್ನು ದೃಢವಾಗಿ ಅಂಗೀಕರಿಸಿ
ಅಭ್ಯಾಸ ಮಾಡುತ್ತಿರಿ. ಇದನ್ನು ನಿತ್ಯ ನಡಸುತ್ತಿರುವಾಗ ನಾನು
ಮತ್ತೆ ಬರುತ್ತೇನೆ, ಮುಂದಿನ ಉಪದೇಶವನ್ನು ಆಗ ಕೊಡುತ್ತೇನೆ.
ಯಾರು ಯಾರು ಭಕ್ತಿಯನ್ನು ಮಾಡಿ ಮುಕ್ತಿಯನ್ನು ಪಡೆಯು
ವರೋ ನೋಡೋಣ. ಅಂತೂ, ನಾನು ಹೇಳಿದ್ದನ್ನು ಮರೆಯದಿರಿ.

ನಿತ್ಯಲರಾಗಿ, ಧೈರ್ಯದಿಂದ, ಉದಾರವಾದ ನಡತೆ ನಡೆದು, ಕೆಟ್ಟಿ
ದಾರಿಗೆ ಹೋಗದೆ, ನಿರ್ವಹಿಸಿ ಮುಂದೆ ಸಾಗುವವರನ್ನು ನಾನು ಆಗ
ಬಂದು ಕಾಣತ್ತೇನೆ. ಭಕ್ತರೆಲ್ಲರೂ ಅಚಲರಾಗಿರಬೇಕು, ನಿತ್ಯ
ರಾಗಿರಬೇಕು, ಮುಕ್ತರಾಗಿರಬೇಕು, ಭಕ್ತಿಯಿಂದಿರಬೇಕು.”

ಅನಂತರ, ಸಿದ್ಧಾಮಯ್ಯನನ್ನೂ ಬಸವರಾಜರನ್ನೂ ತಮ್ಮ ಚಿತ್ತ
ದಣಿಯುವಂತೆ ಸಂತೋಷದಿಂದ ಹರಿಸಿ, ಪ್ರಭುದೇವರು ಕಲ್ಯಾಣಕ್ಕೆ
ಹೊರಟಿರು. ಕಲ್ಯಾಣದ ಶಿವಶರಣರೆಲ್ಲರೂ ಅವರಿಗೆ ಸಾಷ್ಟಾಂಗ
ವಾಗಿ ನಮಸ್ಕಾರ ಮಾಡಿ, ಭಕ್ತಿಯಿಂದ ಆವರನ್ನು ಕಳಿಹಿಕೊಟ್ಟಿರು.

ಇತ್ತು ಬಸವೇಶ್ವರರು ತಮ್ಮ ಶಿವಭಕ್ತಿಯ ಅಭ್ಯಾಸದಲ್ಲಿ ಮುಂದು
ವರಿಯುತ್ತಾ, “ನನ್ನ ಗುರುವಿನ ಪಾದಗಳನ್ನು ನಾನು ಹೇಗೆ ಸೇವೆ
ಮಾಡಿ, ಮನಸ್ಸಿನ ಸಮಾಧಿಯನ್ನು ಸಂಪಾದಿಸಲಿ? ಆ ಪರಮ
ಪುರುಷನು ಯಾವ ವೇಷದಲ್ಲಿ ಬರುವನೋ? ಆತನ ಹುರುಳನ್ನು
ನಾನು ತಿಳಿಯುವುದು ಹೇಗೆ?” ಎಂದು ಬಿಂತಿಸಿದರು. “ನನ್ನ
ದೇವನು ಯಾವ ವೇಷದಲ್ಲಿ ಬಂದರೂ ಆತನ ಒಳಗನ್ನು ತಿಳಿಯುವ
ಹಾಗೆ ನಾನು ಒಂದು ಉಪಾಯಮಾಡಿ, ಕಂಡುಹಿಡಿಯುತ್ತೇನೆ”
ಎಂದುಕೊಂಡು, ಒಂದು ಗುರುಪೀಠವನ್ನು ನಿಮಾಣಮಾಡಿಸಿದರು.
ಅದಕ್ಕೆ ‘ಶೂನ್ಯ ಸಿಂಹಾಸನ’ ಎಂದು ಹೆಸರಿಟ್ಟಿರು. ‘ಶೂನ್ಯ’
ಎನ್ನುವುದು ಪರವಸ್ತುವಿಗೆ ಹೆಸರು. ಆ ಶೂನ್ಯಕ್ಕೆ ‘ಸಿಂಹಾಸನ’
ವೆಂದರೆ ಭಕ್ತನ ಹೃದಯವನೆಂದು ಸಂಕೇತ. ಭಕ್ತನ ಹೃದಯದ
ಲಕ್ಷಣಗಳು ಕಣ್ಣಿಗೆ ಕಾಣುವ ಹಾಗೆ ಬಣ್ಣಿಬಣ್ಣಿದ ರತ್ನಗಳಿಂದ
ಆ ಪೀಠವನ್ನು ಮಾಡಿಸಿದರು. ಚಂದ್ರಕಾಂತ ಶಿಲೆಯ ಒಂದು
ಹಪ್ಪಳಿ, ಅದಕ್ಕೆ ಏರಿ ಹೋಗಲು ಮೆಟ್ಟಲು, ಸುತ್ತಲೂ ಹೊಂದಿ
ಕೊಂಡು ಏಳು ಆವರಣದ ಗೋಡೆ, ಇವು ಒಂದಕ್ಕಿಂತ ಒಂದು

ಅಧಿಕರ ಎನ್ನಿಸುವಂತೆ ಚಿನ್ನದಿಂದಲೂ ಪಚ್ಚೆ ಮುಂತಾದ ರತ್ನ ಗಳಿಂದಲೂ ಆ ಪೀಠದ ನಿರ್ಮಾಣವಾಯಿತು.

ಹೀಗೇ ಹನ್ನೆರಡು ವರುಷ ಕಳೆಯಿತು. ಶಾಸ್ಯಪೀಠ ಬರಿದಾಗಿಯೇ ಉಳಿಯಿತು. “ನನ್ನ ದೇವರು ಎಂದು ಬಂದಾನೋ! ನನ್ನ ಕಣ್ಣನ ಬರ ಎಂದಿಗೆ ಇಂಗಿತೋ! ಆರಸರು ಅರಿಯದ ಬಿಟ್ಟುಕೆಲಸದ ಹಾಗಾಯಿತಲ್ಲಾ ನಾನು ಮಾಡುವ ಕಾರ್ಯ!” ಎಂದು ಬಸವಣ್ಣನವರು ಜಿಂತಿಸುತ್ತಾ, ಹೊರಗೆ ಏನು ಶಬ್ದವಾದರೂ ಗುರು ಬಂದರೆಂದೇ ನಿರೀಕ್ಷಿಸುತ್ತ ಹಂಬಲಿಸುತ್ತಿದ್ದರು.

ಈ ಪ್ರಕಾರವಾಗಿ ಶಿವಸಮಾಧಿಯ ಪ್ರೀತಿಯಿಂದ ಇರುತ್ತಿರುವಾಗ, ಬಂದು ದಿನ ಅಲ್ಲಮದೇವರು ತನ್ನ ಬಳಿಗೆ ಬಂದು ತನಗೆ ಶಿವತತ್ಪದ ವಿಭೂತಿಯನ್ನ ದಯವಾಲಿಸಿದಂತೆ ಬಸವಣ್ಣನವರು ತಮ್ಮ ಅಂತಮೂರ್ಖಿಯ ಕನ್ನಡಿಯಲ್ಲಿ ಕಂಡರು. ಕೂಡಲೇ “ಯಾವ ವೇಷವನ್ನ ಗುರು ತೊಟ್ಟು ಬರುವನೋ? ಯಾವ ದಾರಿಯಲ್ಲಿ, ಯಾವ ವೇಳೆಯಲ್ಲಿ ಬರುವನೋ? ತಿಳಿಯುವುದು ಕಷ್ಟ” ಎಂದು ಪ್ರಭುದೇವರನ್ನ ಸ್ವಾಗತಿಸಲು ತಾನೇ ಎದ್ದುಹೋದರು. ಅವರ ಎಡಬಲಗಳಲ್ಲಿ ಭಕ್ತರ ಸಮೂಹ, ಹಿಂದೆ ರಾಜಕುಮಾರರ ಸಂದರ್ಭ, ಮುಂದೆ ದಾರಿ ಬಿಡಿಸುತ್ತಾ ಹೋಗುವವರ ಗುಂಪು—ಇವರ ಮಧ್ಯ ಬಸವಣ್ಣನವರು ನಡೆದರು.

ಇತ್ತು ಪ್ರಭುವಾದರೋ! “ವಂದನೆಗೆ ತಕ್ಷ ವೇಷಗಳನ್ನ ಹೊಂದದೆ ಹುಚ್ಚನ ವೇಷವನ್ನ ಧರಿಸಿ ಹೋದರೆ, ನನ್ನ ಇಂಗಿತಗಳ ಅಂತಸ್ಥವನ್ನ ಬಸವಣ್ಣ ತಿಳಿಯುವನೋ? ತಿಳಿಯದೆ ಮಂದ ಮತಿಯಾಗಿರುವನೋ? ನೋಡುತ್ತೇನೆ” ಎಂದು, ಹುಚ್ಚನ ವೇಷ ದಿಂದ ಕಲ್ಪಣಕ್ಕೆ ಬಂದರು. ಕೆದರಿದ ತಲೆ, ಕಂಚು ಕೂದಲು, ನೀಡಿದ ದೇಹ, ಜೊತೆಬಿದ್ದ ತೋಳು, ಮುಚ್ಚದ ರೆಪ್ಪೆ, ಬಿಟ್ಟ ಕಣ್ಣ, ಉದ್ದ ಕೆಪಿ, ತಡವರಿಸುವ ನಡಗೆ, ಆಲಸ್ಯದ ಮೈ—ಹೀಗೆ

ప్రభు బందరు. సోఎడువవరన్న ఆట్టిసికొండు హోఏగువరు, అవరన్న ముట్టె హిందక్కే ఓడి బరువరు, దాన కొడలు బందవరన్న హంగిసువరు, బిఱువరు, వళువరు, హాడువరు, యచ్చుహుచ్ఛాగి ఆడువరు. ఒమ్మె మగువినంతే, ఒమ్మె గురువి నంతే, ఒమ్మె బుద్ధి యిల్లదవనంతే, ఒమ్మె బుద్ధి శాలియంతే ఆడువరు. ఒమ్మె కణ్ణిగే కట్టిదంతే కాణువరు, ఒమ్మె కాణ దంతే తట్టినే బయలాగువరు. ఒమ్మె ఇల్లిరువరు, ఒమ్మె అల్లి రువరు, ఒమ్మె ఎల్లెల్లుల్లు ఇరువరు. హాడిదరే హాడువరు, కుణిదరే కుణియువరు, కొండాడిదరే కొండాడువరు, నమిసి దరే నమిసువరు, సోఎడిదరే సోఎడువరు, జన హేగే ఆడిదరే తావూ హాగే ఆడువరు.

కండవరెల్ల “ఇదు ఏక ఇన్ను హిఁగే ?” ఎందు బెరగాగి సోఎడిదరు. బసవళ్లనవరిగే బబ్బరిగే మాత్ర ఆ కపట వేషద రహస్య కండుహోయితు. కెణ్ణిగే అంజన హాకికొండవరిగే నేలద మరియల్లిరువ నిక్కేప కండుబరువ హాగే నిమ్మలవాద ఇంద్రియగళుళ్ల బసవేత్సరిగే హుచ్చన వేషదొళగిన గురు కాణిసికొండరు. \కొడలే కణ్ణినల్లి ఆనందాత్మ, న్యైయల్లి రోవాంజ, మనదల్లి సంకోష మితిమీరి, మాతనాడ లారదే బసవళ్లనవరు ప్రభువిన పాదగళల్లి సావ్యాంగవాగి ఎరగిదరు. ఆదన్న కండు మహామహిమరాద ఎల్ల శివ భక్తరూ తావూ బందు బందు ఆడ్డిచ్చద్దరు. వసితేయరు నలవినింద బందు కైయ ఉగురుగళ కాంతియన్నూ కణ్ణిగళ కాంతియన్నూ నివాళిసుత్త, మంగళారతియన్న బేళగిదరు.

హుచ్చన వేషదల్లన ప్రభుదేవరు భక్తరిగే ఆధీనరాగి బసవరాజర మందిరక్కే బందరు. అల్లి తమగే బసిసిద శూన్య

ಸಿಂಹಾಸನವನ್ನು ಪರಿದರು. ಬಸವಣ್ಣನವರು ಬಿಟ್ಟಿದ ಕೆಣ್ಣು ಮುಚ್ಚೆದೆ, ಎದ್ದು ರೋಮಾಂಚ ಇಳಿಯದೆ, ಮೈಯೆಲ್ಲ ಕೆಣ್ಣಾಗಿ, ಕೆಣ್ಣು ತಂಬ ಆನಂದದ ಕಣ್ಣೀರು ತುಂಬಿ, ಭಕ್ತಿಯ ಪರವಶತೆಯಿಂದ ಸಿಂತಿದ್ದರು.

ಆ ಸಮಯದಲ್ಲಿ ಅಲ್ಲಿಗೆ ಆರೋಗಣಿಗಾಗಿ ಅನೇಕ ರೀತಿಯ ಜಂಗಮರು ಬಂದಿದ್ದರು: ಜಡೆ ಬಿಟ್ಟಿವರು ಕೆಲವರು, ಹೊಳೆಳುತ್ತೆಯವರು ಕೆಲವರು, ವಿಭಾತಿ ಧರಿಸಿದವರು, ಲಿಂಗ ಕಟ್ಟಿದವರು, ಕಮಂಡಲು ಹಿಡಿದವರು, ಜನನುಣಿ ಎಣಿಸುವವರು, ಕಂಬಳಿ ಕಂಥೆಹೊದ್ದವರು. ಹುಚ್ಚನ ವೇಷದವನೊಬ್ಬ ಶಾಸ್ಯ ಸಿಂಹಾಸನವೇರಿದ್ದನ್ನೂ, ಬಸವಣ್ಣನವರು ಅವನಿಗೆ ಮೆಚ್ಚಿ ಮೈಮರಿತದ್ದನ್ನೂ ಅವರು ನೋಡಿದರು. ಅದೇನೇಂದು ಅವರಿಗೆ ಅರ್ಥವಾಗಲಿಲ್ಲ. “ಬಸವಣ್ಣನ ರೀತಿ ಇಂದು ಏನೋ ಹೊಸದಾಗಿದೆ. ಹಸಿದ ಜಂಗಮ ಆರೋಗಣಿಗೆ ಬಂದರೆ, ನಮ್ಮನ್ನು ಮರೆತು, ಈತ ಈ ಇಂದ್ರಜಾಲಿಗ ನಿಗೆ ಮರುಳಾಗಿ ಹೊಗಿದ್ದಾನೆ. ಇನ್ನು ಈತನ ಗೊಡನೆ ನಮಗೇಕೇ?” ಎಂದು ಅವರೆಲ್ಲ ಅಲ್ಲಿಂದ ಎದ್ದು ಹೊರಟುಹೋದರು.

ಬಸವಣ್ಣನವರಿಗೆ ಅದು ತಿಳಿಯಿತು. “ಅಯ್ಯೋ, ಉಂಬ ಜಂಗಮ ಬಂದರೆ, ಅವರಿಗೆ ಉಪಚಾರ ಮಾಡುವುದು ನುರೆತು, ಹೀಗೆ ಅಪಚಾರ ಮಾಡಿದೆನಲ್ಲಾ!” ಎಂದು ಅವರಿಗೆ ಚಿಂತೆಯಾಯಿತು.

ಅವರ ಚಿಂತೆಯನ್ನು ಕಂಡು, ತಿಳಿದರೂ ತಿಳಿಯದಂತೆ, ಪ್ರಭು ಕೇಳಿದರು: “ನಾವು ಬಡಜಂಗಮ ಬಂದರೆ, ನೀನು, ನಮ್ಮನ್ನು ಕೃಪಿತ ಪಡಿಸುವುದು ಬಿಟ್ಟು, ಏನು ಚಿಂತೆ ಮಾಡುತ್ತಿದ್ದೀರೆ, ಬಸವಣ್ಣ?”

“ಪ್ರಭುವೇ! ಜಂಗಮರೆಲ್ಲ ಎದ್ದುಹೋದರು ಮಾಡಿಸಿದ ಆಡಿಗೆ ಹೇರಳವಾಗಿದೆ. ಅದನ್ನು ಇನ್ನು ಆರೋಗಿಸುವವರು ಯಾರು, ಎಂದು ಚಿಂತಿಸುತ್ತಿದ್ದೆ” ಎಂದರು, ಬಸವಣ್ಣನವರು.

ఆదక్కే ప్రభు “నినగే నాను ఉత్తర కోడలారే. ఆదరీ లక్ష్మీ ద మేలీ తొంబత్తారు సావిర జంగమవు సంకుష్టిపడు వంతే తొరిసుత్తేనే. నొదలు నన్న హసినన్న సిల్లిచలు నిన గాదరే, నీను నిల్లిసు” ఎందరు.

ఒడసే బసవణ్ణనవరు పస్సి రిసింద ప్రభువిన పాదగళన్న తొళీదరు, తంపాద చందనవన్న లేపిశిదరు, ముత్తిన ఆశ్చేతీ యన్న తళిదరు, హోస హూవిసింద పూజిమాడిదరు, పరిమళద ధూపవన్ని క్షేత్ర, రక్షద దింపవన్న ఎత్తి, వందిసిదరు. నవరత్న గళన్న మేట్టిద చిన్నద మణిగళన్న హాసిదరు, తట్టిగళన్నా పక్ష్యద బట్టలుగళన్నా తందిట్టరు, బిసిబిసియాగి పరిపక్ష వాద షాష్ట్రశద ఉటవన్న పరమ సడగరదింద తావే తందు బడిసిదరు. హోన్న కోప్పరిగెయ తుంబ పాన, హోన్న కోప్ప రిగెయ తుంబ తుప్ప, హోన్న కోప్పరిగెయ తుంబ పాయస పరమాన్న, హోన్న కోప్పరిగెయ తుంబ అన్న — ఎల్ల వన్నా తందు తందంతే ప్రభు నగునగుత్త ఆరోగ్యమాడిదరు.

అల్లమప్రభు ఉటమాడున తవకద ఆతిశయనన్న కండు భక్తరేల్లరూ తమ్మ తమ్మ మనేగళిగే ఓడి, తావు మాడిద పక్ష్యాన్న ఫలగళన్నెల్ల తందు తందు బడిసిదరు. ఆదరూ ప్రభువిన హసినే హచ్చుత్తలే ఇత్తు. “ఆకాశవే బాయి తేరిదు జిఏసికోళ్చుపుదాదరే, ఆదక్కే తృప్తియాగి తేసు బరువంతే ఇక్కుబల్లవరు యారు? అవకాశ కోట్టరే సకెల లోకవన్నే ఉణబల్ల మహామహిమనిగే బసవణ్ణ ఆరోగ్యమి నీఎత్తిద్దానే! బసవనే శివ!” ఎందు ఎల్లరూ ఆళ్ళయ్య దింద కోండాడిదరు.

ಬಸವಣ್ಣನವರು ತಮ್ಮ ಸಮಸ್ತ ಸಂಪತ್ತು ಸಾಧನಗಳಿಂದ ಸಿದ್ಧ ಪಡಿಸಿಕೊಂಡಿದ್ದ ಅಡುಗೆಯೆಲ್ಲಾ ಉಟ್ಟಿದ ಮೊದಲನೇಯ ಆರಂಭ ದಲ್ಲೀ ಮುಗಿದುಹೋರಿಯಿತಾದರೂ ಅಲ್ಲಿಮುಕ್ಕಬ್ಬವಿನ ಹಸಿನೆ ಏನೇನೂ ಮನಕಾಗಲಿಲ್ಲ. “ಯಾವ ಮುಖದಲ್ಲಿ ಬಂದು ಬೇಡಿದರೂ ನಾನು ನಿಂದುತ್ತೇನೇ—ಎಂದು ಆಡಿದ ಮಾತಿಗೆ ಭಂಗ ಬಂತಲ್ಲಾ, ಶಿವ ಶಿವಾ! ದೇವನೇ ಹೀಗೆ ಹಸಿದು ಉಣಿತ್ತಿರುವಾಗ ನಾನು ಹೇಗೆ ತಾನೇ ತೃಪ್ತಿಪಡಿಸಲಿ?” ಎಂದು ಬಸವಣ್ಣನವರು ಚಿಂತಿಗೆ ಒಳಗಾದರು.

ಆಗ ಮಡಿವಾಳಯ್ಯನೂ ಚೆನ್ನಿಬಸವನೂ ಬಸವರಾಜರಿಗೆ ಹೇಳಿದರು: “ಯುದ್ಧದಲ್ಲಿ ವೀರನಿಗೆ ಕರುಳು ಹೊರಗೆ ಬಂದರೆ, ಅದನ್ನು ಕೈಯಲ್ಲಿ ಹಿಡಿದೇ ಹೋರಾಡುವನಲ್ಲದೆ, ಅವನು ಹಿಮ್ಮೆಟ್ಟಪುದಿಲ್ಲ. ಅದರಂತೆ, ಭಕ್ತನ ಧನ ತೀರಿದರೆ ಏನಂತೆ? ತಾನು ತನ್ನ ಮೈ ಮನಸ್ಸಿಗಳನ್ನು ಅರ್ಥಿಸಿ ತೃಪ್ತಿಪಡಿಸಬಹುದಲ್ಲಾ!”

ಬಸವಣ್ಣನವರಿಗೆ ಹೋದ ಪ್ರಾಣ ಬಂದಹಾಗಾಯಿತು. “ನಿಂದ ನನಗೆ ಆಪ್ತರಾದ ಕಾರಣದಿಂದ ಆಪತ್ತಿನ ಹೊತ್ತಿಗೆ ಆದಿರಿ. ನಿಂದ ನನಗೆ ತಾಯಿತಂದೆ. ತಡವಾಡದೆ ಈ ನನ್ನ ದೇಹವನ್ನೇ ಈ ನನ್ನ ಗುರುವಿಗೆ ಅರ್ಥಸುತ್ತೇನೇ” ಎಂದು ಅವರು ಮನಸ್ಸಿ ಮಾಡಿದರು.

ಆಗ ಪ್ರಭು ಹೇಳಿದರು: “ನಾನು ಹಸಿದು ಬಂದವನಲ್ಲ, ಹಣದ ಆಸಿಗೆ ಬಂದವನಲ್ಲ, ಯಾವುದನ್ನೂ ಕಾಮಿಸಿ ಬಂದವನಲ್ಲ. ನಿನ್ನ ದಾಸೋಹತನವನ್ನು ನೋಡಿ, ಅದನ್ನು ತಿದ್ದುವೆನೆಂದು ಬಂದವನು ನಾನು. ನಿನ್ನ ಅನ್ನದ ಆಸೆ ನನಗೇಕೆ? ನಿನ್ನ ಮನಸ್ಸಿನಲ್ಲಿ ‘ನಾನು ಮಾಡಿ ತೃಪ್ತಿಪಡಿಸುವೆ’ನಂಬ ವಿಕಾರವಿದ್ದುದಿಂದ ನನ್ನ ಹಸಿನೆ ಹೆಚ್ಚುತ್ತ ಹೋರಿತಲ್ಲದೆ, ನಿನ್ನ ಮನಸ್ಸಿನಲ್ಲಿ ಆ ಭಾವವಿಲ್ಲದೆ ಹೋದರೆ ನನ್ನ ಮೈಗೂ ಹಸಿವಿಲ್ಲ.”

ఓఁగే గురువిన హసివు ఓంగితు. ఒసవళ్ళినవరు అవరిగె కస్తూరీదకెవన్ను కొట్టు, సుగంధద లేపనవన్ను సమసిసి, పరివుళద కప్పూరవీళేయవన్ను ఒప్పిసి, భక్తియింద పాద గళిగే నమస్కరిసిదరు.

ఆనంతర ప్రభు హేళిదరు : “బా, ఒసవ, నన్న హసివు ఓంగితు. ఆదరి నిన్న జంగమ హసిదుహోదరల్లా. అవరన్న కరెదు తా, హోగు.” ఒసవళ్ళినవరు హోగి అవరన్న కరిదరి, ఆ మునిసికోండుహోద జంగమరెందరు : “నిన్న గురువిన మహిమేయో, అథవా నిన్న మహిమేయో, అంతా నిన్న గురు ఆరోగ్యం మాడలు నమగెల్ల హొట్టెతుంచితు. నిన్న గురు సచరాచరద చైతన్యమూత్సియే నిత్యయ!” ఒసవళ్ళినవరు ఆ జంగమరన్న నోఎడిదరి—గురువిగె హజ్జిద సుగంధ అవర మ్యమేలే! గురువిగె ఇట్టు ఆశ్చేతి అవర తలే మేలే! గురువిగె హాకిద హా హార అవర కొరళల్లి! ఆగ, గురువిగూ జంగమశ్వర భేదవిల్లవేంబుదు ఒసవళ్ళినవరిగె అనుభవవాయితు! తమ్మ మందిరచ్చే గుడుగుడనే బందరు, గురువిన పాదదల్లి శరణిందరు, నడిదద్దెల్ల తిళిసిదరు : “ప్రభువే! బసిరి హంగసిన లాట హొట్టెయ మగువన్ను తృప్తిపడిసువ హాగెయే జగత్తుగళన్ను ఒళగే ఆడగిసికోండ నిఎను తణియలు జంగమవేల్ల సంతుష్టి పడేయితు. లోక దల్లి ఇన్నోందు హోసతన్ను ఈగ కండెవు, తిళిదేవు!”

అదక్కే ప్రభు “నిన్న భావనేగే అనుగుణవాగి నిన్న జంగమ తృప్తిపడేదరి, ఆదక్కే నన్నన్న ఏక గురిమాడుత్తీయే? బరియ బయలాద నాను నినగోస్తరవాగి ఈ రూపవన్ను తాళిదేనే హోరతు, దిటవాగి నోఎడిదరి, ఈ నానేంబుదు

ಇಲ್ಲ, ಬಸವಣ್ಣ.” ಎಂದೂ ಹೇಳಿದರೆ; ಬಸವಣ್ಣನವರು ಎಂದರು: “ ತಿವಲಿಂಗನಾದ ನೀನು ಆರೋಗಿಸಲು ಜಂಗಮಕ್ಕೆ ಸಂತೃಪ್ತಿಯಾಯಿತು. ಜಂಗಮದ ಸಂತೃಪ್ತಿಯಿಂದ ಜಗತ್ತಿನ ಚರಾಚರ ವೆಲ್ಲಕೂ ತ್ವರಿತಯಾಯಿತು. ಇದೆಲ್ಲವೂ ನಿನ್ನ ವಿಚಿತ್ರವಾದ ಲೀಲೆಗಳ ಮಹಿಮೆ, ಪ್ರಭುವೇ ! ”

ಆಗ ಪ್ರಭುದೇವರು ಹೇಳಿದರು: “ಗುರುವಿನ ನೇಲಿಯೇನೆಂಬುದು ಬಸವನಿಂದ ಪ್ರಕಟಿಸಿದ್ದಾಯಿತು. ಲಿಂಗದ ಫನತೆಯೇನೆಂಬುದು ಬಸವನಿಂದ ಪ್ರಸಿದ್ಧಾಯಿತು. ಜಂಗಮದ ಮಹಿಮೆಯೇನೆಂಬುದು ಬಸವನಿಂದ ಲೋಕಕ್ಕೆ ತಿಳಿಯಿತು. ಹೀಗೆ, ಬಸವನಿಂದ ಅಧ್ಯಾತ್ಮವಿದ್ಯೆ ಪ್ರಸಾರಹೊಂದಿದ ಕಾರಣದಿಂದ, ಬಸವನೇ ಪರದೈವ ! ”

ಹೀಗೆ ಗುರುವಿನ ಅನುಗ್ರಹಕ್ಕೆ ಪಾತ್ರರಾದ ಬಸವಣ್ಣನವರು “ದೇವ, ನಿನ್ನ ಭಕ್ತರೆಲ್ಲರೂ ಜೀವಾತ್ಮರುಗಳು. ನೀನೇ ಪರಮಾತ್ಮ. ಈ ಜೀವಪರಮರುಗಳನ್ನು ಒಂದುಮಾಡುವ ಐಕ್ಯಸ್ಥಳವನ್ನು ನೀನು ನಮಗೆ ಕರುಣೀಸು ” ಎಂದು ಭಯಭಕ್ತಿಯಿಂದ ಮತ್ತೆಮತ್ತೆ ಬೇಡಿಕೊಂಡು, ಕಾಲಿಗೆರಿದರು.

ಆಗ “ಹಲವು ದಿವಸ ಮೈಮೇಲೆ ಎಚ್ಚರವಿಲ್ಲದೆ ನಿದ್ರೆಯ ಬಲೆಗೆ ಸಿಕ್ಕಿ, ಕೊಲೆ ಮಾಡುತ್ತಿರುವ ಹಾಗೆ ಕೆಟ್ಟಿ ಕನಸು ಕಾಣಿ ವವರನ್ನು ಎಬ್ಬಿಸುವ ರೀತಿಯಲ್ಲಿ ಈ ಸಂಸಾರದ ಸ್ವಷ್ಟವನ್ನು ಹೊಗಲಾಡಿಸಿ, ನಿಮಗೆ ನಾನು ನಿತ್ಯಪದವಿಯನ್ನು ಕೊಡುತ್ತೇನೆ ” ಎಂದು ಪ್ರಭು ಅವರೆಲ್ಲರಿಗೂ ಅಭಯವನ್ನು ಕೊಟ್ಟು, ಅನುಗ್ರಹ ಮಾಡಿ ಅಲ್ಲಿಂದ ಹೊರಟಿರು.

ಮರದ ತಾಯಿಬೇರಿಗೆ ಅಮೃತದ ನೀರನ್ನು ಹುಯ್ಯಿರೆ, ಅದರ ಸಾರವು ಕೊಂಬಗಳಿಗೂ ರೆಂಬಗಳಿಗೂ ಹರಿದು ಸೇರುವ ಹಾಗೆ, ಬಸವಣ್ಣನವರ ನೇಪದಲ್ಲಿ ಅವರ ಭಕ್ತಿಬಂಧುಗಳು ಎಲ್ಲರಿಗೂ ಅಲ್ಲವು ಪ್ರಭುವಿನ ಕರುಣೆ ಆಯಾಸವಿಲ್ಲದೆ ದೊರಕಿಬಂದಿತು.

ಭಕ್ತವತ್ತಲ

“ನಿನ್ನ ಕರ್ತೆ ಬಂದ ಫಟ್ಟಕ್ಕೆ ಬಂದ ಹಾಗಿದೆ ಅಲ್ಲವೇ, ತಿವ್ಯ? ಸ್ವಲ್ಪ ನಿಲ್ಲಿಸು. ಎಲೆ ಎತ್ತಿ, ಪಾತ್ರೆ ತೆಗೆದು, ಗೋಮಯ ಹಾಕಿ ಬರುತ್ತೇನೆ. ಅವ್ಯಾರಲ್ಲಿ ನೀನೂ ಹಾಸಿಗೆ ಬದರಿ, ಹಜಾರದಲ್ಲಿ ಹಾಸಿಬಿಡು.” ಎನ್ನು ತಾತ್ತ್ವಿಕವೂತಾಯಿ ಎದ್ದರು. ಮನೆಕೆಲಸ ಮುಗಿಸಿ, ಅಡುಗೆಮನೆಯ ಬಾಗಿಲು ಮುಚ್ಚಿ, ಬಂದರು. ಮಗ ಹಾಸಿ ಸಿದ್ಧಾ ವಾಗಿದ್ದ ಹಾಸಿಗೆಯ ಮೇಲೆ ಕುಳಿತರು. ಮುಂದೆ ಇದ್ದ ತಟ್ಟೆಯಿಂದ ಎಲೆಯೆಳಿದುಕೊಂಡು, ಅದಕ್ಕೆ ಸುಣ್ಣ ಬಳಿಯುತ್ತಾ—

“ಅಮೇಲೇ? ಮುಂದಕ್ಕೆ?” ಎಂದರು.

“ಅಮೇಲೇನು, ಮುಂದಕ್ಕೆ? ಪ್ರಭುದೇವರು ಶ್ರೀಕೃಷ್ಣಕ್ಕೆ ಹೋದರು. ಬಸವಣ್ಣನವರು ಕಲ್ಯಾಣದಿಂದ ಕಪ್ಪಡಿಗೆ ತೆರಳಿ, ಕಪ್ಪಡಿಯಲ್ಲಿ ಶಿವ್ಯಕ್ಕೆರಾದರು.”

“ಅಯ್ಯೇ! ಇದೇನೋಽಿ? ಇಷ್ಟು ಮೊಟಕು ಮಾಡಿಬಿಟ್ಟೇ, ಕಥೆಯನ್ನು? ನಿನ್ನ ಪ್ರಭುದೇವರು ಬಸವಣ್ಣನವರ ಹತ್ತಿರ ಹೋಗಿ ಅವರನ್ನು ತಿದ್ದಿದ ಹಾಗೆ ಬೇರೆ ಯಾವ ಭಕ್ತರ ಹತ್ತಿರಲೂ ಹೋಗಲಿಲ್ಲವೇ? ಇನ್ನು ಯಾರನ್ನೂ ತಿದ್ದಲಿಲ್ಲವೇ?”

“ಹೋಗದೆ ಉಂಟೆ, ಅಮ್ಮಾ! ಪ್ರಭು ಮನಬಿಟ್ಟು ಹೊರಟದ್ದೇ ಅದಕ್ಕೊಂತ್ತು ರಾದರು! ‘ಶಿವಭಕ್ತರಾದವರು ಯಾರು ಯಾರು ಎಲ್ಲಿಲ್ಲಿ ಇದ್ದರೂ ಅವರ ಮನಸ್ಸಿನ ಒಳಗೂ ಹೊರಗೂ ತುಂಬಿದ ಆಜ್ಞಾನದ ಅಲೆಗಳನ್ನು ನನ್ನ ಕಡೆಗಳ್ಳಿನ ಕಾಂತಿಯಿಂದ ಹೋಗಲಾಡಿಸುತ್ತೇನೆ’ ಎಂದು ಅವರು ಬಹಳವಾಗಿ ಸಂಚಾರಮಾಡಿದರು. ಬಸವಣ್ಣನವರನ್ನು ಕಾಣುವ ಮೊದಲು ಗೋಗ್ಗಾಯ್ಯ, ಮುಕ್ಕಾಯಕ್ಕೆ, ಸಿದ್ಧರಾಮ ಮುಂತಾದವರಿಗೆ ಉಪದೇಶ ಕೊಟ್ಟಿರು; ಬಸವಣ್ಣನವರ ಮಹಮನೆಯಲ್ಲಿರುವಾಗ ಮಹದೇವಿಯಕ್ಕೆನವರಿಗೆ ಶಿವ

ಮಾರ್ಗವನ್ನು ಬೋಧಿಸಿದರು; ಬಸವಣ್ಣನವರನ್ನು ಬೀಳೊಂಡು ಹೊಂದಮೇಲೆ, ಶ್ರೀತ್ಯಲಕ್ಷ್ಮಿ ಬಂದಾಗ, ಗೋರಕ್ಷನೆಂಬ ಸಾಧಕ ನನ್ನ ಶಿವಪಥಕ್ಕೆ ತಿರುಗಿಸಿಕೊಂಡರು.”

“ಹೇಳು ಮತ್ತೆ ಅದನ್ನೇಲ್ಲ. ಅಧವಾ, ನಿನಗೇ ಗೂತ್ತಿಲ್ಲವೋ?”

“ಚಿನ್ನಾಯ್ತಮ್ಮ. ಇಂಟರ್ವೀಡಿಯೆಟ್ ಪರಿಶೈಗೆ ಎರಡು ವರ್ಷ “ಪ್ರಭುಲಿಂಗಲೀಲೆ” ಪಾಠ ಹೇಳಿಸಿಕೊಂಡಿದ್ದೇನೆ. ಅದರ ಕಢಿಯನ್ನಾದರೂ ಹೇಳುವುದಕ್ಕೆ ಬರದೆಹೊಂದರೆ, ನಾನು ಇಷ್ಟು ಓದಿದ್ದೂ ಸಾಧಕವಾಯಿತು!”

— ಎಂದು ಶಿವು ಅಲ್ಲಮಪ್ರಭುವಿನ ಭಕ್ತವೆತ್ತಲತೆಯನ್ನು ಎತ್ತಿ ತೋರಿಸುವ ಕಥಾಸಂದರ್ಭಗಳನ್ನು ತಾಯಿಗೆ ಹೇಳಿತೊಡಗಿದನು.

ಪ್ರಭುದೇವರು ಮನೆಬಿಟ್ಟು ಹೊರಟ ತರುಣದಲ್ಲಿ, ಅವರು ಬರುವ ದಾರಿಯ ಪಕ್ಕದಲ್ಲಿ ಒಂದು ತೋಟ ಸಿಕ್ಕಿತು. ಅದರಲ್ಲಿ ನಾನಾ ರೀತಿಯ ಹೂಗಿಡಗಳು, ಲತಾಮಂಟಪಗಳು. ಅವುಗಳ ನಡುವೆ ಚೆಲುವಾದ ಕೆಂದಾವರಿಗಳು, ಸ್ನೇದಿಲೆ ಹೂಗಳು, ತಿಳಿಯ ಕೊಳೆ. ಆ ತೋಟದ ತೋಟಗಾರನಿಗೆ ಗೊಗ್ಗಿದೇವ ಅಧವಾ ಗೊಗ್ಗಿಯ್ಯ ಎಂದು ಹೇಸರು. ಆತನು ತನ್ನ ಜಿತ್ತವನ್ನು ಶುದ್ಧವಾಗಿ ರಿಸಿಕೊಂಡು, ಈಶ್ವರನನ್ನು ಸದಾ ಭಾವಿಸುತ್ತಿದ್ದನು.

ಪ್ರಭು ಆ ತೋಟಗನನ್ನು ಕಂಡರು. “ಇವನ ಬುದ್ಧಿಗೆ ಜ್ಞಾನ ವನ್ನು ತೀಡುತ್ತೇನೆ” ಎನ್ನುತ್ತ, ಆತನ ಎದುರಿಗೆ ಒಂದು, “ಶರಣಾರ್ಥಿ” ಎಂದರು. ಆತನು ತಾನೂ “ಶರಣಾರ್ಥಿ” ಎಂದು, “ನೀವು ಯಾರು?” ಎಂದು ಪ್ರಶ್ನಿಸಿದನು.

“ನಾವು ಯಾರೆಂದರೆ—ಶಿವಭಕ್ತರು ಎಲ್ಲೆಲ್ಲಿ ಇದ್ದರೂ ಅವರ ಕೃಪಾವಲೋಕನದ ಭಕ್ತಿಯ ಭಿನ್ನಭಿನ್ನ ಬೇಳುವವರು. ಅಲ್ಲಮ

ದೇವನೆಂಬುದು ನಮಗೆ ಹೇಸರು. ಭಕ್ತಿಯ್ಯ, ಸಿನ್ನನ್ನು ನೋಡಿದರೆ, ಶಿವಭಕ್ತನಂತಿರುವೆ. ತಾನು ಗಳಿಸಿದ ಅರ್ಥವನ್ನು ಲಿಂಗಕ್ಕೂ ಜಂಗ ಮಕ್ಕೂ ಅರ್ಧಿಸಿ, ಮಿಕ್ಕದನ್ನು ಉಂಡು ಸುಖಿಸುವಾತನೇ ನಿಜ ವಾದ ಶಿವಭಕ್ತ. ನೀನು ಹೀಗೆ ಸುಮ್ಮನೆ ಶ್ರಮಪಡುವೆಯಲ್ಲಾ, ಸಿನ್ನ ಹೇಸರೀನಯ್ಯ? ” ಎಂದರು, ಪ್ರಭು.

“ನನ್ನ ಹೇಸರು ಗೊಗ್ಗಯ್ಯ. ನಮ್ಮುದು ತೊಟಿಗವ್ತುತ್ತಿ. ನಾನು ಬೇರೆ ಏನೂ ಅರಿಯೆ. ನಿಮ್ಮ ಮನಸ್ಸಿನ ಬುದ್ಧಿ ಯಾವುದನ್ನು ನಂಬಿದೆಯೋ ಅದನ್ನು ನನಗೂ ತಿಳಿಸಿ.”

ಅತನಿಗೆ ಪ್ರಭು ಹೇಳಿದರು: “ ಯಾವ ವ್ಯವಸಾಯವನ್ನು ಮಾಡಿದರೂ ಜೀವವಧಿ ತಪ್ಪಿವುದಿಲ್ಲ. ಅದರಿಂದ ದೇವರು ಒಲಿ ಯುವುದಿಲ್ಲ, ನೋವು ನಿಲ್ಲುವುದಿಲ್ಲ, ಸಾವು ಬಾರದಿರುವುದಿಲ್ಲ. ಕಡೆತನಕ ಬರಿಯ ಆಯಾಸವೇ ಅಲ್ಲದೆ ಬೇರೆ ಫಲವಿಲ್ಲ.”

ಅಲ್ಲಮನು ಯಾರಿಂದು, ಪಾಪ, ಆ ಗೊಗ್ಗಯ್ಯ ಕಾಣ. ಆತ ಹೇಳಿದ: “ಇಲ್ಲಿ ಭಕ್ತಿಯನ್ನು ಮಾಡುತ್ತ, ಗುರು ಲಿಂಗ ಜಂಗ ಮದ ಸೇವೆಮಾಡುತ್ತ, ಕಡೆಯಲ್ಲಿ ಕೈಲಾಸವನ್ನು ಹೊಕ್ಕುರೆ, ಸಾವು ನೋವುಗಳಿಂಬ ಸಂಕಟ ಎಲ್ಲಿ ಸೋಕುತ್ತನೆ? ಹುಣ್ಣ! ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೆ, ಬಲ್ಲವರನ್ನು ಕೇಳು.”

“ಹಾಗೆನ್ನದಿರು, ಗೊಗ್ಗಯ್ಯ. ಅಷುಮಾತ್ರವಾದ ಜೀವವನ್ನು ನೋಯಿಸಿದರೂ ಸಾಕು, ಅವನು ಬ್ರಹ್ಮನ ಬಸಿರಿನಲ್ಲಿ ಆಡಗಿ ಕೊಂಡರೂ ಆವನಿಗೆ ನೋವು ಸಾವುಗಳು ಸಂಭವಿಸದೆ ಇರವು. ಇದು ಖಂಡಿತ. ಕೊಂಡವನಿಗೆ ಕೊಲೆ ತಪ್ಪದು. ಹರಿ ಹರಿ ಬ್ರಹ್ಮಾದಿಗಳು ಯಾರೇ ಆದರೂ, ಬಂಧನವನ್ನು ಉಂಟುಮಾಡುವ ಬಾಹ್ಯ ಕರ್ಮಗಳನ್ನು ನಡೆಸಿದರಾದರೆ, ಅವರಿಗೆ ಶಾಶ್ವತ ಸುಖವಿಲ್ಲ. ಇಲ್ಲಿ ಭಕ್ತಿಯನ್ನು ಮಾಡಿದರೆ, ಕಡೆಗೆ ಕೈಲಾಸ ಸಿಕ್ಕುವುದೆಂದೆಯಲ್ಲವೇ? ಗ್ರಂಥ ಲಿಂಗ ಜಂಗವು ಸೇವೆ ಮಾಡಿದರೂ ಸಾವು ತಪ್ಪಿವುದಿಲ್ಲ,

ಪ್ರಸಾದವನ್ನು ಸೇವಿಸಿದರೂ ಹಸಿವೆ ಹಿಂಗುವುದಿಲ್ಲ. ಮುಕ್ತಿ ಯನ್ನು ಪಡೆಯಬೇಕಾದರೆ ಮನಸ್ಸನ್ನು ಲಯಮಾಡುವುದು ತಿಳಿಯಬೇಕು.”

ಹೀಗೆಂದು ಹೇಳಿ, ಪ್ರಭು “ಇದು ಅಧ್ಯಾತ್ಮಾಗುವುದು ಕಷ್ಟ. ಯಾವುದಾದರೂ ದೃಷ್ಟಾಂತದಿಂದ ಇದನ್ನು ಇವನಿಗೆ ತೋರಿಸುತ್ತೇನೆ. ಇವನನ್ನು ಈ ಹಾದಿಯಲ್ಲಿ ಹತ್ತಿಸುತ್ತೇನೆ.” ಎಂದು ಕೊಂಡು, ಗೊಗ್ಗಿಯ್ಯನು ಅಗೆಯುತ್ತಾ ಕಿತ್ತ ಹೆಂಟಿಯ ಕೆಳಗೆ ಆ ಶೈಳಿದಲ್ಲಿ ಒಂದು ಚಿನ್ನದ ಕೆಳಸವನ್ನು ಕಾಣಿಸಿದರು. ಏನೂ ಅರಿಯದವನಂತೆ ಆಶ್ಚರ್ಯದಿಂದ “ಇದೇನಿದೇನು ! ” ಎಂದರು.

ಗೊಗ್ಗಿಯ್ಯನು ಕೂಡ ‘ಇದೇನಿರಬಹುದೋ ? ’ ಎಂದುಕೊಂಡು ನೋಡೋಣವೆಂದು ಅಗೆದರೆ—ಆಲ್ಲಿ ಒಂದು ಸಮಾಧಿಸ್ಥಾನದ ದೇಗುಲ ಕಣಿಸಿತು. ಇಬ್ಬರೂ ಹಷಟದಿಂದ ಅದರ ಒಳಹೊಕ್ಕರು. ಅಲ್ಲಿ ಅನಿಮಿಷಯ್ಯ ಎಂಬಾತ ಅಲಾಳಡದೆ ಕುಳಿತು, ಇಷ್ಟಲಿಂಗದ ಧ್ಯಾನದಲ್ಲಿ ಇದ್ದುದನ್ನು ಅವರು ಕಂಡರು.

“ಇದೇ ನೋಡು, ಗೊಗ್ಗಿಯ್ಯ, ಶಿವಲಿಂಗ ಭಕ್ತಿಯ ಹೃದಯ ವನ್ನು ಕಾಣಿಸುವ ರೀತಿ. ಮನಸ್ಸನ್ನು ಲಿಂಗದಲ್ಲಿ ಇಟ್ಟು, ಕಣ್ಣನ್ನು ಲಿಂಗದಲ್ಲಿ ನಟ್ಟು, ಎವೆ ಮುಚ್ಚದೆ, ಇದನ್ನು ಸಾಧಿಸುವುದು ಬಿಟ್ಟು, ಅನ್ಯವ್ಯವಸಾಯದಲ್ಲಿ ಜೀವಬಿಡುವುದು ಹೇಗಾಯಿತು ಗೊತ್ತಿ? ಕಬ್ಬಿ ತಿನ್ನಬೇಕೆಂದು ಬಯಸಿದವನು ಬಿದಿರು ಅಗಿದ ಹಾಗಾಯಿತು! ಬಡವನು ಆಶ್ವಯನಿಧಿಯನ್ನು ಎಡವಿದ ಹಾಗೆ, ಹೆಳವನಿಗೆ ಕಾಲು ಬಂದ ಹಾಗೆ, ಕುರುಡನಿಗೆ ಕಣ್ಣ ಬಂದ ಹಾಗೆ, ಹುಡುಕುವ ಬಳ್ಳಿ ತಾನಾಗಿಯೇ ಕಾಲಿಗೆ ತೋಡರಿಕೊಂಡ ಹಾಗೆ— ಈಗ ಇಲ್ಲಿ ನನ್ನ ಬಯಕೆಯ ಕಡೆಯನ್ನು ಕಂಡೆನು ! ” ಎಂದು ಪ್ರಭು ಸಂಭ್ರಮಿಸಿದರು. ಅನಿಮಿಷಯ್ಯನನ್ನು ಕುರಿತು “ನನ್ನ ಗುರುವೆ, ಕರುಣಿಸು. ಭಕ್ತಿಭಾವದ ಕರುವೆ, ಕರುಣಿಸು. ಲಿಂಗ

ನಿಷ್ಠೆಯ ಗುರುವೆ, ಕರುಣೆಸು” ಎಂದು ಕೊಂಡಾಡಿದರು. ಪರರಿಗೆ ಪರಮನೇ ಆದ ಆ ಪ್ರಭದೇವರು ತಾವೂ ಒಬ್ಬ ನಾಡಾಡಿ ಮನುಷ್ಯನೋ ಎಂಬ ಹಾಗೆಯೇ ಬಳಕೆಯ ರೀತಿಯನ್ನು ಅಂಗೀ ಕರಿಸಿ, ನಟಿಸಿದರು.

ಆಗ, ಸೂಜಿಗಲ್ಲು ಹತ್ತಿರ ಬಂದರೆ ಸೂಜಿ ಹೇಗೆ ಅಂಟಿ ಕೊಳ್ಳುವುದಿಲ್ಲವೇ ಹಾಗೆ, ಅನಿಮಿಷಯ್ಯನ ಕೈಯಲ್ಲಿದ್ದ ಶಿವಲಿಂಗ ಅಲ್ಲಮ ಪ್ರಭುದೇವರ ಮೈಗೆ ಕೂಡಿತು. ಪಕೆಂದರೆ, ಸಚ್ಚಿದಾ ನಂದ ಸ್ವರೂಪನೆನಿಸುವ ನಿತ್ಯನಾದ ಆ ಪ್ರಭಾವಿನ ಆಂಶವಲ್ಲವೇ ಆ ಶಿವಲಿಂಗ! ಅದೇ ಶ್ವಾಸದಲ್ಲಿಯೇ, ತನ್ನ ನೋಟವೇ ತನ್ನ ವಾರಣ ಸ್ವರೂಪದ ಮಾಟವಾದ ಕಾರಣದಿಂದ, ಅನಿಮಿಷಯ್ಯನ ಜೀವಕಳೆ ತಾನೂ ತನ್ನ ಇವ್ಯಾಲಿಂಗದ ಹಿಂದೆಯೇ ಬಂದು ಪ್ರಭದೇವರಲ್ಲಿ ಏಕ್ಯವಾಯಿತು!

ಗೊಗ್ಗಯ್ಯ ಆ ಅದ್ಭುತವನ್ನು ಕಂಡ : “ ಈ ಕೃಪಾಳುವೇ ದೇವನಾಗಿರಬೇಕು. ಅಲ್ಲದಿದ್ದರೆ, ಅನಿಮಿಷಯ್ಯನ ಜೀವಕಳೆ ಯನ್ನ ಈತ ಹೇಗೆ ಸ್ವೀಕರಿಸಿಯಾನು? ಲಿಂಗ ಹೇಗೆ ಈತನನ್ನು ಕೂಡಬಲ್ಲಿದು? ಬೇಕೆಂದೇ, ನನಗೆ ಈ ರಹಸ್ಯದ ರೇಖೆಯನ್ನು ತೋರಿಸುವುದಕ್ಕಾಗಿಯೇ ಈತ ಹೀಗೆ ಬಂದು, ಹೀಗೆ ಮಾಡಿರ ಬೇಕು! ” ಎಂದುಕೊಂಡು, “ ಎಲೆ ಮಹಾತ್ಮಾ, ನಿನ್ನ ಇಚ್ಛೆಯಿಲ್ಲದೆ ಈ ಗುರುವಿನ ಕಳೆಯಾಗಲಿ ಈ ಲಿಂಗದ ಕಳೆಯಾಗಲಿ ನಿನ್ನಲ್ಲಿ ಬಂದು ಸೇರುವುದು ಅಸಾಧ್ಯ! ಆದ್ದರಿಂದ ನಿನೇ ನಿರುಪಮ ನಿರಾ ಮಯನಾದ ನಿರಂಜನಮೂರ್ತಿ! ” ಎಂದು ಹೊಗೆಳಿದನು.

“ ದಾನಿಯಾದವನು ತಾನು ಕಂಡ ನಿಧಿಯನ್ನು ಸಣ್ಣ ಮನಸ್ಸಿನವನ ಹಾಗೆ ತಾನು ಒಬ್ಬನೇ ತಿಂದುಹಾಕುವುದಿಲ್ಲ. ಅದರಂತೆಯೇ, ನಾನು ಕಂಡ ಶಿವಪಥವನ್ನು ಮನುಷ್ಯರಿಗೆಲ್ಲ ತಿಳಿಸಿಕೊಡುವೆನೆಂಬ ಈ ನಿನ್ನ ರೀತಿ ಬಲು ಲೇಸು. ಇಂಥ ಮಹಾ ಅಭಿಮಾನವುಳ್ಳ

ನೀನೇ ಜಗದ ಗುರು! ” ಎಂದು ಮತ್ತೆಮತ್ತೆ ಗೊಗ್ಗಿಯ್ಯ ಪ್ರಭು ದೇವರನ್ನ ಹೊಗಳಿದನು.

ಅನಂತರ ಗೊಗ್ಗಿಯ್ಯ, ನಿಶ್ಚಲವಾಗಿ ನಟ್ಟಿ ನೋಟಿದಿಂದ ಇಷ್ಟ ಲಿಂಗದಲ್ಲಿ ಮನಸ್ಸನ್ನ ನಿಲ್ಲಿಸಿ ಅಭ್ಯಸಮಾಡುತ್ತಾ ತನ್ನ ಮನೆ ಯಲ್ಲಿ ನಿಂತನು. ಪ್ರಭುದೇವರು ತಾವೇ ತನ್ನ ಭಕ್ತರ ಗುರುತು ಹಿಡಿದು, ಅವರನ್ನ ಪಾವನಮಾಡಲು ಮುಂದೆ ಪಾದ ಚೆಳಿಸಿದರು.

ಪ್ರಭುದೇವರು ಮುಂದೆ ಮುಕ್ತಾಯಕ್ಕನ ಮನೆಗೆ ಹೋದರು.

ಮುಕ್ತಾಯಕ್ಕೆ ಒಬ್ಬಳು ಶಿವಭಕ್ತಿ. ಆಕೆ ಅಜಗಣ್ಣ ಎಂಬ ಮಹಾತ್ಮನ ಒಡನೆ ಹುಟ್ಟಿದವಳು. ಅಜಗಣ್ಣನ ಭಕ್ತಿ ಗುಪ್ತಭಕ್ತಿ; ಎಂದರೆ, ಆತನು ನಿತ್ಯದ ವ್ಯಾನಹಾರದಲ್ಲಿ ತೊಡಗಿರುತ್ತಿದ್ದುದು ಎಲ್ಲರಿಗೂ ತಿಳಿಯುತ್ತಿತ್ತೇ ಹೊರತು, ಆತನು ಸಾಧಿಸುತ್ತಿದ್ದ ಶಿವ ಭಕ್ತಿ ಅನೇಕರಿಗೆ ಗೊತ್ತಿರಲಿಲ್ಲ.

ಪ್ರಭುದೇವರು ಮುಕ್ತಾಯಿಯ ಮನೆಗೆ ಬರುವ ಕಾಲಕ್ಕೆ ಅಜಗಣ್ಣ ಲಿಂಗೈಕ್ಯದ ಸಮಾಧಿಯನ್ನ ಸಾಧಿಸಿದ್ದ. ಮುಕ್ತಾಯಿ ಅದನ್ನ ಅರಿಯಲಾರದೆ, ಅಜಗಣ್ಣ ಸತ್ತನೆಂದೇ ಭ್ರಮಿಸಿ ಗೋಳಾಡುತ್ತಿದ್ದಳು. ಆ ಹೆಸ್ತಿನ ಭ್ರಮೆಯನ್ನ ಹೋಗಲಾಡಿಸಿ, ಆಕೆಯ ಕಣ್ಣೀರನ್ನ ಒರಸುವುದಕ್ಕಾಗಿಯೇ ಪ್ರಭು ಅಲ್ಲಿಗೆ ಬಂದದ್ದು.

ಪ್ರಭುವನ್ನ ಕಂಡೊಡನೆಯೇ ಮುಕ್ತಾಯಿ ಅವರನ್ನ ಸತ್ಯರಿಸಿ ಭಕ್ತಿಯಿಂದ ಅವರಿಗೆ ವಂದಿಸಿದಳು. ಪ್ರಭುದೇವರಿಂದ ತನ್ನ ಚಿಂತೆ ಪರಿಹಾರವಾಗುವುದೆಂದು ಆಕೆ ಭರವಸಿವಟ್ಟಿಲ್ಲ.

ಪ್ರಭುದೇವರು ಹೇಳಿದರು: “ ತಾಯಿ! ಶಿವಭಕ್ತರಿಗೆ ಚಿಂತೆ ಗಳೂ ಆಯಾಸಗಳೂ ಆಗಬಾರದು. ಸಾಮಾನ್ಯರಾದ ಲಾಕಿಕರಂತೆ ವ್ಯಧವಾಗಿ ಹಂಬಲಿಸಿದರೆ ಏನು ಫಲ? ದೇಹದ ಸಂಬಂಧವನ್ನು

ಕಳೆದುಕೊಂಡ ಅಜಗಟ್ಟಿನಿಗಾಗಿ ಕಣ್ಣೀರಿಡಬಾರದು. ಅಳಬೇಡ ಮುಕ್ತಾಯಿ. ಅಜಗಟ್ಟಿ ಸತ್ತಿಲ್ಲ. ಅಜಗಟ್ಟಿ ಶಿವಭಕ್ತ. ಶಿವಭಕ್ತನಿಗೆ ಸಾವಿಲ್ಲ. ಅಳಬೇಡ ಮುಕ್ತಾಯಿ.”

ಪ್ರಭು ಏನು ಹೇಳಿದರೂ ಮುಕ್ತಾಯಿಗೆ ಸಮಾಧಾನ ಬೇಗ ಬರಲಿಲ್ಲ. ಅಜಗಟ್ಟಿನೇ ಆಕೆಯ ಸರ್ವ ಸಂಪತ್ತು. ಅಜಗಟ್ಟಿ ನನ್ನ ಚಿಟ್ಟು ಆಕೆ ಬದುಕಲಾರಳು. ಅಜಗಟ್ಟಿ ಹೊರೆದ ಮೇಲೆ ತನ್ನ ಗತಿ ಏನು, ಎಂದು ಆಕೆಗೆ ದುಃಖ.

ಪ್ರಭು ಆಕೆಗೆ ಅಜಗಟ್ಟಿನ ಗುಪ್ತ ಶಿವಭಕ್ತಿಯನ್ನು ವರ್ಣಿಸಿದರು. “ಆತನು ಇರುವಾಗ ಎಲ್ಲರೊಡನೆಯೂ ಸೇರಿ ಓಡಾಡಿದ ಹಾಗೆ ತೋರಿದರೂ ಆತನ ಜೀವ ಮಾತ್ರ ಶಿವನಲ್ಲಿ ಓಡಾಡುತ್ತಿತ್ತು. ಆದ್ದರಿಂದ, ಅಜಗಟ್ಟಿ ಆಗ ಬದುಕಿದ್ದ ಎಂದು ಹೇಳುವ ಹಾಗಿಲ್ಲ, ಈಗ ಸತ್ತಿದ್ದಾನೆ ಎಂದು ಹೇಳುವ ಹಾಗಿಲ್ಲ”—ಎಂಬುದಾಗಿ ಪ್ರಭು ಮುಕ್ತಾಯಿಗೆ ಸಮಾಧಾನ ಹೇಳಿದರು.

“ಗುರುವೇ! ನಿಮ್ಮವರ ರೀತಿ ನಿಮಗೇ ಗೊತ್ತು. ಹಾವಿನ ಹಜ್ಜೆಯ ಗುರುತು ಹಾಪುಗಳಿಗೆ ಗೊತ್ತು. ಅದು ಹಾಗಿರಲಿ. ಮುಂದೆ ನನಗೇನು ಗತಿ? ನಾನು ಹಾಡತಕ್ಕದ್ದು ಏನು?” ಎಂದು ಮುಕ್ತಾಯಿ ವಿಚ್ಛಾಪನೆ ಮಾಡಿದಳು.

ಪ್ರಭು ಆಕೆಯ ಪ್ರಶ್ನೆಗೆ ಶ್ರೀತಿಪಟ್ಟು, ಹೇಳಿದರು: “ಮುಕ್ತಾಯಿ, ನಿನ್ನ ಹೆಸರಿಗೆ ತಕ್ಕ ಬಯಕೆಯನ್ನೇ ನಿನು ಬಯ ಸಿದೆ. ಈ ಸಂಸಾರದ ಭಾರಕ್ಕೆ ಸಿಕ್ಕಿದವರು ಲಿಂಗಮಾರ್ಗವನ್ನು ಅರಿಯಲಾರರು. ಈ ಇಲ್ಲಿಯ ಹೋರಾಟವನ್ನೇ ಲಾಲ್ ದಾಟಿ ಸುಖ ಪಡುವುದನ್ನು ಕಲಿಯಬೇಕು. ಹೊಳೆಯನ್ನು ದಾಟಬೇಕೆನ್ನು ವವರು ಹರಿಗೋಲನ್ನು ಹರಿಯದ ಹಾಗೆ ಕಾಪಾಡಿಕೊಳ್ಳುವ ರೀತಿಯಲ್ಲಿ, ಶಿವನನ್ನು ತಿಳಿಯಬೇಕೆನ್ನು ವವರು ಕರ್ಮೋಂದ್ರಿಯಗಳನ್ನು ಅಡಗಿಸಿ ಕೊಂಡು ಅಂತಮರ್ಮವಿಗಳಾಗಬೇಕು. ಇದೇ ಶಿವಭಕ್ತಿ. ಕೇಳು

ಮುಕ್ತಾಯಿ: ಮಕ್ಕಳಿಗೆ ತಾಯಿಯ ಹಾಲೇ ಸಹಜವಾದ ಆಹಾರ ವಾದರೂ, ಅವುಗಳಿಗೆ ಎರೆಹಾಲನ್ನು ಹುಟ್ಟುತ್ತಾ, ಸ್ವಲ್ಪಸ್ವಲ್ಪ ವಾಗಿ ಅನ್ನ ಉಣಿನ್ನುವುದನ್ನು ಕಲಿಸಿ, ಆ ಮಕ್ಕಳನ್ನು ಸಮರ್ಥ ರನ್ನಾಗಿ ಮಾಡುವ ಉಪಾಯದಂತೆಯೇ—ಕೊಂಡಕೊಂಡವಾಗಿ ಹೊರಗಿನ ಲೋಕದ ಸಂಬಂಧವನ್ನು ಕಳೆದುಕೊಳ್ಳುತ್ತ ಅಂತರ್ ಜ್ಞಾನವನ್ನು ಬಲಪಡಿಸಿಕೊಳ್ಳಬೇಕು. ಇದೇ ನಿಜವಾದ ಶಿವಭಕ್ತಿ.”

ಪ್ರಭು ಹೇಳಿದ ಆ ಮಾತುಗಳನ್ನು ಕೇಳಿ, ಮುಕ್ತಾಯಿಯ ಆಜ್ಞಾನ ಆರಿತು, ದುಃಖ ಶಮನವಾಯಿತು, ಚಿತ್ತದಲ್ಲಿ ಸಮತೆ ಬಂದು ನೇಲಸಿತು. ಹೀಗೆ, ನಿತ್ಯಸುಖವನ್ನು ಪಡೆಯುವ ದಾರಿ ಯಾವುದೆಂದು ಮುಕ್ತಾಯಿಗೆ ಉಪದೇಶಮಾಡಿ, ಪ್ರಭುದೇವರು ಮುಂದೆ ಸೊನ್ನ ಲಾಪುರಕ್ಕೆ ತೆರಳಿದರು.

ಪ್ರಭು ಸೊನ್ನ ಲಾಪುರಕ್ಕೆ ಬಂದರು. ಆಗ ಅಲ್ಲಿ ಸಿದ್ಧರಾಮಯ್ಯನ ಶಿಷ್ಯರನೇಕರು ಮಣಿ ಹೊರುತ್ತಾ, ಬಂಡಿ ಹೊಡೆಯುತ್ತಾ, ಕಲ್ಲು ಒಡೆಯುತ್ತಾ ಇದ್ದರು. ಸಿದ್ಧರಾಮಯ್ಯ ಕಟ್ಟಿಸುತ್ತಿದ್ದ ಬಂದು ಶಿವದೇವಾಲಯದ ಸೇವೆಗೆ ಅವರೆಲ್ಲಾ ಸಹಾಯ ಮಾಡುತ್ತಿದ್ದರು.

ಪ್ರಭು ಬೆರಗಾಗಿ ನೋಡಿದರು: ನೂಲಿನ ಸಂಕೊಲೆಯನ್ನು ಕತ್ತಲಿಸಿ, ಚಿನ್ನದ ಕೋಳವನ್ನು ಥಾಲಿಗೆ ಬಿಗಿದುಕೊಳ್ಳುವ ಬುದ್ಧಿ ಹೀನನ ಹಾಗೇ ನಮ್ಮ ಸಿದ್ಧರಾಮಯ್ಯನು ಹೆಂಡಿರು ಮಕ್ಕಳ ಸಂಬಂಧ ಬೇಡನೆಂದು ಸಂಸಾರವನ್ನು ಬಿಟ್ಟು ಸಂನ್ಯಾಸಿಯಾದರೂ ಪುನಃ ಹೀಗೆ ತೊಡಗಿದನಲ್ಲಾ! ಚಿಕ್ಕಸಂಸಾರವನ್ನು ಬಿಟ್ಟು, ಖಾತ್ರಿ ಪೂಜೆ ಲಾಭಗಳನ್ನು ಬಯಸಿ, ದೊಡ್ಡ ಸಂಸಾರಕ್ಕೆ ಸಿಕ್ಕಿ ಬಿದ್ದ ನಲ್ಲಾ! ಸಿದ್ಧರಾಮನಿಗೇ ಈ ಗತಿಯಾದರೆ, ಮಿಕ್ಕ ಸಂಸಾರಿಗಳ ಗತಿ ಏನು!”

ಆಗ ಪ್ರಭುದೇವರು “ಈ ಒಡ್ಡರಾಮನು ಇದೇನು ಗೊಡನೆಯನ್ನು ಒಡ್ಡಿಕೊಂಡನು? ಇದರಿಂದ ಇವನ ಮನಸ್ಸು ವೃಧಾಗೊಡ್ಡಾಯಿತಲ್ಲಾ?” ಎಂದು ಆ ಶಿವ್ಯರನ್ನು ಕೇಳಿದರು. “ನಮ್ಮಗುರುವನ್ನು ಒಡ್ಡಿಸಂದು ಹೀಯಾಳಿಸುತ್ತೀಯಾ?” ಎಂದು ಆ ಶಿವ್ಯರು ಅವರ ಮೇಲೆ ಬಿಡ್ಡರು. ಅದಕ್ಕೆ ಪ್ರಭು ಹೇಳಿದರು: “ಅಯ್ಯಾ! ನಿಮ್ಮಗುರುವಿನ ಶಿವಮಾರ್ಗ ಕಲ್ಲಿಗೆ ಬಂದಿತಲ್ಲವೇ! ಬುದ್ಧಿ ಇಲ್ಲದ ಸಿದ್ಧನಾನ್ನು ನಂಬಿ, ಅವನಿಗೆ ಶಿವ್ಯರಾದಿರಿ! ಕಲ್ಲನ್ನು ಕಡಿದು, ಕಲ್ಲಿನ ಮೇಲೆ ಕಲ್ಲಿಟ್ಟು, ದೇಗುಲವನ್ನು ಮಾಡಿಸುವವರು ಒಡ್ಡರಲ್ಲದೆ ಸಿದ್ಧರಲ್ಲ!.”

ಶಿವ್ಯರಿಗೆ ಇನ್ನೂ ಕೋಪ ಬಂತು. “ನೋಡಿದೆಯಾ, ನೋಡಿದೆಯಾ! ಪುನಃ, ಅದೇ ಕಲಿತ ಮಾತನ್ನು ಆಡಿ, ಹುಂಟ್ನಿನಂತೆ ಹರಟುತ್ತಿದ್ದೀಯೆ! ಇನ್ನೂ ಒಂದು ಸಲ ನಮ್ಮಗುರುವನ್ನು ಹೀಯಾಳಿಸಿದರೆ, ನಿಂತು ಅನ್ಯಾಯವಾಗಿ ಕೆಟ್ಟುಹೊಗುವೆ” ಎಂದರು. ಅದಕ್ಕೆ ಪ್ರಭು “ನಿವೃ ಶಿವ್ಯರು, ನಿಮ್ಮೊಡನೆ ಏನು ಮಾತು? ನಿಮ್ಮಗುರುವನ್ನು ಕರೆತನ್ನಿ. ಆತನ ಸಾಮರ್ಥ್ಯವನ್ನು ನೋಡೋಣ. ಒಡ್ಡರಾಮನ ರೀತಿಯ ಅನುಭವವೂ ಆಗಲಿ” ಎಂದು ಆ ಶಿವ್ಯರಿಗೆಲಾಲ್ ಕೋಪ ಕೆರಳುವಂತೆ ಹೇಳಿದರು.

ಆಗ ಆ ಶಿವ್ಯರೆಲ್ಲರೂ ಬಂದು ಹಿಂಡಾಗಿ ಪ್ರಭುವಿನ ಮೇಲೆ ಬಂದು ನುಗ್ಗಿದರು. “ಇವನನ್ನು ಕೆಡವಿಕೊಳ್ಳಿ! ನಮ್ಮ ಸ್ವಾಮಿಯನ್ನು ಹೀಯಾಳಿಸಿ, ಇವನು ಸುಮ್ಮನೆ ಹೊಗಲು ಬಿಡುವೆನೇ!” ಎನ್ನುತ್ತೆ ಬಂದು, ತಮ್ಮ ತೊಳಳಿಗಳಲ್ಲಿ ಪ್ರಭುವನ್ನು ಬಂಧಿಸಲು ತಬ್ಬಿದರು. ಆದರೆ ಅವರ ಕೈಗೆ ಬರಿಯ ಬಯಲು ಸಿಕ್ಕಿತೇಹೂರತು, ಕಣ್ಣಿಗೆ ಕಂಡ ದೇಹ ಸಿಕ್ಕಲಿಲ್ಲ! ಶಿವ್ಯರಿಗೆಲಾಲ್ ಆಶ್ಚರ್ಯವಾಯಿತು. ಆದರೂ ಅವರ ಕೋಪ ಇಳಿಯಲಿಲ್ಲ. ಕೈಗೆ ಸಿಕ್ಕಿದ ಕಲ್ಲಿಗಳನ್ನು ಎತ್ತಿ ಕೊಂಡು ಪ್ರಭುದೇವರ ಕಡೆಗೆ ಬೀರಿದರು. ಬಂದು

ಕ್ಷಣದಲ್ಲಿ ಆ ಕಲ್ಲುಗಳ ರಾತ್ರಿ ಪ್ರಭುದೇವರನ್ನು ಹೂಳಿಬಿಟ್ಟು ; ಮರುಕ್ಷಣದಲ್ಲಿಯೇ ಪ್ರಭು ಅದೇ ಕಲ್ಲಿನ ರಾತ್ರಿಯ ಮೇಲೆ ನಿರ್ವಹಿಸಿ ರಾಗಿ ನಗುತ್ತ ನಿಂತಿದ್ದರು ! ಶಿಷ್ಯರು ಅವರ ಮೇಲೆ ವನೇನೇ ಕೈ ಮಾಡಿದರೂ, *〈ನೇರಳಿನೊಡನೆ ಕಾಳಗ ಮಾಡುವರಂತೆ〉* ಅವರಿಗೇ ವೃಥಾ ಆಯಾಸವಾಯಿತಲ್ಲದೆ, ಪ್ರಭುವಿನ ಮೇಲೆ ಅದರ ಪರಿಣಾಮ ವನೇನೂ ಆಗಲಿಲ್ಲ !

ಆ ದೃಷ್ಟಿನನ್ನು ನೋಡುವುದಕ್ಕೇ ಜನ ಲಕ್ಷ್ಯ ಸಂಖ್ಯೆಯಲ್ಲಿ ಸೇರಿತು. “ ಈತ ಯಾರಿರಬಹುದು ? ವಿಷ್ಣುವಾಗಿದ್ದರೆ ಚಕ್ರವನ್ನು ತಿರುಗಿಸಿ ಹೊಡೆಯುತ್ತಿದ್ದನು ! ರುದ್ರನಾಗಿದ್ದರೆ ಹಣಿಗಣ್ಣನ್ನು ತೆರಿದು ಸುಡುತ್ತಿದ್ದನು ! ಆದರೆ ಈತನು ತನ್ನ ಶತ್ರುಗಳನ್ನೂ ನೋಯಿ ಸುವುದಿಲ್ಲ, ತಾನೂ ಕೇರಳುವುದಿಲ್ಲ ! ” ಎಂದು ಆ ಜನ ಪ್ರಭುವಿನ ವಾಹಿನೆಗೆ ವಶರಾಗಿ, “ ಶರಣ ! ಶರಣ ! ” ಎನ್ನುತ್ತಿದ್ದರು.

ಈ ಮಧ್ಯೆ ಒಬ್ಬ ಜಂಗಮನು “ನಮ್ಮ ಸಿದ್ಧನನ್ನು ಹೀಯಾಳಿಸಿ ದವಸಿಗೆ ಶಿಕ್ಷೆ ಮಾಡಿಸುವವರಿಗೂ ನಮ್ಮ ಕೋಪ ಆರುವುದಿಲ್ಲ ” ಎನ್ನುತ್ತಾ ಓಡಿಬಂದು, “ ಯಾವನೋ ಒಬ್ಬ ಜಂಗಮನು ಸುಮೃಸೆ ಬಂದು ನಿಮ್ಮನ್ನು ಹೀಸ್ನೇಸಿ ಹಳಿದು ನುಡಿದನು.” ಎಂದು ಸಿದ್ಧರಾಮ ನಿಗೆ ಹೇಳಿದನು.

ಅದು ಕೇಳಿ ಸಿದ್ಧರಾಮಯ್ಯನು ಉರಿದೆದ್ದನು. “ ಯಾರು ನಮ್ಮನ್ನು ಜರೆದವನು ? ಇಂದ್ರನೋ ? ವಿಷ್ಣುವೋ ? ರುದ್ರನೋ ? ಅವನನ್ನು ತೋರಿಸು. ಅವನ ತಲೆಯ ಮೇಲೆ ಉಗಿಯುತ್ತೇನೆ. ಅವನ ನಾಲಿಗೆಯನ್ನು ಬೇರು ಸಹಿತವಾಗಿ ಕೇಳುತ್ತೇನೆ.” ಎಂದು ಗಜ್ಯಸುತ್ತಾ ಬಂದನು.

ಪ್ರಭು ಅವನನ್ನು ನೋಡಿ, “ ಬಹಳ ಒಕ್ಕೆಯದಾಯಿತು, ಸಿದ್ಧರಾಮಯ್ಯ ! ಸಂನಾಃಸಿಯಾದ ನಿನಗೆ ಸಂಸಾರಿಗಳಿಗಂತ ಸಾವಿರಾಲು ಹೆಚ್ಚು ಸಿಟ್ಟು ಆಗಬಹುದೇ ? ” ಎಂದು ನಕ್ಷರು.

ಅದಕ್ಕೆ ಸಿದ್ಧ ರಾಮಯ್ಯನು “ಸಾಕು, ಸಾಕು. ಮಹೇಂದ್ರಜಾಲ ವನ್ನು ಕಲಿತುಬಂದು, ನಮ್ಮ ಶಿಷ್ಯರನ್ನು ಗೋಳಾಡಿಸಿದಂತೆ ನಮ್ಮಲ್ಲಿ ನಡೆಯಲಾರದು.” ಎಂದನು.

ಅದಕ್ಕೆ ಪ್ರಭು ಹೇಳಿದರು: “ಸಂಸಾರವನ್ನು ಬಿಟ್ಟು ಸಂನ್ಯಾಸಿಯಾದವನಿಗೆ ಈ ಕೋಪ ಉಚಿತವೇ, ರಾಮಯ್ಯ? ನಿಮ್ಮ ಸಂಪ್ರದಾಯದಲ್ಲಿ ಕೋಪ ಶಾಶ್ವತವೇನು?”

ಆವಾತು ಕೇಳಿ ರಾಮಯ್ಯನು ಇನ್ನೂ ರೇಗಿ, “ನಮ್ಮ ಸಂಪ್ರದಾಯದ ಸುದ್ದಿ ನಿನಗೇಕೆ? ನನ್ನನ್ನು ಸಾಮಾನ್ಯನೆಂದು ಎಣಿಸಿ, ನೀನು ಬಾಯಿಗೆ ಬಂದಂತೆ ಆಡಿದರೆ, ನನ್ನ ಹಣಿಯ ಕಣ್ಣಿನ ಕಿಡಿಯನ್ನು ಕೆದರುತ್ತೇನೇ, ಜೊಂಕೆ!” ಎಂದನು.

ಪ್ರಭು ಅದಕ್ಕೂ ನಗುತ್ತಾ, “ಓಹೋ! ಹಣಿಗಣ್ಣಿನ ಉರಿಯಲ್ಲಿ ಇದುವರೆಗೆ ಎಷ್ಟು ಜನರನ್ನು ಕೊಂದಿದ್ದೀರೋ! ನಿಜವೇ, ನೀನು ಹಿಂಸಾಧರ್ಮ ಕರ್ಮದಲ್ಲಿ ಯೋಗಿಯಾದವನು. ನೀನು ರಾಗದಿಂದ ಉರಿದುಹೋಗುತ್ತಿರುವ ಭವರೋಗಿ. ನಿನ್ನಲ್ಲಿ ಮಾತನಾಡುವುದು ನಮಗೆ ಆಗದು.” ಎಂದರು.

ಸಿದ್ಧ ರಾಮಯ್ಯನ ಸೈರಣಿ ಮುಗಿದುಹೋಯಿತು. ರೋಷವನ್ನು ತಡೆಯಲಾರದೆ ಹಣಿಗಣ್ಣಿನ್ನು ತೆರೆದನು. ತೆರೆದರೆ, ಸಿಡಿಲಿನ ಕಿಡಿಗಳು ಹೊರಗೆ ಚೆಲ್ಲಿದುವು. ಆದರೂ ಅವು ಒಂದೂ ಪ್ರಭುದೇವರ ಪಾದಗಳ ಬಳಿ ಕೂಡ ಬಾರದೆ, ಸುತ್ತ ನೋಡುತ್ತ ನಿಂತಿದ್ದವರ ಸ್ನೇಹಾಲ್ಲಾ ಸುಡತೊಡಗಿದುವು. ಆಗ ಆ ಜನ “ಅಯ್ಯಯೋ! ಶಿವ ಶಿವಾ! ಸಿದ್ಧ ರಾಮಯ್ಯನು ತನ್ನ ಅಳತೆಯನ್ನು ತಿಳಿಯದೆ, ಈ ಪರಮಪುರುಷನ ಸಂಗಡ ಜಗತ್ವನ್ನು ಕಟ್ಟಿಕೊಂಡನಲ್ಲಾ! ಬಡವನ ಕೋಪ ದವಡೆಗೆ ಕೇಡು ತರುವ ಹಾಗೆ ಇವನ ಹಣಿಗಣ್ಣಿನ ಉರಿ ಇವನ ಉರಸ್ನೇ ಸುಡುತ್ತಿದೆಯಲ್ಲಾ!” ಎಂದು ಕೂಗಿಕೊಂಡರು.

ಹಿಂದೆ ಕಡಲನ್ನು ಕಡೆದಾಗ, ಹಾಲಾಹಲ ವಿಷವು ಜಗತ್ತನ್ನು

ಸುದುತ್ತಾ ಬಂದ ಸಂದರ್ಭದಲ್ಲಿ ಶಿವನು ಆದನ್ನು ತಡೆದು ಲೋಕೇ ವನ್ನು ರಕ್ಷಿಸಿದ ಹಾಗೆ, ಪ್ರಭುದೇವರು ಬಂದೇ ನಿಮಿಷದಲ್ಲಿ ಸಿದ್ಧರಾಮಯ್ಯನ ಹಣಿಗಣಿನ ಉರಿಯನ್ನು ತಡೆದು, ಸೊನ್ನಲಾ ಪುರದ ಜನರನ್ನು ಕೃಪೆಯಿಂದ ಕಾಪಾಡಿದರು.

ಸಿದ್ಧರಾಮಯ್ಯನಿಗೆ ಆಗ ಜ್ಞಾನೋದಯವಾಯಿತು. “ಕೋವ ವಿಲ್ಲದೆ, ಕಾವಾವಿಲ್ಲದೆ, ಇಷ್ಟ ಶಾಂತನಾದ ಈತನು ಯಾರು? ಬೇರೆ ಯಾರೂ ಅಲ್ಲ, ಈತನು ಖಂಡಿತವಾಗಿಯೂ ನನ್ನ ಇಷ್ಟದ್ವೇವ ವಾದಕೆಸಿಲಷಿದ್ದ ಮಲ್ಲಿಕಾಜುನನೇ ಹಾಂ! ಅಯ್ಯೋ, ನನಗಿಂತ ಕುರಿಗಳು ಕೂಡ ಎಷ್ಟೋ ವಾಸಿ, ಕಾಪಾಡಿದ ಒಡೆಯನು ಬಂದರೆ ಕೂಡಲೆ ಗುರುತು ಹಿಡಿಯುತ್ತುವೆ. ನನ್ನನ್ನು ರಕ್ಷಿಸುವ ನನ್ನ ಸ್ವಾಮಿ ಬಂದರೆ, ನಾನು ಆರಿಯದೆ ಹೋದೆನಲ್ಲಾ! ” ಎಂದು ಮರುಗಿದನು. “ಕರುಣಾಕರನೆ, ಕಾಪಾಡಬೇಕು. ಸರ್ವದೋಹಂವೂ ನನ್ನದೇ. ನಿನ್ನನ್ನು ಆರಿಯದೆಹೋದ ನನ್ನ ಆವಗುಣವನ್ನು ಇಷ್ಟೆಂದು ಉಹಿ ಸಲೂ ಆಗದು. ಇದನ್ನು ನೀನು ಮರೆತು, ನನ್ನನ್ನು ಕಾಪಾಡಬೇಕು” ಎಂದು ಮತ್ತೆ ಮತ್ತೆ ಪ್ರಭುವಿನ ಪಾದಗಳಿಗೆ ಎರಗಿದನು.

ಪ್ರಭುವಾದರೋ ಸರ್ವಜೀವಗಳಲ್ಲಿಯೂ ದಯೆ ಬೀರುವವರು. “ಈ ಮೂರ್ಖನ ಗುಣಗಳಿಗೆ ಏನು ಮಾಡಲಿ! ” ಎಂದು ನಿಸು ನಗುತ್ತ, ತಾವೇ ಬಗ್ಗೆ ಅವನನ್ನು ತಬ್ಬಿಹಿಡಿದು ಮೇಲೆತ್ತಿದರು. “ಎಂಬು, ವತ್ಸ! ನಿನ್ನ ಮರುಕ ಸಾಕು. ನನಗೆ ನಿನ್ನ ಮೇಲೆ ಏನೂ ಕೋವವಿಲ್ಲ” ಎಂದರು.

ಸಿದ್ಧರಾಮಯ್ಯನಿಗೆ ಸ್ವಲ್ಪ ಜೀವ ಬಂತು. “ನನ್ನ ಭಾಗದ ದೇವರೆ! ನೀವು ಹೀಗೆ ಸಾಮಾನ್ಯ ಜಂಗಮರ ವೇಷ ಹಾಕಿಕೊಂಡು ಬಂದರೆ, ಆರಿಯದವರು ನಾವು ಹೀಗೆ ನಿಮ್ಮ ಗುರುತು ಹಿಡಿಯ ಬೇಕು? ಯಾರೋ ಇಂದ್ರಜಾಲದವನು ಎಂದುಕೊಂಡು ಇಷ್ಟೆಲ್ಲಾ ಆಯಾಸಪಡಿಸಿದೆವು. ಕ್ವಮಿಸಬೇಕು.” ಎಂದನು.

ಆ ಮಾತು ಕೇಳಿ, ಪ್ರಭುದೇವರು ಹೇಳಿದರು: “ರಾಮಯ್ಯ! ಕೆಲವರು ‘ಚರಾಚರಗಳಿಗೆಲ್ಲ ಒಳ್ಳೆಯದಾಗಲೀ’ ಎಂದು ಹರಸುವುದು ಬಿಟ್ಟು, ಪಕ್ಕಪಾತದಿಂದ, ‘ದೊಡ್ಡ ವರಿಗೆ ಮಾತ್ರ ಶಾಂತಿಗಳಾಗಲೀ’ ಎಂದು ಅಷ್ಟೇ ಹರಸುತ್ತಾರೆ. ಹೀಗೆ ಹಿರಿಯರನ್ನು ಅಷ್ಟೇ ಸತ್ಯರಿಸಿ, ವಿಕಾಂದರನ್ನು ಧಿಕ್ಕರಿಸುವುದು ಯೋಗಿಶ್ವರರಿಗೆ ಉಳಿತವಲ್ಲ!”

ಸಿದ್ಧರಾಮಯ್ಯನು ತನ್ನ ತಪ್ಪನ್ನು ಒಪ್ಪಿಕೊಂಡನು. ಹೌದು, ಈ ಉತ್ತಮ, ಅಧಮ ಎಂಬ ಪಕ್ಕಪಾತದ ಭರಮೇಗಳು ಇನ್ನೂ ತನ್ನ ಮನಸ್ಸಿನ ತುಂಬ ಉಂಟು. ಸರ್ವರನ್ನೂ ಸಮಚಿತ್ತದಿಂದ ಕಾಣುವುದು, ತಿಳಿಯುವುದು ತನಗಿನ್ನೂ ಬಂದಿಲ್ಲ. ಆ ಬುದ್ಧಿಯನ್ನು ತನ್ನ ಗುರುವೇ ತನಗೆ ಒಲಿದು ಕಲಿಸಿಕೊಡಬೇಕು.

ಪ್ರಭು ಆತನಿಗೆ ಧೈಯರ್ ಹೇಳಿದರು: “ಈ ಸಮಬುದ್ಧಿ ಎಂಬುದು ಇದ್ದಕ್ಕಿದ್ದಂತೆ ಆಗತಕ್ಕಿದ್ದಲ್ಲ. ಇದು ಮೆಲ್ಲಮೆಲ್ಲನೇ ಬೆಳಸಬೇಕಾದ್ದು. ಜಿತ್ತವನ್ನು ಶುದ್ಧಿಮಾಡಿಕೊಳ್ಳುತ್ತ, ಯೋಗಿ ಮಾರ್ಗವನ್ನು ತಿಳಿದು, ವಿಯೋಗಿಯಾದರೆ, ಅಂಥವನಿಗೆ ಸಮತೆ ಸ್ವಾಧೀನವಾಗುತ್ತದೆ” ಎಂದರು.

ಸಿದ್ಧರಾಮನಿಗೆ ತನ್ನ ಗುರು ತನ್ನ ಮನಗೆ ಬಂದರಲ್ಲಾ ಎಂದು ತುಂಬ ಸಂಭರಮು, ಆ ಗುರುವಿಗೆ ಸತ್ಯಾರಮಾಡಬೇಕೆಂದು ತವಕ. “ಗುರುವೇ! ನಿಮ್ಮ ದರ್ಶನವೂ ನಿಮ್ಮ ಸ್ವರ್ದನವೂ ನನಗೆ ಆದ ಬಳಿಕ, ನನಗೆ ಯಾವುದು ತಾನೇ ಆಸಾಧ್ಯ? ಆದು ಹಾಗಿರಲಿ. ಈಗ ನನ್ನ ಮರಕ್ಕೆ ದಯಮಾಡಿಸಿ, ಮಲ್ಲಿಕಾಜುನನನ್ನು ದರ್ಶನ ಮಾಡಿ, ಬಿನ್ನಿ.” ಎಂದು ಕರೆದನು.

ಪ್ರಭು ಅದಕ್ಕೆ ಹೇಳಿದರು: “ಬಿಡು, ಹುಚ್ಚು. ಎಲ್ಲಾ ಕಡೆಗಳನ್ನೂ ಬಂದೇ ಸಮನೆಂದು ಭಾವಿಸಿ ಸಂಚಾರಮಾಡುವ ಮಹಾತ್ಮನಿಗೆ ಮನೆಯೇನು, ಮರವೇನು? ಆತನಿಗೆ ಉರೇನು, ಆಡವಿಯೇನು? ಆತ ಸುಡಿದದ್ದೇ ಶಿವತತ್ವ! ಆತ ಸಡೆದದ್ದೇ ಶಿವಮಾರ್ಗ! ಇಲ್ಲ,

ಬಾ. ಶರಣರ ಬದುಕಿನ ತೋಡಕನ್ನು ನಿನಗೆ ವಿವರಿಸಿಕೊಡುತ್ತೇನೆ.” ಎಂದು ಪ್ರಭು ಸಿದ್ಧರಾಮಯ್ಯನನ್ನು ಹತ್ತಿರ ಕರೆದು ಕುಳ್ಳಿರಿಸಿ ಕೊಂಡರು. ಆತನ ಕೈಯನ್ನು ಹಿಡಿದು, ಹತ್ತ ತಂದೆ ಮಗನಿಗೆ ಒಳ್ಳಿಯ ಮಾತಿನಿಂದ ಬುದ್ಧಿ ಹೇಳುವಂತೆ, ಸಿದ್ಧರಾಮಯ್ಯನ ಜಿತ್ತ ವನ್ನು ತಿದ್ದಿದರು.

“ಮನಸ್ಸು ಕೊಟ್ಟು ಕೇಳು, ರಾಮಯ್ಯ. ನನಗೆ ಹೇಸರು ಬರಬೇಕು, ನನಗೆ ಪೂಜಿಯಾಗಬೇಕು, ನನಗೆ ಲಾಭ ದೊರಕಬೇಕು ಎಂಬ ಆಸೆಯಿಂದ ದಾನ ಧರ್ಮಗಳನ್ನು ಮಾಡಬಾರದು. ಹಾಗೆ ಮಾಡಿದರೆ, ಬಿತ್ತಿದ ಬೆಳೆಯನ್ನು ತಂದು ತಿಂದು ಮುಗಿಸಿದ ಹಾಗೆ, ದೊರಕಿದ ಖ್ಯಾತಿ ಪೂಜಾ ಲಾಭಗಳೀಂದ ಅಷ್ಟೇ ಸ್ವಲ್ಪವೇ ತೃಪ್ತಿ. ಅದರಿಂದ ಮುಕ್ತಿ ಉಂಟಾಗದು. ಈಗ, ನೀನಾದರೂ, ನೋಡು: ಹೆಂಡತಿ ಮಕ್ಕಳು ತಾಯಿ ತಂದೆ ಎಂಬ ಮೋಹನವನ್ನು ತೋರೆದು ಯತ್ತಿರೂದೆ. ಆದರೂ ಸುಖವಾಗಿ ಕೇರೆ ತೋಟ ಬಾವಿ ದೇಗುಲ ಇವುಗಳನ್ನು ರಚಿಸುವುದರಲ್ಲಿ ಆಸಕ್ತಿನಾಗಿದ್ದೀರೆ. ಇದು ಖಂಡಿತ ವಾಗಿಯೂ ಮುಕ್ತಿಯನ್ನು ಪಡೆಯುವ ಮಾರ್ಗವಲ್ಲ. ಯಾವಾಗಲೂ ಈ ಹೊರಗಿನ ಕಾರ್ಯಗಳಲ್ಲೇ ಮನಸ್ಸು ಸಿಕ್ಕಿಕೊಂಡಿದ್ದರೆ, ಅಂತರಂಗ ಹಾಳುಬಿದ್ದಹೋಗುತ್ತದೆ. ಆಗ ಅಲ್ಲಿಗೆ ಮಾರಿ ಬಂದು ಮನೆನಾಡುತ್ತಾಳೆ, ಮೈಯನ್ನೂ ಮನಸ್ಸನ್ನೂ ಹೀರಿ ಹಿಷ್ಟೆಮಾಡಿ ಬಿಡುತ್ತಾಳೆ. ಅನಂತರ ಸುಖವೆಂಬುದು ಎಲ್ಲಿಂದ ಬಂತು? ಆದ ಕಾರಣದಿಂದ, ಸಾವನ್ನು ತಪ್ಪಿಸಿಕೊಳ್ಳಬೇಕು ಎಂಬವರು, ಮುಕ್ತಿಯ ದಾರಿಯನ್ನು ಕಾಣಬೇಕು ಎನ್ನುವವರು, ನಿತ್ಯರಾಗವ ರಿಂತಿಯನ್ನು ತಿಳಿಯಬೇಕು ಎನ್ನುವವರು ಸದಾ ಮಾಡಬೇಕಾದ ಕರ್ತವ್ಯ ಬಂದೇ! ಆದು ಏನೆಂದರೆ: ರಾಮಯ್ಯ, ಹೊಲವನ್ನು ಹಸನು ಮಾಡಿ, ಹೆಂಟೆಹಾಡೆದು, ಅದರಲ್ಲಿ ಕಸವನ್ನು ಬುದ್ಧಿವಂತರು ಬಿತ್ತುತ್ತಾರೆಯೆ? ಅದರಂತೆ, ಅಂತಮುಖಿಯಾಗಿ ಕೆಲಸ ಮಾಡುವು

ದಕ್ಕೆ ತಕ್ಕ ಸಾಮರ್ಥ್ಯವಿರುವ ಈ ನಿನ್ನ ವೈಯನ್ನೂ ನಿನ್ನ ಮನ ಸ್ವನ್ನೂ ಈ ಬಹಿರಂಗದ ಕೆಲಸಗಳಿಗೆ ಬೇಯಿಸಿ ಹಾಕುವುದು, ಇದು ವ್ಯಧರ್, ರಾಮಯ್ಯ. ನೀನು ತಿಳಿದವನು, ರಾಮಯ್ಯ. ಕೆಟ್ಟಿ ಕುದುರೆಗಳಿಗಾದರೆ, ಅತ್ಯಂತವಾದ ಶಿಕ್ಷೆಗಳಾಗಬೇಕು; ಒಳ್ಳೇ ಜಾತಿ ಕುದುರೆಗಾದರೋ ಉತ್ತಮನಾದ ಸವಾರನ ತೊಡೆ ಸ್ವಲ್ಪ ಸೋಕಿದರೂ ಸಾಕು! ಅದರ ಹಾಗೆ, ನಿನಗೆ ಹೆಚ್ಚು ಹೇಳಬೇಕಾದ ಅಗತ್ಯವಿಲ್ಲ. ನೀನು ಸಂಸ್ಕಾರ ಹೊಂದಿದ ಜೀವ, ರಾಮಯ್ಯ!”

ಹೀಗೆಂದು ಪ್ರಭು ಹೇಳಿ, ಅನಂತರ ರಾಮಯ್ಯನನ್ನು ಏಕಾಂತದಲ್ಲಿ ಕುಳ್ಳಿರಿಸಿಕೊಂಡು, ಆತನಿಗೆ ಇನ್ನೂ ರಹಸ್ಯದ ಸಂಗತಿಗಳನ್ನು ತಿಳಿಯಹೇಳಿದರು. ಹೊರಗಿನ ಕೆಲಸಗಳಲ್ಲಿ ಹರಿದುಹೋಗುವ ಇಂದಿಯವ್ಯಾಪಾರವನ್ನು ತಡೆದಿಡುವುದು ಹೇಗೆ, ಜೀವವನ್ನು ದೇಹದಿಂದ ಬೇರೆಡಿಸುವುದು ಹೇಗೆ, ಆ ಜೀವವನ್ನು ಪರಮ ನೊಂದಿಗೆ ಹೊಂದಿಸುವುದು ಹೇಗೆ—ಅದನ್ನೆಲ್ಲ ಸ್ವಷ್ಟಪಡಿಸಿದರು. ಅದನ್ನು ಸಾಧಿಸುವುದಕ್ಕೆ ಬೇಕಾದ ಶಕ್ತಿಯನ್ನೂ ಭಕ್ತಿಯನ್ನೂ ಉಪದೇಶ ಮಾಡಿದರು.

“ಹಾಗಾದರೆ, ಶಿವ, ಈ ಬಾವಿ ಅಗೆಸುವುದು, ತೋಟ ಮಾಡಿ ಸುವುದು, ಕರೆ ಕೆಟ್ಟಿಸುವುದು, ದೇವಸ್ಥಾನದ ಕಾರ್ಯ, ಇವೆಲಾಲ್ ಏನೂ ಕೆಲಸಕ್ಕೆ ಬಾರದ್ದು ಎಂದು ಅರ್ಥವೇ?” ಎಂದರು, ಶಿವೂ ತಾಯಿ.

“ಹಾಗೆಂದು ಯಾರು ಹೇಳಿದರನ್ನು! ಪ್ರಭುದೇವರು ಹೇಳಿದ್ದು— ರಾಮಯ್ಯನಂಘವರಿಗೆ ಆ ಕೆಲಸ ಅಲ್ಲ ಎಂದು, ಅಷ್ಟೇ. ಈ ಕೆಲಸ ಕಡವೇ ಎಂದು ಅಲ್ಲ; ಇದಕ್ಕಿಂತ ದೊಡ್ಡ ಕೆಲಸ ಆಗಬೇಕಾದ್ದು ಇದೆ, ಅದನ್ನು ಆಗಮಾಡಿಸೋ ಸಾಮರ್ಥ್ಯ ಸಿದ್ಧ ರಾಮಯ್ಯನಲ್ಲಿ

ಸುಪ್ತವಾಗಿ ಇದೆ, ಸಿದ್ಧರಾಮಯ್ಯ ಆ ಸಾಮಧ್ಯವನ್ನು ಜಾಗ್ರತ್ತ
ಮಾಡದೇ ಇದ್ದಾನಲ್ಲಾ, ಎಂದೇ ಪ್ರಭು ತಾವಾಗಿ ಆನನ ಹತ್ತಿರ
ಬಂದದ್ದು.”

“ಈ! ಹಾಗೆನ್ನು! ಅಮೇರ್ಲೆ?”

“ಅಮೇರ್ಲೆ....ಪ್ರಭುದೇವರು ಗೋರಕ್ಷನ ಹತ್ತಿರ ಹೊಂದದ್ದು
ಹೇಳಲಾ?”

“ಇದೇನೋ ಇದು, ಹೀಗೆ ಹಾರಿಸುತ್ತೀರೆ! ಬಸವಣ್ಣನವರ
ಮನೆಗೆ ಬರುವ ಮುಂಚೆ....ಯಾರು ಯಾರು ಎಂದೆ? ಗೊಗ್ಗಿಯ್ಯ
....ಆಯ್ಯು. ಮುಕ್ಕಾಯಕ್ಕು....ಆಯ್ಯು. ಸಿದ್ಧರಾಮಯ್ಯ....
ಆಯ್ಯು. ಈಗ ಈ ಗೋರಕ್ಷನ ಹತ್ತಿರ ಹೊಂದದ್ದು—ಬಸವಣ್ಣ
ನವರ ಮನೆ ಬಿಟ್ಟು ಮೇಲಲ್ಲವೇ?....ಮತ್ತೆ, ನಿನ್ನ ಪ್ರಭು ಬಸವಣ್ಣ
ನವರ ಮನೆಯಲ್ಲಿ ಇರುವಾಗ, ಅದು ಯಾರೋ ಮಹಡೇವಿಯಕ್ಕೆ
ನಿಗೆ ಉಪದೇಶ ಮಾಡಿದರು ಎಂದೆಯಲ್ಲಿ! ಅದು ಮರೆತೇ
ಹೊಯಿತಾ?”

ಶಿವೂ ಸುಸ್ತಾದ. “ದೇವರೇ ಗತಿ! ಅಮ್ಮಾ, ನಿನ್ನಂಥವರು
ಒಬ್ಬರಿಬ್ಬರು ಕಾಲಿಸಿನಲ್ಲಿ ಇದ್ದಬಿಟ್ಟರೆ, ನಮ್ಮ ವೇಷಪೂರುಗಳ ಗತಿ
ಬೇಡಾ ಬೇಡ! ಕಿವಿಕೊಟ್ಟು ಕೇಳುವವರು ಇಷ್ಟ ಗಮನವಿಟ್ಟು
ಬಿಟ್ಟರೆ, ಹೇಳುವವರು ಬದುಕಿದಹಾಗಾಯಿತು!” ಎಂದ.

“ಮತ್ತೆ, ನಿದ್ರೆ ಕೆಟ್ಟು ಕೇಳುವುದಕ್ಕೆ ಕುಳಿತದ್ದು—ವಿಷಯ
ತಿಳಿದುಕೊಳ್ಳುವುದಕ್ಕೊಂಡು? ಸುಮ್ಮನೆ ಹೊತ್ತು ಕಳೆಯುವುದಕ್ಕೊಂಡು?”

“ಅದು ಸರಿ, ಎನ್ನು. ಆದರೆ, ಅಮ್ಮಾ, ನಾನು ಮಹಡೇವಿಯಕ್ಕೆ
ನವರ ವಿಚಾರವನ್ನು ಬೇಕೆಂತಲೇ ಬಿಟ್ಟುಕೊಂಡಿದ್ದೆ—ಅಮೇರ್ಲೆ
ಹೇಳೋಣ, ಎಂದು.”

“ಗೋತ್ತು ಗೋತ್ತು, ಬಿಡೋ ಜೆಟ್ಟು ಬಿದ್ದದ್ದು ಅದೂ ಒಂದು
ವರಿಸಿ, ಎಂದ ಹಾಗೆ.”

“ಹಾಗೇ ಎಂದುಕೊ. ಅಮೇರೆ ನಿನಗೇ ಗೋತ್ತುಗುತ್ತಿ, ನಾನು ಹೇಳಿದ್ದು ನಿಜವೋ ಸುಳ್ಳೋ ಎಂದು.”

“ಆಗಲವ್ವ. ಮುಂದಕ್ಕೆ ಹೇಳು. ಗೋರಕ್ಷನ ಕಥೆಯನ್ನೇ.”

ಒಸವಣ್ಣನವರ ಮನೆಯಿಂದ ಹೊರಟು, ಪ್ರಭು ಶ್ರೀಶೈಲಕ್ಕೆ ಬಂದರು.

ಶ್ರೀಶೈಲ ಸರ್ವಚಿಂತಾವಳಿಗಳಿಗೆ ಜನ್ಮಸಾಫಿನ, ಸಮಸ್ತವಾದ ದಿವ್ಯಾಪಧಿಗಳಿಗೆ ತವರುಮನೆ, ಆನೇಕ ರೀತಿಯ ಅವೃತ್ತದ ಬಿಲ ಗಳು ಇಲ್ಲಿನೆ, ಸಿದ್ಧರಸದ ಬಾವಿಗಳು ಇಲ್ಲಿನೆ, ಗುಪ್ತವಾದ ನಿಧಿ ನಿತ್ಯೇವಗಳು ಕಾಣಿಸುವ ಕಣ್ಣಿನ ಅಂಜನಗಳು ಇಲ್ಲಿನೆ— ಎಂದು ಅವುಗಳನ್ನು ಅರಸುತ್ತು ಅಲ್ಲಿ ಆನೇಕರು ಒಂದು, ಅವುಗಳನ್ನು ಪಡೆಯಲು ಸಾಧನೆ ಮಾಡುತ್ತಿದ್ದರು. ಆ ಶ್ರೀಸರ್ವತ ಎಂತಹ ಅದ್ವೃತ್ತವಾದುದೆಂದೇ— ಆದರ ಶಿಖರದಲ್ಲಿ ನಡೆದಾಡುವ ಬಳ್ಳಿಗಳು, ನಗುವ ಗಿಡಗಳು, ವಾತನಾಡುವ ಕಲ್ಲುಗಳು, ಕಾಂತಿಯಿಂದ ಉರಿಯುವ ವೃಕ್ಷಗಳು, ಬಣ್ಣಬಣ್ಣಿದ ಬೆಳಕಿನ ಪೋದೆಗಳು, ಕುಡಿ ದೊಡನೆ ಅಂತಃಕರಣ ಶುದ್ಧವಾಗುವ ಮಡುಗಳು, ಜಾತಿವೈರ ವನ್ನು ಬಿಟ್ಟು ಖಗ ಮೃಗ ಮೋದಲಾದುವು! ಏರಿಹೋದರೆ, ಮೇಲೆ ಸತ್ಯಲೋಕಕ್ಕೆ ಕರೆದೊಯ್ಯುವ ಗಿರಿಶಿಖರಗಳು! ಇಳಿದುಬಂದರೆ, ಕೆಳಗೆ ಸಪ್ತಪಾತಾಳಗಳ ಕೊನೆಯನ್ನು ತೋರಿಸುವ ಆಗಾಧವಾದ ಬಿಲಗಳು! ಎಲ್ಲೆಲ್ಲಿ ನೋಡಿದರೂ, ಸಾಧಕರು ಏನೇನು ಬೇಡಿದರೆ ಅದನ್ನು ಸಮೃದ್ಧಿಯಾಗಿ ಕೊಡುವ ಸುವಸ್ತುಗಳು! ಇಂತಹ ಶ್ರೀ ಶೈಲಕ್ಕೆ ಪ್ರಭುದೇವರು ಬಂದರು.

ಅಲ್ಲಿ ಒಬ್ಬ ಸಾಧಕ, ಗೋರಕ್ಷ ಎಂಬಾತ. “ದೇಹವನ್ನು ವಜ್ರದ ಹಾಗೆ ಗಟ್ಟಿಯಾಗಿ ಮಾಡಿಕೊಂಡುಬಿಟ್ಟಿರೆ, ಸಾವು ನನ್ನ

ಹತ್ತಿರ ಸುಳಿಯುವುದಿಲ್ಲ” ಎಂದುಕೊಂಡು, ಆತ ಸಾಧನೇಮಾಡಿ ವಜ್ರಕಾಯವನ್ನು ಸಂಪಾದನೆ ಮಾಡಿಕೊಂಡಿದ್ದು. ಇಂಥಿನ ಬಳಿಗೆ ಪ್ರಭು ಒಂದರು.

ತಾನು ದೊಡ್ಡ ಸಾಧಕನೆಂದು ಗೋರಕ್ಷನಿಗೆ ಹನ್ನು. ಆದ್ದರಿಂದ ಆತ ಪ್ರಭುವಿಗೆ ನಮಸ್ಕಾರ ಮಾಡದೆ, ಬಿಂಕದಿಂದ ಹಾಗೇ ಸೆಟಿದು ನಿಂತೇ ಕೈಮುಗಿದು, ಶರಣಿಂದ. ಆದರೂ ಮರ್ಯಾದೆಯನ್ನು ಮರೆಯಲಿಲ್ಲ, ಆತ. ಪ್ರಭುವನ್ನು ಒಂದು ಎತ್ತರವಾದ ಪೀಠವಲ್ಲಿ ಕುಶ್ಚಿರಿಸಿ, ವಿಶ್ವಾಸದಿಂದ ಅವರ ಕುಶಲಪ್ರಶ್ನೆಯನ್ನು ವಿಚಾರಿಸಿದ: “ಎಲ್ಲಿಂದ ಬಿಜಯಮಾಡಿದಿರಿ? ಏನು ಕಾರಣ ದಂತೆ ಮಾಡಿದಿರಿ? ಅಪ್ಪಣಿಕೊಡಿಸಬೇಕು. ನಿಂತು ಬರುವುದು ನಮಗೆ ಬಹುದೊಡ್ಡ ಭಾಗ್ಯ ಬಂದ ಹಾಗಾಯಿತು!” ಎಂದು ಉಸಚಾರದ ಮಾತನಾಡಿದನು.

ಪ್ರಭು ಅದಕ್ಕೆ ಹೇಳಿದರು: “ಭಕ್ತಿಯನ್ನು ಕಡೆಯಬೇಕೆಂದು ಬಂದಿದ್ದೇನೇ, ಗೋರಕ್ಷ. ಈ ಕಡೆಯ ಮನುಷ್ಯರ ಮನಸ್ಸಿಗೆ ಕಡೆಯನ್ನು ಮಾಡುವುದಕಾಗಿ ಬಂದಿದ್ದೇನೇ. ದೇಹದ ಮೇಲಿನ ಆಸೆಯಿಂದ ಕುದಿದು ಕೊರಟಿಲೆಪಡುವವರ ಕಳವಳವನ್ನು ಕಳಚುವುದಕಾಗಿ ನಾವು ನಡೆಮ ಬಂದಿದ್ದೇನೇ, ಗೋರಕ್ಷ!”

ಗೋರಕ್ಷನಿಗೆ ವಿಸ್ಕೃಯವಾಯಿತು. “ಇದೇನಿದು! ಈತನ ಉತ್ತರದ ರೀತಿ ಹೊಸತಾಗಿದೆ. ನಾನು ಲೋಕಕ್ಕೆ ಸಂಬಂಧಪಟ್ಟ ಪ್ರಶ್ನೆ ಕೇಳಿದರೆ, ಈತನು ಪರಮಾರ್ಥವನ್ನು ಸೂಚಿಸಿ ಉತ್ತರಹೇಳುತ್ತಿದ್ದಾನೆ! ಅದೂ ಅಲ್ಲದೆ, ನನ್ನನ್ನು ವಿಚಾರಿಸದೆಯೇ ನನ್ನ ಹೆಸರನ್ನು ತಿಳಿದಿದ್ದಾನೆ! ನಿಜವಾಗಿಯೂ ಈತನೇ ನನ್ನ ಗುರುವಾದ ಆದಿನಾಧನಿರಬೇಕು, ಖಂಡಿತ!” ಎಂದುಕೊಂಡು, “ಎಲೆ ಮಹಾವುರುಷ! ನಿನ್ನ ಅಂತಸ್ಥವು ನಮ್ಮ ಬುದ್ಧಿಗೆ, ಎಷ್ಟು ನೋಡಿದರೂ, ನಿಲುಕುದು. ನಿನ್ನ ರೀತಿ ಹೊಸದಾಗಿದೆ. ನಿನ್ನ ನೆಲೆಯನ್ನು ನೀನೇ ನಮಗೆ ತಿಳಿಸಬೇಕು.” ಎಂದು ಪ್ರಭುವನ್ನು ಕೇಳಿಕೊಂಡನು.

ಅದಕ್ಕೆ ಪ್ರಭುವೆಂದರು: “ತನ್ನ ಒಳಗಿರುವುದನ್ನೇ ತಿಳಿಯ ದವನು ಇತರರ ಒಳಗಿರುವುದನ್ನು ಹೇಗೆ ತಿಳಿದಾನು, ಗೋರಕ್ಷ? ಕಣ್ಣ ಕಾಣದ ಕುರುಡ, ಕನ್ನಡಿ ಹಿಡಿದ ಮಾತ್ರದಿಂದ, ಏನು ಕಂಡಾನು? ನನ್ನೊಳಗಿನ ನಿರಾಳವೆಂಬುದು ನಿನಗೆ ಮಾತ್ರಗಳಿಂದ ವರ್ಣಿಸಲಾಗದ್ದು, ಗೋರಕ್ಷ”

ಗೋರಕ್ಷನಿಗೆ ಸ್ವಲ್ಪ ಹಂಗಿಸಿದ ಹಾಗಾಯಿತು. “ನನ್ನ ಅಂತಸ್ಥ ವನ್ನು ನಾನು ಬಲ್ಲೆ. ನಮ್ಮ ಸಂಪ್ರದಾಯದ ಪ್ರಕಾರ, ಈ ದೇಹವು ನಷ್ಟವಾಗದಂತೆ ಇದನ್ನು ವಜ್ರ ಮಾಡಿಕೊಂಡು, ನಾನೂ ಮುಕ್ತಿಯನ್ನು ಪಡೆದಿದ್ದೇನೇ” ಎಂದನು.

“ಸಂಪ್ರದಾಯದ ಮಾರ್ಗ ಅಷ್ಟು ಸುಲಭವಲ್ಲ, ಗೋರಕ್ಷ. ಎಂದಿದ್ದರೂ ಕೆಡುವ ಈ ದೇಹವನ್ನು ಶಾಶ್ವತವೆಂದು ನಂಬುವುದು ಮೂಲಿಕತನ.”

“ಹೌದು, ಹೌದು. ತಿಳಿಯದವರ ಕೈಯಲ್ಲಿ ಈ ದೇಹ ಎಂದಿದ್ದರೂ ಕೆಡುವ ಒಡವೆಯೇ. ಆದರೆ, ತಿಳಿದವರ ಕೈಯಲ್ಲಿ ಇದೇ ತಾನೇ ರತ್ನವಾಗಬಲ್ಲಿದು.”

ಪ್ರಭು ಎಷ್ಟೇ ಪರಿಯಿಂದ ಅವನ ತಪ್ಪಿಭಾವನೆಯನ್ನು ತಿಳಿಸಲು ಸೋಡಿದರು. ಗೋರಕ್ಷನಿಗೆ ಅದು ಮನಸ್ಸಿಗೆ ಹಿಡಿಯಲಿಲ್ಲ. ಕಡೆಗೆ ಹೇಳಿದ: “ಹಾಗಾದರೆ, ಏಳು. ಈ ಆಯುಧ ಹಿಡಿದುಕೊ. ನಿನ್ನ ಕೈಲಾಡಷ್ಟು ಜೊರಿನಿಂದ ನನ್ನ ಈ ದೇಹಕ್ಕೆ ಹೊಡೆ. ಇದರಲ್ಲಿ ಒಂದು ಕೂದಲು ಹರಿದರೆ, ಮುರಿದರೆ, ನಾನು ಸಿದ್ಧನೇ ಅಲ್ಲ!” ಎಂದು ಒಂದು ಖಡ್ಡನನ್ನು ನೀಡಿದನು.

“ಆಗಲಿ. ಒಲ್ಲೆ ಎನಲೇಕೆ? ಇವನ ಅರ್ಥಯನ್ನು ಆದರಿಸೋಣ. ಒಂದು ವೇళೆ ಏಟಿಗೆ ಸಿಕ್ಕಿ ಸತ್ತನಾದರೂ ನಾವು ಇವನನ್ನು ಮತ್ತೆ ಸೃಷ್ಟಿಸಬಹುದಲ್ಲಾ!” ಎಂದುಕೊಳ್ಳತ್ತಾ, ಪ್ರಭು, ಏನೂ ಹಿಂದೆ ಗೆಯದೆ ಬಲವಾಗಿ ರುಳಿಸಿ ಹೊಡೆದರು. ಹೊಡೆದರೆ—ಬಣ

ಖಟೆಲು ಶಬ್ದವಾಯಿತು! ನೇಲ ನಡುಗಿತು! ಚೆಟ್ಟುದಿಂದ ಬಂಡೆಗಳು ಉದುರಿದುವು! ಆದರೂ ಗೋರಕ್ಷನೆ ಒಂದು ಕೂದಲೂ ಕೊಂಕೆ ಲಿಲ್ಲ! “ಎಂಥ ಬರಸಿಡಿಲೇ ಬರಲಿ, ಎಂಥ ಶೀತೋಷ್ಣಗಳೇ ಆಗಲಿ, ಯಾವ ಖಡ್ಡದ ಪಟೇ ಬೀಳಲಿ, ಕೆಡದೆ ನಿಲ್ಲುವ ವಜ್ರದ ಬಿರುಸಿನ ಈ ಶರೀರವು ಸಿದ್ಧಿಯಲ್ಲದಿದ್ದರೆ, ಬೇರೆ ಯಾವುದು ಸಿದ್ಧಿ? ನಿನಗೆ ಗೊತ್ತಿದ್ದರೆ ಹೇಳು?” ಎಂದು ಆಡಿದನು.

ಪ್ರಭು ಹೇಳಿದರು: “ಹಾಗಾದರೆ, ಈ ಕತ್ತಿಯನ್ನು ನೀನೂ ಒಂದಿದುಕೊ. ನನ್ನನ್ನೂ ಹೊಡೆದುನೋಡು. ನಿನ್ನ ಮುಷ್ಟಿಗೂ ಭುಜಕ್ಕೂ ಇರುವ ಬಲವನ್ನೇಲ್ಲ ಪ್ರಯೋಗಿಸಿ ಹೊಡೆ. ಹೊಡೆದು ನೋಡು, ಮಾತನಾಡಿ ಏನು ಪ್ರಯೋಜನ!”

ಆಗ ಗೋರಕ್ಷನು “ಈತನ ಸಿದ್ಧ ತನದ ರೀವಿಯನ್ನೂ ನೋಡಿಯೇ ಬಿಡೋಣ!” ಎಂದುಕೊಂಡು ಪ್ರಭುವಿನ ಮೈಯ ಮೇಲೆ ಎಡಗಡೆ ಯಿಂದಲೂ ಬಲಗಡೆಯಿಂದಲೂ ಕತ್ತಿಯನ್ನು ಬೀಸಿದನು. ಬೀಸಿದರೆ ಕತ್ತಿ ಬಯಲನ್ನು ತಾಗಿದಂತೆ ಅತ್ತಿಂದ ಇತ್ತು, ಇತ್ತಿಂದ ಆತ್ತು ಹಾಯ್ದುತ್ತು. ಸಪ್ಪುಳಾಗಲಿಲ್ಲ, ಆಯುಧ ತಡೆಯಲಿಲ್ಲ, ಆದು ಮೊಂಡಾಗಲಿಲ್ಲ, ದೇಹದ ನಿಲವು ತಪ್ಪಲಿಲ್ಲ. ಆ ಹರಿತವಾದ ಕತ್ತಿ, ಹಾರುವ ಹದ್ದಿನ ಹಾಗೆ, ಪ್ರಭುವಿನ ಬಯಲು ದೇಹದಲ್ಲಿ ಈಸಾಡಿತು!

“ಇದು ಚೋರ್ಡು!” ಎಂದ, ಗೋರಕ್ಷ ತನ್ನನ್ನು ಹೊಡೆದರೆ, ಕತ್ತಿ ಖಣಿಲೆಂದಿತು; ತಾನು ಆತನನ್ನು ಹೊಡೆದರೆ ಬಯಲನ್ನು ಹೊಯ್ದಂತೆ ನುಣುಚಿ ನುಣ್ಣನೆ ಜಾರಿಹೋಯಿತು! “ಇದು ಯಾವ ಮಹಿಮೆಯ ಗುಣವೋ?” ಎಂದು ವಿನಯದಿಂದ ಕೇಳಿಕೊಂಡ.

ಪ್ರಭು ಎಂದರು: “ಗೋರಕ್ಷ! ದೇಹ ಬಲಿತರೆ, ಮಾಯೆ ಬಲಿಯತ್ತದೆ. ಮಾಯೆ ಬಲಿತರೆ, ಆಸೆ ಬಲಿಯತ್ತದೆ. ದೇಹ, ಮಾಯೆ, ಆಸೆ—ಈ ಮೂರನ್ನು ಬಲಿಯಿಸಿದವನು ಸಿದ್ಧಿನಲ್ಲ.” ಈ

ಮೂರರ ಹಂಗನ್ನು ಮೀರಿದವನು—ಅವನೇ ಸಿದ್ಧರಲ್ಲಿ ಸಿದ್ಧ!
ಕೇಳು, ಗೋರಕ್ಷೆ!”

ಗೋರಕ್ಷನ ಅಜ್ಞಾನ ಚೆದರಿಹೊಯಿತು. “ಇದುವರೆಗೆ ನಿನ್ನ
ಮಹಿಮೆಯನ್ನು ತಿಳಿಯದೆ, ನನ್ನ ಮದದಿಂದ, ಸರ್ವ ತಪ್ಪಗಳನ್ನು
ಮಾಡಿದೆ. ಕ್ಷಮಿಸಿ ಕಾಪಾಡಬೇಕು.” ಎಂದು ಪ್ರಭುವಿನ ಪಾದ
ಗಳಲ್ಲಿ ಉದ್ದಂಡ ನಮಸ್ಕಾರಮಾಡಿ, ಗೋರಕ್ಷನು ಭಯ ಭಕ್ತಿಯ
ಭಾರದಿಂದ ಬಾಗಿದನು.

ಆಗ ಪ್ರಭು—ಚಿಸಿಯ ಹದವನ್ನು ತಿಳಿದು, ಲೋಹವನ್ನು ಬೆಸಿ
ಯುವುದಿಲ್ಲವೇ, ಹಾಗೆ—ಗೋರಕ್ಷನ ಮನಸ್ಸು ಪರಿಪಕ್ವವಾಗಿ
ಹಸನಾಡುದನ್ನು ತಿಳಿದು, ‘ಇನ್ನು ಇವನಿಗೆ ಉಪದೇಶಕೊಡುವೆನು’
ಎಂದು ಆತನನ್ನು ಕರುಣೆಯಿಂದ ಮನ್ನಿಸಿದರು. ಅನಂತರ ಆತನಿಂದ
ಗುರುಪೂಜಿಯನ್ನು ಕೈಕೊಂಡು, ‘ಇನ್ನು ಯಾರು ಯಾರು ಅಜ್ಞಾನಿ
ಗಳು ಇರುವರೋ ಆವರನ್ನು ಸುಜ್ಞಾನಿಗಳನ್ನಾಗಿ ಮಾಡುತ್ತೇನೇ’
ಎಂದು ಮುಂದೆ ಹೊರಟಿರು.

ಉತ್ತರದ ದೇಶಗಳಲ್ಲಿ ಪ್ರಭು ಅನೇಕ ಆಶ್ರಮಗಳನ್ನು ಕಂಡರು.
ಅಲ್ಲಿ, ಕಳಿತ ಹಣ್ಣಗಳಿಂದ ತುಂಬಿದ ಮರಬಳ್ಳಿಗಳು, ತಿಳಿಯ
ನಿರಿನ ಕೊಳಗಳು, ಸುಮಧುರವಾಗಿ ಹಾಡುವ ಹಕ್ಕಿಗಂಪುಗಳು—
ಇವುಗಳಿಂದ ತುಂಬಿದ ಮಹಾ ಅರಣ್ಯವನ್ನು ಕಂಡರು. ಅಲ್ಲಿ ಕೆಲ
ವರು ವೇದವನ್ನು ಓದುವರು, ಕೆಲವರು ಶಾಸ್ತ್ರವನ್ನು ಕೇಳುವರು,
ಕೆಲವರು ವೇದಾರ್ಥವನ್ನು ಉಪನ್ಯಾಸಮಾಡುವರು. ಕೆಲವರು
ದರ್ಶನ ತರ್ಕಗಳ ಭೇದವನ್ನು ಚರ್ಚಿಮಾಡುವರು. ಕಾಡೆಲ್ಲ ಶಬ್ದ
ಸಂಭರ್ಮದಿಂದ ತುಂಬಿ ತುಳುಕುತ್ತಿತ್ತು.

ಪ್ರಭುದೇವರು ಅಲ್ಲಿನ ಮುನಿಗಳನ್ನು ನೋಡಿದರು. “ಉಡುವುದಕ್ಕೆ

ನಾರು, ಹಸಿವಾದರೆ ಹಣ್ಣು, ಬಳಿಯಲು ವಿಭೂತಿ, ಹಾಸಲು ಕೃಷ್ಣಾಜಿನ, ವಾಸಕ್ಕೆ ಅಡವಿ—ಹೀಗೆ, ಮುಸಿಗಳಿಗೆ ಇನ್ನೂ ಈ ಸಂಸಾರ ಬಿಡದಲ್ಲಾ! ” ಎಂದುಕೊಂಡರು. “ ನಾರುಬಟ್ಟಿಗಾಗಿ ಮರವನ್ನು ನಿರೀಕ್ಷಿಸಿಕೊಂಡು, ಆಹಾರಕ್ಕಾಗಿ ಕಂದಮೂಲಗಳಿಗೆ ಕೈಯೋಡ್ದಿ, ನಿರಡಿಕೆಗಾಗಿ ನಾನಾ ನದಿ ಸರೋವರಗಳನ್ನು ಎದುರು ನೋಡುತ್ತಿರುವ ಈ ಸಂಸಾರ ಇನ್ನೂ ಇವರನ್ನು ಬಿಡದಲ್ಲಾ! ಇವರ ಗತಿಯೇ ಹೀಗಾದರೆ, ಉಳಿದವರ ಗತಿಯೇನು? ” ಎಂದು ಕೊಂಡರು.

ಆನಂತರ ಅವರ ಯಜ್ಞ ಯಾಗಾದಿಗಳನ್ನು ನೋಡಿ, ನಿಜವಾದ ಯಾಗ ಯಾವುದೆಂದು ಆವರಿಗೆ ಬೋಧಿಸಿದರು: ಲು “ಆಹಂಕಾರ ಎಂಬುದೇ ನಾವು ಯಾಗವಾಡಬೇಕಾದ ಪಶು. ಮನಸ್ಸೇ ಆ ಪಶು ವನ್ನು ಕಟ್ಟಿವ ಕಂಬ. ಉಸಿರು ಎಂಬುದೇ ಆ ಪಶುವನ್ನು ಆ ಕಂಬಕ್ಕೆ ಕಟ್ಟಿವ ಹಗ್ಗ. ವಿನೇಕವೇ ಆ ಪಶುವನ್ನು ಕತ್ತಲಿಸುವ ಶಕ್ತಿ. ಸುಜ್ಞಾನವೇ ಅದನ್ನು ಸುಡುವ ಬೆಂಕಿ. ಸದಾ ಪವಿತ್ರನಾದ ಆತ್ಮನೇ ಈ ಯಜ್ಞ ಮಾಡತಕ್ಕವನ್ನು. ಇಂಥ ಯಜ್ಞದಲ್ಲಿ, ಸುಳಾಧ್ಯಾನದ್ವಾರಾ ಆತ್ಮನೇ ತ್ವರಿಯೇ ಪರಮಾನಂದವೆಂಬುದು. ಸತ್ಯವೂ ಶಾಶ್ವತವೂ ಆದ ಆ ಪರತತ್ತವೇ ತಾನು ಎಂಬುದನ್ನು ತಿಳಿಯುವುದೇ ಈ ಯಾಗದ ಫಲ” ಎಂಬುದಾಗಿ ಅವರು ಮಾಡುತ್ತಿದ್ದ ಯಾಗಗಳಿಗೆ ಬದಲಾಗಿ ಆತ್ಮಯಾಗವನ್ನು ಚೋಧಿಸಿದರು. ಅವರೂ ಅದರಂತೆ ನಡೆದು ಉತ್ತಮ ಮಾರ್ಗದಲ್ಲಿ ಮುಂದುವರಿದರು.)

ಮಾಯಾಕೋಲಾಹಲ

ದೀಪ ಇದ್ದಕ್ಕಿದ್ದಂತೆ ಆರಿಹೋಯಿತು. “ದೀಪ ಆರಿಹೋಯಿ ತಲ್ಲಾ!” ಎಂದರು, ಶಿವ್ಯಾತಾಯಿ.

“ಹೇಗೂ, ನಾನೇ ಆರಿಸಬೇಕೆಂದಿದ್ದೆ. ಅದು ತೊಂದರೆಯಿಲ್ಲದೆ ತಾನಾಗಿಯೇ ಆರಿಕೊಂಡಿತು. ನನ್ನ ಮುಂದಿನ ಕಡೆಗೆ ಒಳ್ಳೀ ಹೊಂದಿಕೊಂಡ ಹಾಗೆ ಬಂತು, ಈ ಕತ್ತಲೆ.” ಎಂದ, ಶಿವು.

“ಅದೇನು ಹೊಂದಿಕೆ, ಅಪ್ಪ. ಹಾಗೆಂದರೆ?”

“ಅದೇ? ಮಹಡೇವಿಯಕ್ಕನವರ ಕಢಿ ಹೇಳಬೇಕಾಗಿತ್ತು ಲಾ— ಅದನ್ನು ಹೇಳಬೇಕಾದರೆ ಪಾರ್ವತೀದೇವಿಯ ತಾಮಸಕಳೆಯ ಪೂರ್ವಕಢಿಯಿಂದ ಪಾರಂಭಿಸಬೇಕು. ಆ ತಾಮಸಕ್ಕೆ, ಈ ಕತ್ತಲೆಗೆ ಚೆನ್ನಾಗಿ ಹೊಂದಿಕೆಯಾಯಿತು, ಎಂದೆ.”

“ಬಿಧಿಬಾಗಿಲು, ಹಿತ್ತಿಲಬಾಗಿಲು ತಾಪಾಳು ಹಾಕಿದೆಯೇನೇ? ತಾಳು, ಬಂದು ಸಲ ನೋಡಿಬಿಡುತ್ತೇನೇ” ಎಂದು ಶಿವ್ಯಾತಾಯಿ, ಎದ್ದರು.

“ಹಾಕದೇ ಇದ್ದರೂ, ದೇವರಿದ್ದಾನೆ, ಬಿಡಮ್ಮಾ” ಎಂದ ಶಿವು, ಬಿದ್ದುಕೊಂಡಿದ್ದ ಹಾಗೇ, ನಗುತ್ತಾ.

“ನಮ್ಮ ಕೆಲಸ ನಾವು ಮಾಡಿದ ಮೇಲೆ, ದೇವರನ್ನು ನೋಡಿ ಕೊಳ್ಳುವುದಕ್ಕೆ ಬಿಡುವುದು!” ಎನ್ನುತ್ತಾ ಶಿವ್ಯಾತಾಯಿ ಬಾಗಿಲು ಭದ್ರಪಡಿಸಿದ್ದನ್ನು ಕತ್ತಲಲ್ಲಿ ಹಾಗೇ ಕೈಯಿಂದ ನೋಡಿಕೊಂಡು ಬಂದು, ಮಲಗಿದರು. ಮಲಗಿದ ಮೇಲೆ, “ಅಯ್ಯೋ! ಎದ್ದ ಕೈಲೇ ಸ್ವಿಚ್ ಹಾಕಿಬಿಡಬೇಕಾಗಿತ್ತು” ಎಂದರು.

“ಇರಲಿ, ಬಿಡಮ್ಮಾ, ಪಾರ್ವತಿಯ ಸಾತ್ತಿಪ್ರಕ ಕಳೆಯ ಪ್ರಸ್ತಾಪ ಬರುವ ಹೊತ್ತಿಗೆ, ಹೋದ ಬೆಳಕು ಅದೂ ತಾನಾಗಿಯೇ ಬರುತ್ತದೋ ಏನೋ, ನೋಡೋಣ.”

“ಇದೇನಿದು—ತಾಮಸಕಳಿ, ಸಾತ್ತ್ವಿಕಕಳಿ? ಪಾರ್ವತಿಇದೇವಿ ಎಲ್ಲಿಂದ ಬಂದಳೋ, ಈ ನಿನ್ನ ಮಹಡೇವಿಯಕ್ಕೆನ ಕಥೆಗೆ ? ”

“ ಈ ಮಹಡೇವಿಯಕ್ಕೆ, ಬಸವಣ್ಣನವರು, ಸಿದ್ಧರಾಮಯ್ಯ ಇವರೆಲ್ಲ ಅವತಾರಪುರುಷರು, ಅಮೃತ, ಎಂದರೆ, ಈ ಭೂಮಿಯಲ್ಲಿ ಯಾವುದೋ ಅಗತ್ಯವಾಗಿ ಆಗಬೇಕಾಗಿದ್ದ ಶಾರ್ಯವನ್ನು ಮಾಡಿ ಹೋಗುವುದಕ್ಕೂ ಸ್ವರ್ಗ ಕೈಲಾಸದಿಂದ ಇಲ್ಲಿಗೆ ಬಂದುಹೋದವರು.”

“ ಈ, ಪುರಾಣ ಎಂದು ಹೇಳಿ ! ”

“ ಆಲ್ಲ! ಪುರಾಣ. ನಮ್ಮದೇಶದಲ್ಲಿ, ಏನಮ್ಮು: ಅಂಕಿಗೆ, ಇಸವಿಗೆ ಲೆಕ್ಕಕ್ಕೆ ಏನಾದರೂ ಸಿಕ್ಕಿದರೆ, ಅದು ‘ಚರಿತ್ರೆ’; ಇಸವಿಗೆ ಸಿಕ್ಕಿದೆ, ಈ ಲೋಕದ ಕತೆ ಆದರೆ, ಅದು ‘ಇತಿಹಾಸ’; ಅದೇ ಏನಾದರೂ ಪರಲೋಕದ ಕತೆ ಆಗಬಿಟ್ಟರೆ, ಅದು ‘ಪುರಾಣ.’ ನಮ್ಮದೇಶದಲ್ಲಿ ಅಂತೂ, ಈ ಚರಿತ್ರೆ, ಇತಿಹಾಸ, ಪುರಾಣ ಇವು ಮೂರೂ ಬಂದನ್ನು ಬಂದು ಬಿಡದೆ ಹೊಂದಿಕೊಂಡೇ ಇವೆ. ಆದ್ದರಿಂದ, ಈಗ ಎಂಟುನೂರು ವರ್ಷದ ಹಿಂದಿನ ಮಹಾವುರುಷರ ನಿಜವಾದ ಚರಿತ್ರೆ ಎಂದು ನೋಡುವುದಕ್ಕೆ ಹೂರಟರೂ, ಅದರ ಜೊತೆಗೆ ಸ್ವಲ್ಪ ಸ್ವಲ್ಪ ಈ ಹಳೆಯ ಪುರಾಣವೂ ಸೇರಿಕೊಂಡಿರುತ್ತೆ. ಇದನ್ನು ಸ್ವಲ್ಪ ಸಹಿಸಿಕೊಬೇಕು.”

“ ಏನೆಂದೆ? ಸಹಿಸಿಕೊಬೇಕಂತೆ! ಎಳೇನಿಂಬೇಕಾಯಿ! ಸವಿಯ ಬೇಕು ಎನ್ನು! ನಮಗೇನೋ, ಅಪ್ಪ, ಹಳೇ ಶಾಲದವರಿಗೆ, ನನ್ನ ಬಂದು ಚರಿತ್ರೆ ಕೇಳೋ ಕಡೆ ಬಂದುನೂರು ಪುರಾಣ ಕೇಳಿಯೇವು. ನನಗಂತೂ ನಂಬಿಕೆ, ಧೈರ್ಯ, ಭಕ್ತಿ ಎಲ್ಲಾ ನಮ್ಮ ತಾಯಿ, ನಮ್ಮ ಅಜ್ಞ ನನಗೆ ಹೇಳುತ್ತಾ ಇದ್ದ ಪುರಾಣದ ಕಥೆಗಳಲ್ಲೇ!....ಉಂ! ಸಾಕು, ಹರಟಿ. ಹೇಳು, ಮುಂದಿನ ಕಥೆ.”

ಈಗ, ಕಂಥೆ ಕೈಲಾಸದಲ್ಲಿ, ಅನ್ನ. ಅಲ್ಲಿ ಈಶ್ವರ, ಪಾರ್ವತಿ ಒಟ್ಟಿಗೇ ಕುಳಿತಿರುವರಂತೆ. ಆ ಜೊಎಡಿಯನ್ನು ‘ಶಿವಪಾರ್ವತಿ ದ್ವಾಂದ್ವ’ ಎಂದು ಕರೆಯುತ್ತಾರೆ. ಅವರು ‘ಜೊಎಡಿ’ ಆದರೂ ‘ಇಬ್ಬರು’ ಎನ್ನುವ ಹಾಗೆ ಇರುವುದಿಲ್ಲವಂತೆ. ಅದು ಅಲ್ಲಿನ ಸ್ವಾರಸ್ಯ! ಚಂದ್ರನಲ್ಲಿ ತಂಪು ಸೇರಿರುವ ಹಾಗೆ, ಕರ್ಮಾರದಲ್ಲಿ ಕಂಪು ಕೂಡಿರುವ ಹಾಗೆ, ಕನಕದಲ್ಲಿ ಕಾಂತಿ ಹೊಂದಿರುವ ಹಾಗೆ ಶಂಕರನೂ ಶಕ್ತಿಯೂ ಅನೇಣಿಸ್ಯವಾಗಿ ಇರುವರಂತೆ. ಅಲ್ಲಿ ಮೃಡ ನನ್ನ ನೊಡಿದರೆ, ‘ಈತನೇ ಮೂಲಾತ್ಮನೆಂಬ ಮಹಾವೃತ್ತ’ ಎನಿಸುವುದಂತೆ. ಆತನ ಜಡಿಗಳೇ ಬೀರುಗಳು, ಗಂಗೆಯ ಮಡುವೇ ಪಾತಿಯ ನೀರು, ದೇಹವೇ ಮರದ ವ್ಯೇ, ನಾಗಾಭರಣಗಳೇ ಎಲೆ ಗರಿ, ಅಭಯ ವರದ ಹಸ್ತಗಳೇ ಹೂ ಹಣ್ಣಿ! ಆತನನ್ನು ಬಿಡದೆ ತಬ್ಬಿಕೊಂಡಿರುವ ವ್ಯಾಡಾಣ ತಾನೇ ಆ ಮೂಲಾತ್ಮವೃತ್ತಕ್ಕೆ ಹಬ್ಬಿ ಹೆಣೆದುಕೊಂಡ ಬಳ್ಳಿಯ ಹಾಗೆ ಇರುವಳಂತೆ!

ಒಂದು ದಿನ ಶಿವನ ಸಭೆಯಲ್ಲಿ, ಪಾರ್ವತಿಇದೇವಿ ಒಂದು ಪ್ರಶ್ನೆ ಕೇಳಿದಳು: “ಶಿವನೇ! ನಿನ್ನ ಒಡ್ಡೊಲಗದಲ್ಲಿ ಒಪ್ಪುವ ಈ ಘನ ಮಹಿಮರೆಲ್ಲರೂ ಇಲ್ಲಿಯೇ ಶಾಶ್ವತವಾದ ಸುಖದಿಂದ ಸದಾ ಇರುತ್ತಾರೆಯೋ? ಅಥವಾ, ಇನರು ಕೂಡ, ಯಾವಾಗಲಾದರೂ ಹೊಗಿ ಪುನಃ ಭೂಮಿಯಲ್ಲಿ ಹುಟ್ಟಿಬರಬೇಕಾಗುತ್ತದೆಯೋ?”

“ಬಹಳ ಒಳ್ಳಿಯ ಪ್ರಶ್ನೆಯನ್ನು ಕೇಳಿದೆ, ಪರಮೇಶ್ವರಿ” ಎಂದು ಪರಮೇಶ್ವರನು ಆಕಿಗೆ ತಿಳಿಯುವಂತೆ ಹೀಗೆ ಹೇಳಿದನು: “ಬ್ರಹ್ಮನೇ ಆಗಲಿ, ವಿಷ್ಣುವೇ ಆಗಲಿ, ಯಾರೇ ಆಗಲಿ—ಅವೇಗೊಂದು ಹೆಸರು ಇದ್ದು, ಅವರಿಗೊಂದು ರೂಪ ಇದ್ದು, ಅವರು ಕರ್ಮಗಳನ್ನು ಮಾಡಿದರೆ, ಅವರಿಗೆ ನಿತ್ಯಸುಖವೆಂಬುದು ದೊರಕೆದು.”

“ಹಾಗಾದರೆ, ಈ ನಾಮ ರೂಪ ಶ್ರಿಯೆ ಎಂಬ ಈ ಮೂರನ್ನು ಗೆಲ್ಲಬೇಕಾದರೆ ಏನು ಮಾಡಬೇಕು?” ಎಂದಳು, ಪಾರ್ವತಿ.

“ ಅದನ್ನು ತಿಳಿಯಬೇಕಾದರೆ, ಆ ತಿಳಿವಳಿಕೆ ಇಲ್ಲಿ ಈ ಕೈಲಾಸ ದಲ್ಲಿ ಆಗದು. ಇದು ಭೋಗಭೂಮಿ; ಎಂದರೆ, ಭೂಮಿಯಲ್ಲಿ ಮಾಡಿದ ಸತ್ಯಮರ್ಚನೆಗಳ ಫಲವನ್ನು ಅನುಭವಿಸುವ ಸ್ಥಳ ಮಾತ್ರ. ಆ ತಿಳಿವಳಿಕೆ ಬೇಕಾದರೆ, ಕರ್ಮಭೂಮಿಯಾದ ಭೂಲೋಕಕ್ಕೆ ಹೋಗಬೇಕು. ಅಲ್ಲಿ ಕರ್ಮಶರೀರವನ್ನು ಪಡೆದು, ಮಾನವರಾಗಿ, ನಿಜವನ್ನು ಸಾಧಿಸಿ ತಿಳಿಯಬೇಕು.” ಎಂದು ಶಿವನೆಂದನು.

“ ನಿನ್ನ ಮಾತ್ರ ಅರ್ಥವಾಯಿತು, ಶಿವನೆ. ಆದರೆ, ಭೂಮಿಯಲ್ಲಿ ಹುಟ್ಟಿದವರಿಗೆ ಈ ಅನುಭವದ ಸ್ಥಿತಿಗಳನ್ನು ಉಪದೇಶಿಸಲು ಸಮರ್ಥನಾದ ಗುರು ಯಾರು?” ಎಂದು ಪಾರ್ವತಿ ಪ್ರಶ್ನಿಸಿದಾಗ, ಪರಶಿವನು ಆಕೆಗೆ ಅಲ್ಲಿಮಪ್ರಭುವಿನ ಹೆಸರನ್ನು ಸಂಹೇಷಿಸಿದನು. “ಹಿಂದೆ ಸುಜ್ಞಾನಿ ಮತ್ತು ನಿರಹಂಕಾರ ಎಂಬ ವರು ಮಕ್ಕಳನ್ನು ಬೇಡಿ ತಪಸ್ಸುಮಾಡಿದರು. ಆಗ ನನ್ನ ನಿಜ ಸ್ವರೂಪವೇ ಅವರ ಮಗನಾಗಿ ಜನಿಸಿತು. ಆ ಮಗನೇ ಅಲ್ಲಿಮನು. ಆತನಿಂದ ಈ ಜ್ಞಾನವನ್ನು ತಿಳಿಯಬಹುದು.”

ಅಲ್ಲಿಮನು ಈಶ್ವರನ ನಿಜಸ್ವರೂಪವಲ್ಲದೆ ಬೇರೆಯಲ್ಲ ಎಂದ ಮೇಲೆ, ಈಶ್ವರನೊಂದಿಗೆ ಆಗಲದೆ ಇರುವ ತಾನು ಆತನನ್ನು ಆರಿಯುವುದು ಏನೂ ಕಷ್ಟವಲ್ಲ, ಎಂದು, ಪಾರ್ವತಿ ಮರುಳಾಡಳು.

“ಅಲ್ಲಿಮನಿಂದ ಈ ತತ್ತ್ವಜ್ಞಾನವನ್ನು ಪಡೆಯುವುದು ತುಂಬ ಸುಲಭ!” ಎಂದು ಹಗುರವಾಗಿ ಹೇಳಿದಳು.

ಈಶ್ವರ ಆಗಲೇ ಆಕೆಗೆ ಎಚ್ಚರಿಕೆ ಕೊಟ್ಟಿರುತ್ತಿರು: “ಹೇಳಿದರೆ, ಕೋವಿದಾಗಬೇಡ, ಪಾರ್ವತಿ. ಇದ್ದುದನ್ನು ಇದ್ದ ಹಾಗೆ ಹೇಳುತ್ತೇನೆ. ಆತನು ಬರಿಯ ಮಾತುಗಳಿಗೆ ಸಿಕ್ಕುವನಲ್ಲ. ಯಾರು ಯಾರು ಯಾವ ಯಾವ ರೀತಿಯ ಭಕ್ತಿಗಳನ್ನು ಬೆಳಸುವರೋ ಆವರಿಗೆ ಅದು ಅದೇ ಪ್ರೀತಿಯ ರೂಪಾಗಿ ಕಾಣಿಸಿಕೊಳ್ಳುವನು. ಆತನು ಸಾಮಾನ್ಯನಲ್ಲ, ಅಗಜಿ!” ಎಂದನು.

ಅದರೂ ಪಾರ್ವತಿಯ ಮದ ಮಂಟಪಗಲಿಲ್ಲ : “ನೀನು ಹೇಳಿದ್ದು ಯಥಾರ್ಥವೇ ಆದರೂ, ಮಿಕ್ಕವರಿಗೆ ಆ ಅಲ್ಲಮನು ಮೀರಿದವ ನಾಗಿರಬಹುದು. ಆದರೆ, ನನ್ನ ಮನೋಹರವಾದ ಚಾತುರ್ಯಕ್ಕೆ ಆತನು ತನ್ನ ರಹಸ್ಯಗಳನ್ನೆಲ್ಲ ತೀಳಿಸಿಯೇ ತೀರಬೇಕಾದಿತು.” ಎಂದಳು.

ಈಶ್ವರ ಎನ್ನೆನ್ನೊಂದು ಹೇಳಿದ : “ ಬೇಡ, ರಾಣಿ. ಈ ರೀತಿಯಾಗಿ ಪ್ರತಿಜ್ಞೆಮಾಡಿ ಹೊಂದರೆ, ಖಂಡಿತ ನಿನಗೆ ಸೋಲು.”

“ಹಾಗೋ? ಹಾಗೇ ಆಗಲಿ. ಇದೋ, ಅಲ್ಲಮನ ಅಂತಹ ವನ್ನ ನಾನು ತಿಳಿದೇ ತೀರುತ್ತೇನೆ, ನೋಡು ” ಎಂದು ಪಾರ್ವತಿ, ಹಮ್ಮಿನಿಂದ ಆಗಲೇ ಆಲ್ಲೇ ಶಿವನ ಮುಂದೆ ಪ್ರತಿಜ್ಞೆಮಾಡಿದಳು. ತನ್ನ ತಾಮಸಕಳೇಯ ಮೂರ್ತಿಯಾದ ಮಾಯೆಯನ್ನು ಕರೆದು, “ಹೋಗು. ಭೂಮಿಯಲ್ಲಿ ಹುಟ್ಟು. ಅಲ್ಲಿ ಅಲ್ಲಮನನ್ನು ಅರಿತುಬಾ ” ಎಂದು ಆಜ್ಞಾಪಿಸಿದಳು. “ನೋಡು! ಅಲ್ಲಮನ ನಿಜವನ್ನು ತಿಳಿದುಬರುತ್ತೇನೆ. ಅಧವಾ, ಅದು ಆಗದಿದ್ದರೆ, ಅವನನ್ನೇ ಹಿಡಿದು ಎಳಿದುಕೊಂಡು ತರುತ್ತೇನೆ. ಇದು ನನ್ನ ಪ್ರತಿಜ್ಞೆ.” ಎಂದು ಆ ಮಾಯೆ, ತನ್ನ ಹಮ್ಮಿನ ಅತಿರೇಕದಲ್ಲಿ ತನ್ನ ಶಕ್ತಿಯ ಮಿತಿಯನ್ನು ತಿಳಿಯದೆ, ಕೈಲಾಸದಿಂದ ಹೊರಟು ಭೂಮಿಗೆ ಬಂದಳು.

ಭೂಮಿಯಲ್ಲಿ ಮೇರುಪರ್ವತಕ್ಕೆ ದಕ್ಷಿಣದಲ್ಲಿ ಬೆಳುವಲ ಎಂಬುದು ದೇಶ. ಆ ದೇಶವೆಂಬ ಹೆಂಗಸಿಗೆ ಮುಖವಿದ್ದ ಹಾಗೆ ಬನವಸೆ ಎಂಬುದು ವಟ್ಟಣ. ಅಲ್ಲಿ ಯಾವ ಯಾತ್ರುವಿನಲ್ಲಿ ನೋಡಿದರೂ ಹಣ್ಣಿಬಿಟ್ಟು ಹಲಸು, ನೇರಿಳಿ, ಮಾವು, ದಾಳಿಂಬರ, ತೆಂಗು, ನಾರಂಗ; ಯಾವ ಮರಬಳ್ಳಿಗಳಲ್ಲಿ ನೋಡಿದರೂ ಗಿಳಿ, ಕೋಗಿಲೆ, ದುಂಬಿ, ಉಂರಿನ ಕೇರಿಕೇರಿಯಲ್ಲಾ ತಳಿರು ತೋರಣ, ಸಾರಣೆ

ಕಾರಣ, ಸುವಾಸನೆಯ ರಂಗವಲ್ಲಿ. ಉರಿನ ತುಂಬ ನೇಡಶಾಸ್ತ್ರ ಪುರಾಣಗಳನ್ನು ಓದುವವರು, ಮಹಾ ವೀರರಾಗಿ ಶತ್ರುಗಳನ್ನು ಕಾದಿ ಗೆಲ್ಲುವವರು, ಬೀಡಿಬೀಡಿಗಳಲ್ಲಿ ಮದದಾಸೆಗಳ ಹಿಂಡುಗಳು. ಅಲ್ಲಿಯವರು ನುಡಿವಳಿಯಲ್ಲಿ ಜಾಣರು, ನಡೆವಳಿಯಲ್ಲಿ ಜಾಣರು, ಬೇಡಿದವರಿಗೆ ಬೇಡಿದ್ದನ್ನು ಸೀಡುಪುದರಲ್ಲಿ ಜಾಣರು.

ಇಂಥ ಅಪ್ರಾರ್ಥಿಕವಾದ ಬನವಸೆಗೆ ಅರಣ-ಮುಕಾರ ಎಂಬ ವನು; ಮಹಾ ಪ್ರತಾಪಶಾಲಿ, ಶೂರ, ಸಾಹಸಿ, ಗುಣವಂತ, ಮಹಾ ಉದಾರಿ. ಅತನಿಗೆ ಅನುರೂಪಳಾದ ಪತ್ತಿ—ಮೋಹಿನಿಎಡೇವಿ. ರತ್ನ ಮನ್ಯಧರಂತೆ, ರೋಹಿಣೀಚಂದ್ರಮರಂತೆ, ಶಚಿಶಚಿಎವತಿಯರಂತೆ, ಲಕ್ಷ್ಮೀನಾರಾಯಣರಂತೆ ಆ ದಂಪತ್ತಿಗಳು ಅನೈತಿಕೀನ್ಯವಾಗಿದ್ದರು.

ఆవరు మక్కలన్న బయసి, అనేక వ్రతగళన్న నడేసిదరు. నేరవాగి తినన కెరుణీయన్న బేడువుదు చిట్టు, గౌరివ్రత వోదలాదువన్నా నానా శక్తిదేవతిగళన్నా అనేక జడ దేవతిగళన్నా పూజి మాడిదరు. ఆవర పూజిగే అనుగుణ వాద ఫలవాగి, మాయాదేవియు ఆవర మగళాగి హుట్టిదళు.

ఓగే, పావతియ మదద ప్రతిజ్ఞ ఆ కడి, మనకార వోహినియర అజ్ఞానద అజ్ఞనే ఈ కడి—ఇవుగళ పరిణానువాగి నాయాదేవి భూమియల్లి కుట్టిదళు. అదరింద భూమియ మునిగళూ సిద్ధరూ యోగిశ్వరరూ కంగట్టరు, అవర జిత్త భృవిసితు, ఆతాపాత తీవ్రవాయితు, కామ హేడేయేత్తతు. ఉఱు చిట్ట కాడిగే హోదవరు, గంగా తీరదల్లూ గిరిగ్యారగళల్లూ ఫోరితర గుహగళల్లూ జలద నడునేయూ పంచాగ్ని మధ్యదల్లూ నింతవరు, సుత్తలూ బిత్తబిదిరు బేళిదవరు, ఎత్తలూ కుత్త కత్తికొండవరు— ఎల్లర జిత్తవూ చంచలవాయితు, ఎల్లర నేమవూ నేలిగట్టితు.

“ಅವರಿಗೆ ಇಲ್ಲದಿದ್ದ ಮಾಯೆ ಈಗ ಎಲ್ಲಿಂದ ತಲೆದೊರಿತು? ” ಎಂದು ಎಲ್ಲರೂ ಚಿಂತಾಕೃಂತರಾದರು.

ಆವೇಳಿಗೆ ಸರಿಯಾಗಿ ದುವಾಸ ಮಿಷಿ ಅವರ ಬಳಿಗೆ ಬಂದನು. ಸಿದ್ಧ ಮುನಿ ಯೋಗಿಗಳೆಲ್ಲರೂ ತಮ್ಮ ಸಂಕಟವನ್ನು ಅವರ ಹತ್ತಿರ ಹೇಳಿಕೊಂಡರು. ಅದಕ್ಕೆ ಕಾರಣವೇನೇಂದು ಬೆಸಗೊಂಡರು.

ದುವಾಸನು ಅವರಿಗೆ ಮಾಯೆಯ ಜನನದ ವೃತ್ತಾಂತವನ್ನು ಸಾಂಗವಾಗಿ ತಿಳಿಸಿದನು. ಪಾರ್ವತಿ ಶಿವನ ಮುಂದೆ ಮಾಡಿದ ಮೂರ್ಖತನದ ಪ್ರತಿಜ್ಞೆಯನ್ನು ಹೇಳಿದನು. “ಇದರಿಂದ ನಿಮಗೇನೂ ಕೇಡಾಗದು. ನಿಷ್ವ ಅಂಜದಿರಿ” ಎಂದು ಅವರಿಗೆ ಧೈರ್ಯ ಹೇಳಿ, ದುವಾಸನು ಹೋದನು. ಅವರುಗಳು ತಮುದುಗೆ ತಿಳಿದ ರೀತಿಯಲ್ಲಿ ನೋಡಲಿನ ಹಾಗೆಯೇ ಭಕ್ತಿಯुಕ್ತಿಗಳಿಂದ ತಮ್ಮ ದೇವರನ್ನು ತಾವು ಸಾಧಿಸುತ್ತಿದ್ದರು.

ಇತ್ತು, ಪಾರ್ವತಿಯ ತಾನುಸಕಳಿಯಾದ ಮಾಯೆ ನುಮಕಾರನ ಮನೆಯಲ್ಲಿ ಗಳಿಗೆಗಳಿಗೂ ಬಹು ನೋಹಕವಾಗಿ ಬೆಳೆದಳು. ತಾಯಿತಂದೆಯಾರು ಆ ಮನುವಿಗೆ ಮಾಯೆ ಎಂದೇ ನವೀನವಾದ ನಾಮಕರಣಮಾಡಿದರು.

ಮಾಯೆ ಮನುವಾಗಿರುವಾಗ ಅವಳನ್ನು ಮಾಣಿಕ್ಯದ ಹಲಗೆ ಗಳಿಂದ ಮಾಡಿದ ತೊಟ್ಟಿಲಿನಲ್ಲಿ ಮಲಗಿಸಿದ್ದರು. ಒಂದು ಸಲ ಮನು ಒಂದು ಮನ್ನಲಾಗಿ ಮಲಗಿ, ಪಕ್ಕದ ಮಾಣಿಕ್ಯದ ಹಲಗೆ ಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡಿತು. ಅದೂ ಒಂದು ಬೇರೆ ಮನು ಎಂದು ಭಾವಿಸಿ, ನಲಿಯುತ್ತಾ ನಗುತ್ತಾ, ಆ ಮನುವನ್ನು ಹಿಡಿಯಲು ಕೈ ನಿಡಿತು. ಕೈಗೆ ಆ ಮನು ಸಿಕ್ಕಿದಿರಲು, ಅಸಮಾ ಧಾನವಾಗಿ, ಅದನ್ನು ಒದೆಯಬೇಕೆಂದು ಕಾಲು ರುಬಾಡಿಸಿತು. ಆಗ, ಕಾಲಿಗೆ ಕಟ್ಟಿದ್ದ ಗೆಜ್ಜೆ ಸದ್ದಾಯಿತು. ಮನು ಎಲ್ಲವನ್ನೂ ಮರೆತು, ಆ ಗೆಜ್ಜೆಯ ಸದ್ದನ್ನು ಕೇಳುತ್ತ ಹಾಗೇ ಮಲಗಿತು.

ಮಾಯೆ ಮಗುವಾಗಿದ್ದಾಗ, ಅಡಿಸುವ ದಾದಿಯರು ಸಂಜ್ಞೀ ಮಾಡಿ ಹಾಗೆಲ್ಲ ಆಡುತ್ತಿರುವಳು. ಇದ್ದಕ್ಕಿದ್ದ ಹಾಗೆ ಓಡಿ ಬಂದು, ತಾಯನ್ನು ತಬ್ಬಿಕೊಳ್ಳುವಳು; ಅವಳ ಸೀರೆಯ ಸೆರಗಿನಲ್ಲಿ ಅಡಗಿಕೊಳ್ಳುವಳು. ಅಲ್ಲಿಂದ ಇಣಿಕೊಡೋಡಿ, ಅವಳ ಕೈಯನ್ನು ಮುದ್ದಾಡಿ, ಅವಳ ಮುಂದಲೆ ಹಿಡಿದು ಕುಣಿಕುಣಿದಾಡಿ, ತಾಯಿ ಮೋಹಿಸಿಗೆ ಸುಖ ಕೊಡುವಳು.

ಮಾಯೆ ಮಗುವಾಗಿರುವಾಗ ಹಂಸವನ್ನು ಹಿಡಿದು ಅಡಕ್ಕೆ ನಡೆಯುವುದನ್ನು ಕಲಿಸಿದಳು, ಅರಗಿಳಿಗೆ ಮಾತನಾಡುವುದನ್ನು ಕಲಿಸಿದಳು, ಅರಮನೆಯ ಕೊಗಿಲೀಗೆ ಹಾಡಲು ಕಲಿಸಿದಳು. ಮಾಯೆ ಆ ಪಕ್ಷಿಗಳಿಗೆ ‘ನೇಷ್ಟರುತನ’ ಮಾಡುತ್ತಿದ್ದುದು ತುಂಬ ಮುದ್ದಾಗಿತ್ತು.

ಮಾಯೆ ಮಗುವಾಗಿರುವಾಗ ಆಡಿದ ಇಂಥ ಬಾಲಲೀಲಿಗಳು ಎಷ್ಟೋ!

ಹೀಗೇ ಆ ಮಗು ಹುಡುಗಿಯಾಗಿ, ಹುಡುಗಿ ಕನ್ನೇಯಾಗಿ, ನಾನಾ ಕುಶಲಶಾಸ್ತ್ರಗಳನ್ನೂ ವಿದ್ಯೆಗಳನ್ನೂ ಕಲಿತು ಅಂತಃಪುರದಲ್ಲಿರುತ್ತಿರ ಲಾಗಿ, ತಂದೆಯು ಅವಳಿಗೆ ಮದುವೆ ಮಾಡಬೇಕೆಂದು ಚಿಂತಿಸಿದನು.

ಅದೇ ವೇಳಿಗೆ ಅವರ ಮನೆತನಕ್ಕೆ ಗುರುವಾದ ಅಹಂಕಾರಾ ಚಾಯನು ಅಲ್ಲಿಗೆ ಬಂದನು. ಅರಸನ ಸತ್ಯಾರವನ್ನು ಕೈಕೊಂಡು, ಆತನ ಕ್ಷೇಮಕುಶಲವನ್ನು ಕೇಳಿಯಾದ ಮೇಲೆ, ಬಳಿಯಲ್ಲಿ ನಿಂತ ಮಾಯೆಯನ್ನು ನೋಡಿದನು. ಅವಳ ರೂಪರೇಖೆಗಳಿಂದ ‘ಇವಳು ಕಾರಣಕನ್ನೇ’ ಎಂಬುದನ್ನು ಕಂಡನು. ದೊರೆಗೆ ಹೇಳಿದನು: “ಹಣ್ಣಿ ಬಿಟ್ಟು ಮಾವಿನ ಮರ ಕೊಗಿಲೀಗೆ ಹೇಗೋಽ, ಹಾಲು ಹಂಸಕ್ಕೆ ಹೇಗೋಽ, ಹೂ ದುಂಬಿಗೆ ಹೇಗೋಽ, ಹಾಗೇ ಈ ಕನ್ನೇ ಸಾಕ್ಷಾತ್”

ಶಿವನಿಗೆ ತಕ್ಕುವಳಿಲ್ಲದೆ, ಸಾಮಾನ್ಯ ಮನುಷ್ಯರು ಇವರಿಗೆ ಅಹರಲ್ಲು.”

ಮಾನವನ ಮಗಳಾದ ಮಾಯೆಗೆ ಕೈಲಾಸಪತಿಯು ಹೇಗೆ ವರ ನಾಡಾನೆಂದು ದೊರೆ ಶಂಕೆಪಟ್ಟಿನು. ಅದಕ್ಕೆ ಗುರು “ಮಾನವರಿಗೂ ಶಿವನು ಸಾಧ್ಯ. ಶಿವಭಕ್ತಿಯನ್ನು ಮಾಡಿದರೆ, ಶಿವನು ಅವರಿಗೆ ಅವರ ಇಚ್ಛೆಯನ್ನು ಕೊಡುತ್ತಾನೆ:” ಎಂದು ಹೇಳಿ, ಮಾಯೆಗೆ ಉಪದೇಶವನ್ನು ಮಾಡಿ, ದೊರೆಯನ್ನು ಹರಿಸಿ, ತನ್ನ ಸ್ವಸ್ಥಳಕ್ಕೆ ಅಹಂಕಾರಾಚಾರ್ಯನು ಹೋದನು:

ಇತ್ತು, ಮಾಯಾದೇವಿ, ಶಿವನೇ ತನಗೆ ಪತಿಯಾಗಬೇಕೆಂದು ಬಯಸಿ ನಿಯಮಗಳನ್ನು ಕೈಕೊಂಡಳು ಆ ಉರಿಗೆ ಮುಖ್ಯದ್ವೇವ ಮಧುಕೇಶ್ವರ. ಮಾಯೆ ನಿತ್ಯವೂ ಮಧುಕೇಶ್ವರನನ್ನು ಪೂಜಿಸಿದಳು. ಆಕೃತಿ, ಗಂಧ, ಜಲ, ತಾಂಬೂಲ, ದೀಪ, ಧೂಪ, ಸ್ವೇಚ್ಛಾ, ಚಿಲ್ವಪತ್ರಿ ಎಂಬ ಎಂಟು ವಿಧವಾದ ಅರ್ಚನೆ ಮಾಡಿದಳು. ಹಾಗೆಯೇ ಎಂಟುವಿಧದ ಉಪಚಾರಮಾಡಿದಳು. ಪತಿಭಿನ್ನೆಗಾಗಿ ಪ್ರಾರ್ಥಿಸಿದಳು.

ಮಾಯೆಯ ಪೂಜಿಗೆ ಪ್ರಭುದೇವರು ಪ್ರಸನ್ನರಾದರು. “ಈಕೆ ಕಾಮಸಹಿತವಾದ ಪ್ರೇಮದ ಭಕ್ತಿಯನ್ನು ಮಾಡಿದ ಕಾರಣದಿಂದ, ಇವರ ಕಾಮಿತಾಧರವನ್ನು ನಾನು ಸಲ್ಲಿಸಬೇಕು:” ಎಂದು, ತಮ್ಮ ಸಹಜವಾದ ರೂಪವನ್ನೂ ಹೇಸರನ್ನೂ ಮರೆಮಾಡಿ, ಅಭಿನವ ಕಾಮನ ರೂಪಿನಿಂದ ಕಾಣಿಸಿಕೊಂಡರು. ಚೆಲುವಾದ ಮುಖ, ಶುಭ್ರ ವಾದ ದಂತಪಂಕ್ತಿ, ತೊಳಗುವ ಕಣ್ಣ, ಸುಮೃದ್ಧವಾದ ದೇಹ, ಕೊನುಲವಾದ ಕೈಕಾಲು, ಇಂತಹ ಸೌಮ್ಯಸುಂದರ ವೇಷವನ್ನು ಪ್ರಭು ಧರಿಸಿದರು. ತುರುಬನ್ನು ಸುತ್ತಿ, ಗಂಟು ಹೊಕೆ, ಹಿಂದೆ ಕುಟ್ಟಿ ಬಿಟ್ಟರು; ಕಾಸೆಯನ್ನು ಕಟ್ಟಿ, ನಿರಿಬಿಟ್ಟರು; ತೆಳ್ಳನೇ ಒಲ್ಲಿ ಹೊದೆದರು; ಚಿನ್ನದ ಆಭರಣ ಧರಿಸಿದರು; ಸುಗಂಧವನ್ನು ಲೇಪಿಸಿ

ಕೊಂಡರು; ಬೆನ್ನಿನಲ್ಲಿ ಮದ್ದಳಿಯನ್ನು ಹಾಕಿಕೊಂಡು, ವೇಷ ಕಟ್ಟಿ ಬಂದರು.

ಮಥುಕೇಶ್ವರನ ದೇವಾಲಯದ ಬಾಗಿಲಿಗೆ ಬಂದರು. ನಾನಾ ಪ್ರಕಾರಪಾದ ತಾಳಗಳನ್ನು ಮದ್ದಳಿಯ ಮೇಲೆ ಸುಡಿಸಿದರು.

ಪ್ರಭುವಿನ ಮದ್ದಳಿಯ ಧ್ವನಿ ಮಾಯೆಯ ಕಿವಿಗೂ ಚಿತ್ತು. ಮಳಿಯ ಮೋಡದ ಗರ್ಜನೆಯನ್ನು ನಿರೀಕ್ಷಿಸಿ, ಕಿವಿಯಾರೆ ಕೇಳಿದ ಹೆಣ್ಣನವಿಲಂತೆ ಆಕೆ ಸಂಭ್ರಮಿಸಿದಳು. “ಹೊರಗೆ ಮದ್ದಳಿ ಬಾರಿ ಸುವರ್ವರು ಯಾರು ?” ಎಂದು ಕೆಳದಿಯರನ್ನು ಕೇಳಿದಳು.

ಕೆಳದಿಯರು ತಾವು ಹೊಗಿ ತಿಳಿದುಬಂದು, ತಿಳಿಸಿದರು. ಕೂಡಲೇ ಮಾಯೆ ಅವನನ್ನು ಕರೆಸಿದಳು. ಕಂಡ ಕೂಡಲೇ ಮಾಯೆ ಆ ಮದ್ದಳಿಯವನಿಗೆ ಮನಸ್ಸು ಸೋತಳು.

ಕೆಳದಿಯರು ಮಾಯೆಯ ಇಂಗಿತದಂತೆ ಆತನನ್ನು ಕೇಳಿದರು : “ನಿನ್ನ ದು ಯಾವ ದೇಶ ? ನಿನಗೇನು ಹೆಸರು ? ನಿನ್ನ ವಾಸ ಎಲ್ಲಿ ?”

ಅದಕ್ಕೆ ಪ್ರಭು ನಸುನಗುತ್ತ ಉತ್ತರಿಸಿದರು : “ನಮ್ಮ ದೇಶ ಪರದೇಶ. ಎಂಥಿಂಥವರನ್ನೂ ಅಲ್ಲವೇನಿಸುವ ಕಾರಣದಿಂದ ನಮಗೆ ಅಲ್ಲಮನೆಂದು ಹೆಸರು. ಲೇಸಾದುನ್ನು ಮಾಡುವ ಎಡೆಗಳಲ್ಲಿ ನಾವು ಅಭಿಲಾಷೆಯಿಲ್ಲದೆ ವಾಸಮಾಡುವೆವು.”

ಸಖಿಯರೆಂದರು : “ಹಾಗಾದರೆ, ಒಳ್ಳೆಯದಾಯಿತು. ನೀನು ಇನ್ನು ಅಲ್ಲಿಗೆ ಇಲ್ಲಿಗೆ ಹೊಗಿಸುವುದು ಬೇಡ. ಸುಖವಾಗಿ ನಮ್ಮ ಒಡತಿಯ ಸಮೀಪದಲ್ಲಿ, ನೀನು ತಿಳಿದದ್ದನ್ನು ಬಾರಿಸಿಕೊಂಡು, ನಮ್ಮ ಹಾಗೆಯೇ ಇದ್ದುಬಿಡು !”

ಅಲ್ಲಮನು ಆಗಬಹುದೆಂದನು.

ಮಾಯೆ ಮಥುಕೇಶ್ವರನಿಗೆ ಶರಣ ಹೇಳಿ ಹೊರಟಳು. ಅಲ್ಲಮನ್ನು ತಂಡೆಯ ಬಳಿಗೆ ಒಯ್ಯಿ, ಪರಿಚಯಮಾಡಿಸಿ, ಅವನನ್ನು

ತನ್ನ ನಾಟ್ಯಶಾಲೆಯ ಮೇಳಕ್ಕೆ ಮದ್ದಳೆಯವನನ್ನುಗಿ ನೇಮಿಸಿ ಕೊಂಡಳು. ಅಂದಿನಿಂದ, ಅಂತಹಪ್ರರದ ದೊಡ್ಡ ಮಂಟಪದಲ್ಲಿ ಓಲಗಕೊಟ್ಟು, ಭರತವಿದ್ಯೆಯನ್ನು ಪರಿಚಯಮಾಡಿಕೊಳ್ಳುವ ನೆಪದಲ್ಲಿ, ಮಾಯೆ ಅಲ್ಲಮನನ್ನು ಬೇಕಾದಂತೆ ಮಾತನಾಡಿಸುವಳು.

ಮಾಯೆಯ ಮಂಕುತನವನ್ನು ಎಪ್ಪು ಹೇಳಿದರೂ ತೀರದು. ಅವೃತದ ಸೋನೆ ಸುರಿಯುತ್ತಿರುವ ಕಾಲದಲ್ಲಿ ತಿಂದು ತೇಗಿ ತೃಪ್ತಿ ಪಡೆಯುವ ಬುದ್ಧಿಯಲ್ಲಿದೆ ಹಸಿವಿಗಾಗಿ ಕೃಷಿಮಾಡಿ ಕಷ್ಟಬೀಳುವ ದಡ್ಡನ ಹಾಗೆ—ಸಂತೋಷದಿಂದ ಪ್ರಭುದೇವರು ಕರುಣೆಸಿಕೊಡಲು ಬಂದಿರುವ ಕಾಲದಲ್ಲಿ ಶಿವತತ್ತ್ವವನ್ನು ತೀಳಿಯಲು ತೋಚದೆ, ಮಾಯೆ ಕಾಮಕ್ಕೆ ಗುರಿಯಾಗಿ ಕೋಟಿಲೆಪಡುತ್ತಿದ್ದಳು.

ಮಾಯೆ ಮದನನ ಬಲೆಗೆ ಬಿದ್ದದ್ದನ್ನು ಸಖಿಯರು ತೀಳಿದರು. “ ಒಡತಿ, ನಿನ್ನ ಮನದ ಬಯಕೆಯನ್ನು ನಾಚದೆ ನಮಗೆ ಹೇಳಿ. ಅಲ್ಲಮನು ಇಲ್ಲೇ ನಿಲ್ಲಿವಂತೆ ನಾವು ವರ್ವಾಟುಮಾಡುತ್ತೀವೆ.” ಎಂದರು.

ಆದರೆ, ಮಾಯೆಗೆ ಮೊದಲನೆಯದಾಗಿ ನಾಚಿಕೆ ; ಎರಡನೆಯ ದಾಗಿ, ತಾನು ರಾಜನ ಮಗಳಿಂಬ ಹೆನ್ನೆ ; ಮೂರನೆಯದಾಗಿ, ತನಗೆ ಅನುರೂಪನಲ್ಲಿದ ಮನುಷ್ಯನಿಗೆ ಬಯಸಿದೆನೆಂಬ ಬಿಂಕೆ. ಮಾತನಾಡದೆ ಸುಮ್ಮನಿದ್ದಳು.

“ ಸರಿ. ಇವಳನ್ನು ಕೇಳುವುದೇನು? ಅವನನ್ನೇ ಕೇಳಿದರಾಯಿತು!” ಎಂದುಕೊಂಡು, ಆ ಸಖಿಯರು ಮದಮಾನಿಯೆಂಬ ವಿವೇಕಯನ್ನು ಅಲ್ಲಮನ ಬಳಿಗೆ ಕಳುಹಿದರು.

ಮದಮಾನಿ ಬಂದದ್ದು ವಕೆಂದು ಅಲ್ಲಮ ಅರಿಯನೆ! “ಇವಳಿಗೆ ನಾನೇ ದಾರಿ ತೋರಿಸುತ್ತೀನೆ” ಎಂದು, “ನಾವು ಇನ್ನು ನಮ್ಮ ಚಿಡಾರಕ್ಕೆ ಹೋಗುತ್ತೀವೆ. ನಮ್ಮನ್ನು ಹುಡುಕುಪುದಾದರೆ, ಹೋದಿನೆಂದು ನಿಮ್ಮ ಒಡತಿಗೆ ಹೇಳಿ.” ಎಂದನು.

“ಸಾಕು, ಬಿಡು. ನಿನಗೇಕೆ ಬೀರೆ ಬೀಡಿನ ಮನೆ? ನಮ್ಮ ಒಡತಿಗೆ ನಿನ್ನ ಮೇಲೆ ಮೋಹವಾಗಿದೆ. ನಿನು ಸುಖವಾಗಿ ಇಲ್ಲೇ ಇದ್ದಬಿಡು.” ಎಂದಳು, ಮದಮಾನಿ.

“ನಾವು ಪರದೇಶಿಗಳು, ಬಡವರು; ನೀವಾದರೋ ದೊರೆಗಳು. ನಿಮ್ಮ ದೇವಿ ರಾಜಕುಮಾರಿ, ನಾನಾದರೋ ಪುರುಷವೇಷದವ. ಹೆಂಗಸರ ನಡುವೆ ಇರುವುದು ನಮಗೆ ಯಾವ ಮರಿಯಾದೆ? ದೂರದ ಸೇವೆ ನಮಗೆ ಉಚಿತ.” ಎಂದ, ಅಲ್ಲವು, ನಗುತ್ತ.

“ಇದು ನಗೆಯ ಮಾತ್ಲಣ್ಣ. ಮಾಯೆನಿನ್ನನ್ನ ಸೇವಾಪ್ರತ್ಯೇಕಿಗೆ ನೇಮಿಸಬೇಕೆಂದಿಲ್ಲ. ನಿನ್ನನ್ನ ತನಗಿಂತ ಹೆಚ್ಚಾಗಿ ಕಾಣಬೇಕೆಂದಿದ್ದಾಳೆ.” ಎಂದು ಮದಮಾನಿ ಅಲ್ಲವುನಿಗೆ ಆಸೆ ತೋರಿದಳು.

“ಸೇವಕರ ಮೇಲೆ ಒಡತಿಯರಿಗೆ ವಿಶ್ವಾಸವಾಗುವುದು ತಪ್ಪಲ್ಲ. ಆದರೆ ನಾವು ನಮ್ಮ ಸೇವಕತನದ ಭಾವವನ್ನು ಮರೆಯುವುದು ಸರಿಯಲ್ಲ.” ಎಂದ, ಅಲ್ಲವು.

“ಈ ಜಾಣತನದ ಮಾತ್ರ ಸಾಕು. ದೇವ ದಾನವ ಮಾನವರು ಗಳನ್ನು ಸೋಲಿಸಬಲ್ಲ ನಮ್ಮ ಮಾಯೆ ನಿನಗೆ ಸೋತಿದ್ದಾಳೆ. ಸುಮ್ಮನೆ ಬಾ.” ಎಂದಳು, ಮದಮಾನಿ.

“ಸರಿ. ನಿಮ್ಮ ಮಾಯಾದೇವಿಯ ಮನಸ್ಸು ನಿಮಗೆ ಗೊತ್ತು; ನಾವೇನು ಬಲ್ಲಿವು? ಆದ್ದರಿಂದ ನಿನ್ನ ಮನಸ್ಸು ಬಂದಂತೆ ನೀವು ಮಾಡಿ ನಮ್ಮನ್ನ ಕೇಳುವ ಕೆಲಸವೇನು?” ಎಂದ, ಅಲ್ಲವು.

ಮದಮಾನಿ, ಬಂದ ಕೆಲಸವಾಯಿತೆಂದು ಹಿಗ್ಗುತ್ತ ಹಿಂದಿರುಗಿದಳು. ಕತ್ತಲೆಯನ್ನೂ ಸೂರ್ಯನನ್ನೂ ಒಂದು ಕಡೆ ಕೂಡಿಸುತ್ತೇವೆ ಎಂದು ಹೊರಟ ಮರುಳುಗಳಂತೆ, ಮಾಯೆಯ ಸಖಿಯರು ಮಾಯಿಗೂ ಅಲ್ಲವುನಿಗೂ ಒಂದೇ ಕಡೆ ಬೀಡುಮಾಡಿದರು. ಆದರೆ, ‘ಅಲ್ಲವು’ ಎಂಬ ಹೆಸರಿನಿಂದ ಬಂದ ಪ್ರಭುದೇವರು ಇಂತಹ ಕಳ ವಳದ ವಿಷಯಗಳ ಗೋಚಿಗೆ ಸಿಕ್ಕುವವರಲ್ಲ. ಆಕಾಶವು ಮಳಿಗೆ

ಹೇಗೆ ನೇನೆಯುವುದಿಲ್ಲವೋ, ಗಾಳಿಗೆ ಹೇಗೆ ಅಲುಗುವುದಿಲ್ಲವೋ, ಬೆಂಕಿಗೆ ಹೇಗೆ ಉರಿಯುವುದಿಲ್ಲವೋ ಹಾಗೆಯೇ ಪ್ರಭು ಮಾಯೆಯ ಯಾವ ಆಟಕ್ಕೂ ಅಂಟಡೆ ಬಯಲಿನಂತೆ ಇದ್ದರು!

ಮದ್ದಳಿಯವನು ಮಗಳ ಅಂತಃಶುರದಲ್ಲಿ ಮನೆ ಮಾಡಿದ್ದನ್ನು ವೋಹಿಸಿದೇವಿ ಕೇಳಿದಳು. ಮಗಳ ಮನೆಗೆ ಬಂದು, ಆವಳ ಆಪ್ತ ಸಖಿಯರನ್ನು ವಿಚಾರಿಸಿದಳು. “ಮಗಳಿ, ಇಮ ನಿನಗೆ ಅಯುಕ್ತವಲ್ಲವೇ? ರಾಜಕುಲದವರು ಇದನ್ನು ಕೇಳಿದರೆ, ಸಗದಿರುವರೆ? ನಿನ್ನ ತಂದೆಗೆ ತಿಳಿದರೆ, ಏನೆಂದಾರು? ಹೀಗೆ ಅವವಾದಕ್ಕೆ ಗುರಿಯಾಗಬಹುದೆ?” ಎಂದಳು. “ಸೀವಾದರೂ ಸಖಿಯರು ಇವಳಿಗೆ ಬುದ್ಧಿ ಹೇಳಬಾರದಾಗಿತ್ತೇ?” ಎಂದು ಆಕ್ಷೇಪಿಸಿದಳು. “ಮಗಳಿಗೆ ಈ ದುಬ್ಬದ್ದಿ ಏಕೆ ಬಂತೋ? ಈ ಅಲ್ಲಮನಾದರೂ ಇಲ್ಲಿಗೆ ಎಲ್ಲಿಂದ ಏಕೆ ಬಂದನೋ?” ಎಂದು ಪೇಚಾಡಿದಳು.

ಆಗ ಸಕೆಳಿ ಎಂಬ ಸಖಿ ಹೇಳಿದಳು: “ಅರಸಿಯರಿಗೆ ನಾವು ಎದು ರಾಡಬಾರದು. ಆದರೆ, ಅಲ್ಲಮನನ್ನು ಕಂಡು ಸೋತ ಮಾಯೆ, ಅಲ್ಲಮನು ಇಲ್ಲಿಗೆ ಬಂದದ್ದರಿಂದ, ಜೀವದಿಂದುಳಿದಳು. ಮನುಷ್ಯ ದೇಹವನ್ನು ಪಡೆದು, ಆದರಲ್ಲೂ ರಾಜನ ಮಗಳಾಗಿ, ಸಾಲದ್ದುಕ್ಕೆ ಸೋಗಸಾದ ಆರೋಗ್ಯ ಇರುವಾಗ—ಆವಳನ್ನು ಅಡ್ಡಿಪಡಿಸುವುದು ಏಕೆ? ಮಾಯೆ ಮನಸ್ಸು ಬಂದ ಹಾಗಿರಲಿ, ಬಿಡಿ!” ಎಂದಳು.

ಮಗಳ ಮೇಲಿನ ವೋಹದಿಂದ ಅರಸಿಯರೂ ಅದಕ್ಕೆ ಹೂಂಗುಟ್ಟಿದಳು. “ಸೀವು ಹೇಳುವ ಮಾತ್ರಾ ನಿಜವೇ. ಸೀವೇನು ಆಗ ದವರೇ? ಆಗಲಿ, ಮಗಳು ಮನಸ್ಸು ಬಂದ ಹಾಗಿರಲಿ. ಆದರೆ ಬಂದೇ, ಜೋಕೆ. ಅರಸರಿಗೆ ಮಾತ್ರ ಇದೊಂದೂ ತಿಳಿಯದೆ ಇರಲಿ.” ಎಂದು ಹೇಳಿ, ಹೊರಟಿಹೋದಳು.

ಸವಿಯರು ಸ್ವಲ್ಪ ಹೆಡರಿದರು. ಸಕೆಳಿ ಹೇಳಿದಳು: “ಒಡತಿ, ನಾವು ಮಾಡಿದ್ದು ನಮ್ಮ ರಾಣಿಗೆ ಮಾತ್ರ ತಿಳಿದದ್ದರಿಂದ ನಾವು ಇಷ್ಟರಲ್ಲಿ ಬದುಕಿದೆನ್ನ. ದೊರಿಗೆ ತಿಳಿದರೆ, ನಮ್ಮ ಕಢಿ ಮುಗಿಯಿತು. ಇನ್ನು ನಮ್ಮ ಮಿತಿಯಲ್ಲಿ ನಾವಿರಬೇಕು. ಇನ್ನು ಈ ಅಲ್ಲಮು ಬೇರೆ ಬೀಡಿನಲ್ಲಿರಲಿ.”

ಆ ಮಾತು ಕೇಳಿ, ಮಾಯೆ ಚಿಂತೆಯಿಂದ ಕುಸಿದುಹೋದಳು. ಅವಳ ಚಿಂತೆಗೆ ಕಾರಣವನ್ನು ತಿಳಿದೂ ತಿಳಿಯದಂತೆ ಬಂದು, ಅಲ್ಲಮನು ಸಕೆಳಿಯನ್ನು ಪ್ರಶ್ನಿಸಿದನು: “ಸಕೆಳಿ, ಮಾಯೆಗೆ ಇದು ಏನು ದುಃಖ ? ಯಾರಿಂದ ?”

ಸಕೆಳಿ ಹೇಳಿದಳು: “ಮಾಯೆಯು, ನಿನ್ನ ಮನೇವಾರ್ತೆ ಅರಮನೆಯಲ್ಲಿ ಒಡತಿ ಮೊದಲಾಗಿ, ಮಹಾರಾಜ ಒಬ್ಬ ಹೊರತು, ಎಲ್ಲರಿಗೂ ಗೊತ್ತಾಗಿದೆ. ರಾಜರಿಗೆ ತಿಳಿಯದ್ದು ನಮ್ಮ ಪುಣ್ಯ. ಈ ರೀತಿಯ ರಟ್ಟು ಸಾಕು. ಇನ್ನು ನಿನ್ನ ಬೇರೆ ಕಡೆ ಬೀಡುಮಾಡುವುದು ಲೇಸು.”

ಆಗ ಅಲ್ಲಮನು ಮಾಯೆಯ ಆಗಲಿಕೆಯಿಂದ ತನಗೆ ಜೀವನೇ ಹೊಯಿತೆಂಬಂತೆ ನಟಿಸುತ್ತ, “ಮಾಯೆ ಹೋದ ಬಳಿಕ ದೇಹವೆಲ್ಲಿ ನಿಲ್ಲುವುದು? ಪಾರಣವಾಯುವಿನ ಗತಿ ಏನು? ಕೈಕಾಲುಗಳ ಚಲನೆ ಹೇಗೆ? ಮಾತು ವ್ಯವಹಾರಕಾರ್ಯಗಳು ಮತ್ತೆಂತು? ಮಾಯೆನನ್ನನ್ನು ಬಿಟ್ಟುಮೇಲೆ, ನಾನು ಸಾಯದಂತೆ ಸತ್ತೆ!” ಎಂದನು.

ಆ ಮಾತಿನ ಚಮತ್ವಾರದ ಮರೆಯಲ್ಲಿ ಶಿವನಿಗೂ ಕಾಮಕ್ಷ್ಯ ಇರುವ ಸಂಬಂಧವನ್ನು ಕುರಿತ ತತ್ತ್ವವಿರುವುದನ್ನು ಸಕೆಳಿ ಕಾಣಲಿಲ್ಲ. ‘ಎನೋ ಲೋಕಾಭಿರಾಮವಾಗಿ ಮಾತಾಡುತ್ತಿದ್ದಾನೆ’ ಎಂದುಕೊಂಡು, “ಮುಂದೆ, ನಿನಗೂ ಮಾಯೆಗೂ ಇಂಣಸಂಬಂಧ ವಿರುವುದಾದರೆ, ನಿನೇ ಮತ್ತೆ ಕೂಡುವರಿ!” ಎಂದು ಅಲ್ಲಿಂದ ಮೇಲ್ಲನೇ ಜಾರಿದಳು.

ಅಂದಿನಿಂದ ಅಲ್ಲಮನು ಬೇರೆ ಬಿಡಾರದಲ್ಲಿ ನಿಂತನು. ನಾಟ್ಯದ ಮೇಳದವರ ಜೊತೆಗೆ ಮದ್ದಳಿಯವನಾಗಿ ವಧುಕೇಶ್ವರನ ಸ್ನಿಧಿಗೆ ಹೋಗುವನು, ಮಾಯಾಂಗನೆಯ ಶೃಂಗಾರದ ಕುಣಿತಕ್ಕೆ ಹೋಂದುವ ಹಾಗೆ ಮದ್ದಳಿ ನುಡಿಸುವನು. ಆವಳ ಕಾನುದ ಭಕ್ತಿಗೆ ತಕ್ಷಂತೆ ತಾನು ಈ ರೀತಿಯಾಗಿ ಅವಳಿಗೆ ಒಲಿದನು.

ಆತ್ತ, ಕೃಲಾಸದಲ್ಲಿ ಪಾರ್ವತಿ ಮಾಯೆಗಾಗಿ ಕಾದು ಸಾಕಾಯಿತು. “ಬಹಳ ದಿನಗಳಾದುವಲ್ಲಾ. ಮಾಯೆ ಏನಾದಳು, ನೋಡಿಬಾ.” ಎಂದು ದೇವಿ ತನ್ನ ಬಳಿಯಿಂದ ವಿಮಲೆಯೆಂಬವಳನ್ನು ಕೆಳುಹಿದಳು.

ವಿಮಲೆ ನೇಗದಿಂದ ಬಂದು ಮಾಯೆಯ ಕನ್ಯಾಂತಃಪುರವನ್ನು ಹೊಕ್ಕಳು. ಮಾಯೆ ಅವಳನ್ನು ಸಂತೋಷದಿಂದ ಸತ್ಯರಿಸಿ, “ಚಂದ್ರ ಮುಖಿ, ನೀನು ಯಾರು? ಎಲ್ಲಿಂದ ಬಂದೆ? ನಿನ್ನ ಹೆಸರೇನು?” ಎಂದು ಕೇಳಿದಳು.

ವಿಮಲೆ ಹೇಳಿದಳು: “ಗೇಳತಿ! ನಿನ್ನನ್ನು ಕಂಡುಬರುವುದಕ್ಕಾಗಿ ಅಂಬಿಕೆಯು ನನ್ನನ್ನು ರಜತಾದ್ವಿಯಿಂದ ಕೆಳುಹಿದಾಡಳಿ. ನಾನು ವಿಮಲೆ. ನೀನು ಭೂಮಿಯಲ್ಲಿ ಯಟ್ಟಿ, ಮರೀತುಹೋಗಿದ್ದರೇ, ನಿನಗೆ ಪೂರ್ವಕಥೆಯನ್ನು ಜ್ಞಾಪಿಸುತ್ತೇನೆ, ಕೇಳು. ಪರಮೇಶ್ವರನ ನಿಜ ಸ್ವರೂಪವನ್ನು ಅಲ್ಲಮನು ಮೂಲಕ ತಿಳಿದುಬರಬೇಕೆಂದು ಪಾರ್ವತಿ ತನ್ನ ಕಳೆಯಾದ ನಿನ್ನನ್ನು ಭೂಮಿಗೆ ಕೆಳುಹಿಸಿದಳು. ನೀನು ಬರುವುದು ತಡವಾದ್ದನ್ನು ಕಂಡು, ನಿನ್ನನ್ನು ಎಚ್ಚರಿಸಿ ಒಡನೆ ತರುವುದಕ್ಕೆ ಈಗ ನನ್ನನ್ನು ಕೆಳುಹಿದಾಡಳಿ.” ಎಂದಳು.

ಆಗ ಮಾಯಾಂಗನೆಗೆ ತನ್ನ ಜನ್ಮದ ಪೂರ್ವಕಾರಣವೆಲ್ಲಾ ಸ್ವಷ್ಟವಾಯಿತು. ನಿಮ್ಮಲರಾದವರ ಸಂಗವಾದರೀ ಮನಸ್ಸಿನ ವ್ಯುಲಿಗೆ

ಕಳೆದುಹೋಗುತ್ತದೆ, ಎಂಬ ಮಾತು ಸುಳ್ಳಳಿ! “ಭೂಮಿಯಲ್ಲಿ ಹುಟ್ಟಿದ ಹರಿಹರಬ್ರಹ್ಮಾದಿಗಳಿಗೇ ಹಿಂದಿನ ಸಂಗತಿ ಮರೆತು ಹೋಗುತ್ತದಂತೆ! ಇನ್ನು ನಮ್ಮಂಥ ಹೆಂಗಸರ ಪಾಡೇನು) ಒಳ್ಳೆಯದು. ಈ ಅಲ್ಲಮ ಎಂಧನವನಂತೆ, ಹೇಳು.” ಎಂದು ಮಾಯೆ ಕೇಳಿದಳು.

ವಿಮಲೆ ಅಲ್ಲಮನ ಕಢೆಯನ್ನು ಹೇಳಿದಳು. ಹಿಂದೆ ಸುಜ್ಞಾನಿ ನಿರಹಂಕಾರರು ತಪಸ್ಸು ಮಾಡಿದ್ದನ್ನೂ, ಅವರಿಗೆ ಒಬ್ಬ ಶಿವಜ್ಞಾನಿ ಮಗನಾಡುದನ್ನೂ, ಆ ಮಗನೇ ಮಹಾಪ್ರಭು ಅಲ್ಲಮನೆಸಿದ್ದನ್ನೂ ಬಿಡಿಸಿ ಬಿಡಿಸಿ ಹೇಳಿದಳು. “ಹರನಲ್ಲಿ ಭಕ್ತಿಯನ್ನು ಮಾಡಿದರೆ, ಅಲ್ಲಮಪ್ರಭು ಕುಣದಿಂದ ಕಾಣಿಸಿಕೊಳ್ಳುವನು. ಬಳಿಕ ಆತನಲ್ಲಿ ನೀನು ಬೇಕಾದ್ದನ್ನು ಕೇಳಿ ಪಡೆಯಬಹುದು.” ಎಂದಳು.

“ಹೆಣ್ಣೆ! ನೀನು ಹೇಳುವುದಕ್ಕೆ ನೊಡಲೇ ನಾನು ಭಕ್ತಿಯಿಂದ ಮಧುಕನಾಥನನ್ನು ನಿಶ್ಚಯಾ ವಿಧಿವತ್ತಾಗಿ ಪೂಜಿಸುತ್ತಿದ್ದೇನೆ. ಇನ್ನು ಹೆಚ್ಚೆನು ಮಾಡಲಿ?” ಎಂದು ಮಾಯೆ ಬೇಸರಪಟ್ಟಳು.

ಅದಕ್ಕೆ ವಿಮಲೆ ಹೇಳಿದಳು: “ಹಾಗೆಂದರೇನು? ನಿನಗೆ ಸರಿಯಾದ ಉಪದೇಶವಿಲ್ಲವೋ? ಅಥವಾ, ಮಂತ್ರದಲ್ಲಿ ಏನಾದರೂ ದೋಷವೋ? ಇಲ್ಲವೇ, ಆಚಾರದಲ್ಲಿ ಲೋಪಗಳೋ? ಬುದ್ಧಿಯಿಲ್ಲದೆ, ಹರನ ಭಕ್ತಿ ನಿರಘರ್ಕ ಎಂದು ಹೇಳಬೇಡ, ಮಾಯೆ!” ಎಂದಳು, ವಿಮಲೆ.

ಮಾಯೆಗೆ ಆ ಮಾತು ಮನಸ್ಸಿಗೆ ಸೋಗಸಲಿಲ್ಲ. “ನನಗೆ ಈ ಮಂತ್ರ ತಂತ್ರ ಆಚಾರ ಒಂದೂ ತಿಳಿಯದು. ನನಗೆ ಇಚ್ಛೆ ಬಂದಂತೆ ನಾನೂ ಅರ್ಚನೆಮಾಡಿದೆ. ಇನ್ನು ನನ್ನ ಕೈಲಾಗದು.” ಎಂದಳು.

“ಅಲ್ಲಮನೆಂಬ ನಿನ್ನ ಮದ್ದಳಿಯವನೇ ಅಲ್ಲಮಪ್ರಭುವಾಗಿರುವುದು ಸಾಧ್ಯ, ಮಾಯೆ. ನೀನು ನಿನ್ನ ಯೋವನದ ಕೊಬ್ಬಿನಲ್ಲಿ ಈ

ಮದದಿಂದ ಅವನನ್ನು ಕಾಮಿಸಿದರೆ, ಅವನೇ ಈ ವಿಕಾರದ ವೇಷ ದಲ್ಲಿ ಬಂದಿರಬೇಕು!” ಎಂದಳು, ವಿಮಲೆ.

“ಬಿಡು, ಬಿಡೆ. ನನಗೇನು ಗೊತ್ತಿಲ್ಲವೆ? ನಾನಪ್ಪು ಮಂದ ಮತಿಯೇ? ‘ಅಲ್ಲಮಪ್ರಭುವೇ ಪ್ರತ್ಯೇಕ ಪರಬ್ರಹ್ಮ!’ ಎಂದು ಹೇಳುವರಲ್ಲವೇ! ಇವನಂತೂ ಅವನಲ್ಲ. ಇವನು ಬರಿಯ ಮದ್ದ ಶೀಯ ಅಲ್ಲವು. ಬಿಡು, ನಿನು ಹೇಳುವ ಮಾತ್ರ ಸರಿಯಲ್ಲ.” ಎಂದು ಮಾಯೆ ವಿಮಲೆಯ ಮಾತನ್ನು ಒಡರಿದಳು.

“ಅಯ್ಯೋ ಹುಜ್ಜೆ! ಅಲ್ಲಮಪ್ರಭು ಎಲ್ಲರಿಗೂ ಸಾಕಾರವಾಗಿ ಇರುವನು. ಸಾಧಕರ ನಿರ್ಮಲವಾದ ಮತಿಗೆ ಮಾತ್ರ ನಿರ್ಗಣ್ಯವಾದ ನಾಗಿರುವನು. ನಿನಗೆ ಬುದ್ಧಿ ಸಾಲದೆಂಬುದನ್ನು ಈ ಮಾತುಗಳಿಂದ ನಿನು ವ್ಯಕ್ತಪಡಿಸುತ್ತಿದ್ದೀರೆ. ಈ ತಾಮಸವನ್ನು ಬಿಟ್ಟು, ಸಾತ್ತವಕದ ಬುದ್ಧಿಯಿಂದ ನೋಡು.”

ಹೀಗೆಂದು ವಿಮಲೆ ಎಪ್ಪೇ ಬೋಧಿಸಿದರೂ, “ಅಯ್ಯೋ, ನನಗೇನು ತಿಳಿಯದೆ? ಬೇಕಾದರೆ ಆ ಮದ್ದ ಶೀಯವನನ್ನೇ ತೋರಿ ಸುತ್ತೇನೆ. ಅವನ ನಿಜವನ್ನು ನಿನು ತಿಳಿಯುವುದಾದರೆ, ತಿಳಿ. ಸುಮ್ಮನೆ ಚಚೆಮಾಡಿ ಏನು ಪ್ರಯೋಜನ? ಅವನೇ ನಿಜವಾದ ಅಲ್ಲಮನಹುದಾದರೆ, ನಾನು ನೋಡಿಕೊಳ್ಳುತ್ತೇನೆ!” ಎಂದು ವಿಮಲೆಯನ್ನು ಕರೆದುಕೊಂಡು, ಎಂದಿನಂತೆ ಮಥುಕೇಶ್ವರನ ದೇವಾಲಯಕ್ಕೆ ಬಂದು, ಮಾಯೆ ನಾಟ್ಯರಂಗದಲ್ಲಿ ವಿರಾಜಿಸಿ ನಿಂತಳು.

“ಮಾಯೆ ಈ ಜಗತ್ತನ್ನೆಲ್ಲಾ ಆಡಿಸುತ್ತಾಳೆ. ಅಂಥ ಮಾಯೆಯ ಮೂರ್ತಿಯಾದ ಈ ಮಾಯಾಂಗನೆಯನ್ನು ನಾನು ಕಣ್ಣಿದುರಿಗೆ ಆಡಿಸುತ್ತೇನೆ, ನೋಡಿ!” ಎಂಬ ಹಾಗೆ ಅಲ್ಲಮನು ಮದ್ದ ಶೀಯನ್ನು ಬಾರಿಸಿದನು. ಅದಕ್ಕೆ ಹೊಂದಿಕೊಂಡು ಮಾಯೆ ನರ್ತನಮಾಡಿದಳು. ಕೊಮುಲವಾದ ಅಷ್ಟಬಿಳಿಯ ಚಂದ್ರಕಾಂತಶಿಲೆಯ ಹತ್ತಿರ ಇರುವ ಬಳ್ಳಿಯೊಂದಕ್ಕೆ ಬೆಂಕಿ ಹತ್ತಿದರೆ, ಆ ಬೆಂಕಿ ಆ ಕಲ್ಲಿಗೇ

ಹತ್ತಿತೋ ಎಂಬಂತೆ ಕಾಣುವುದಿಲ್ಲವೇ—ಹಾಗೆ, ಮಾಯೆಯ ಕಾಮದ ಜ್ವಾಲೆ ಅಲ್ಲಮನಲ್ಲಿ ಅವನಿಗೆ ಅಂಟದೆ ಪ್ರತಿಬಿಂಬಿಸಿ, ಅವನೇ ಕಾಮಿಯೆಂಬಂತೆ ಕಾಣಿಸುತ್ತಿತ್ತು.

ಆಗ ಮಾಯೆ, ತಾನು ನರ್ತನಮಾಡುತ್ತಿದ್ದ ಹಾಗೆಯೇ, ತನ್ನ ಅಭಿನಯದಿಂದ ಅಲ್ಲಮನನ್ನು ವಿಮಲಿಗೆ ತೋರಿದಳು. “ಇವನೇ ದಿಟಿದ ಅಲ್ಲಮನೋ? ಅಥವಾ ಮದ್ದಳಿಯ ಅಲ್ಲಮನೋ? ನೊಂಡು” ಎಂದು ಅವನನ್ನು ತನ್ನ ಕಡೆಗಳ್ಳಿನಿಂದ ವಿಮಲಿಗೆ ತೋರಿದಳು. ವಿಮಲೆ ಮದ್ದಳಿಯವನಾಗಿ ತೋರುವಾತನನ್ನು ರೆಪ್ಪೆಯಿಕ್ಕೆದ ಕಣ್ಣಿಗಳಿಂದ ದೃಷ್ಟಿಸಿದಳು. “ಈತನೇ ಸಿಜವಾದ ಅಲ್ಲಮ!” ಎಂದು ಮಾಯೆಗೆ ಕಣ್ಣಿನ ಮೂಲಕ ಮಾತನಾಡಿ, ತನ್ನ ಮನಸ್ಸನ್ನು ಸೂಚಿಸಿದಳು.

ಆಗ ಮಾಯೆಗೆ ನೊಡಲಿನ ಕಾಮ ಕಡಮೆಯಾಯಿತು, ತನ್ನ ಪ್ರತಿಜ್ಞೆ ಜ್ಞಾಪಕವಾಯಿತು, ಅದನ್ನು ನಡಸಲಿಲ್ಲವಲ್ಲ, ಎಂದು ನಾಚಿಕೆ ಹೆಚ್ಚಿತು, ನರ್ತನದ ಆಸೆ ಹೋರಿಯಿತು, ಅಲ್ಲಮನ ಶಕ್ತಿ ಸಾಮಧ್ಯರ್ಥಗಳನ್ನು ತಿಳಿಯಬೇಕೆಂಬ ಆಸೆ ಹೆಚ್ಚಿತು. ‘ಇವನನ್ನು ವಶಪಡಿಸಿಕೊಂಡೇತೀರುತ್ತೇನೆ’ ಎಂಬ ಮದದ ಹರದಿಂದ ಮಾಯೆ ಮತ್ತೆ ಕುಣಿಯತೋಡಿದಳು. ಮುತ್ತಿನ ಟುಲೆಯ ಬೆಳಕನ್ನು ಸುತ್ತಲೂ ಪಸರಿಸುತ್ತು, ಮೈಯನ್ನೂ ಮನಸ್ಸನ್ನೂ ಅಲ್ಲಮನ ಕಡೆಗೆ ಮತ್ತೆ ಮತ್ತೆ ಹರಿಸಿದಳು.

ಆಗ, “ಭಿ! ಸಾತ್ತ್ವಕವಾದ ಭಕ್ತಿಯಿಲ್ಲದ ಇಂಥ ನೀಜರಿಗೆ ನಾವು ನಮ್ಮ ಸ್ವರೂಪವನ್ನು ತೋರಿಸುವುದು ಅನುಚಿತ! ಇನ್ನು ಈ ನಟ್ಟುವಿಗತನ ಸಾಕು!” ಎನ್ನತ್ತು, ಇದ್ದಕ್ಕಿದ್ದಂತೆ ತನ್ನ ಮದ್ದಳಿಯನ್ನು ಎತ್ತಿ ಒಡೆದುಹಾಕಿ, ನಗುನಗುತ್ತಾ ಅಲ್ಲಿಂದ ಎದ್ದು ಹೊರಟು ಹೋರಿಸು. ನಾಟ್ಯದ ನಡುವೆ ಅವನು ಹೇಳಿದೆ ಕೇಳಿದೆ ಏಕೆ ಹಾಗೆ ಮಾಡಿ ಹೋರಿಸುತ್ತಿದ್ದು ಅಥವಾಗದೆ, ಎಲ್ಲರೂ ಬೆರಗಾದರು.

“ಪತು, ಮಾಯೆ. ಸುಮ್ಮನೆ ಹಂಬಲಿಸಿ ಏನು ಫಲ? ಅಲ್ಲವು ನನ್ನ ಹುಡುಕಿಕೊಂಡು ಹೋಗೋಣ, ಬಾ.” ಎಂದು ವಿಮಲೆ ಮಾಯೆಯನ್ನು ಸಮಾಧಾನಮಾಡಿದಳು. ಮಾಯೆ ಚೇತರಿಸಿಕೊಂಡು, ಅಲ್ಲವುನನ್ನ ಆದಮ್ಮೆ ಬೇಗ ಕಾಣಬೇಕೆಂಬ ಆತುರದಿಂದ, ಕಾಡು ನಾಡು ಎನ್ನದೆ, ಆರಸಿಕೊಂಡು ಹೊರಟಿಳು. ಬಿಸಿಲು, ಗಾಳಿ, ದೂಳು, ಮಳೆ, ಕಾಡುಕಿಚ್ಚು—ಹಿಂದನ್ನೂ ಲೀಕ್ಕಿಸದೆ, ಹಸಿವು ದಾಹ ಆಯಾಸಗಳಿಂದ ಬಳಲುತ್ತ ಅಲ್ಲವುನನ್ನು ಹುಡುಕಿ ತಿರುಗಿದಳು.

ಮಾಯೆ ಎಲ್ಲಲ್ಲಿ ಹೋದರೆ ಅಲ್ಲಿಲ್ಲ, ಜನ ತನ ಮಾಡು ತ್ರಿದ್ವಿನರು, ಹುಲಿಯನ್ನು ಕಂಡ ಹುಲ್ಲೆಗಳಂತೆ ದಿಕ್ಕಾಪಾಲಾಗಿ ಚೆದರಿ ಓಡಿದರು. ಬಿಟ್ಟು ಜಡೆಯನ್ನು ಕಟ್ಟಿಕೊಂಡು, ಹಾಸಿದ ಕೃಷ್ಣಾಜಿನವನ್ನು ಸುತ್ತಿಕೊಂಡು, ಯೋಗದಂಡ ಯೋಗಪಟ್ಟಿಕೆ ಗಳನ್ನು ಜೋಡಿಸಿಕೊಂಡು ಕಂಬಿ ಕಿತ್ತರು.

ಅಲ್ಲವುಪ್ರಭು ಆ ತಪ್ಪೋಧನರ ಅಂಜಿಕೆಯನ್ನು ನೋಡಿದರು, ತನ್ನನ್ನು ಆರಸಿಬಂದ ತರುಣೀಯರ ಬಳಲಿಕೆಯನ್ನು ಗಮನಿಸಿದರು. ‘ಇದನ್ನು ನಾನೇ ಪರಿಹರಿಸಬೇಕು,’ ಎಂದು ಆ ಶೈಳ ಕಾಣಿಸಿ ಕೊಂಡರು. ತಾವೂ ಒಬ್ಬ ತಪಸ್ಸಿಯ ಹಾಗೇ ಬಂದು, ಆ ತಾಪ ಸರುಗಳನ್ನು ನಿಲ್ಲಿಸಿ, ಅವರಿಗೆ ಅಭಯ ಹೇಳಿದರು. ಅನಂತರ, ಮಾಯೆಯನ್ನು ಮುರಿದು ಓಡಿಸುವೆನೆಂದು, ತಮ್ಮ ನೋಡಲಿನ ರೂಪ ದಿಂದ ಅವಳಿಗೆ ಕಾಣಿಸಿಕೊಂಡರು.

ಪ್ರಭುವಿನ ಶ್ರೀಪಾದವನ್ನು ಕಂಡೊಡನೆಯೇ ಮಾಯೆಯ ಸವಿ ಯರಿಗೆ ದಾಹ ಆರಿತು, ಹಸಿವು ಹೋಯಿತು, ಬಳಲಿಕೆ ಇಂಗಿತು. ಕಂಪಿಸುತ್ತ, ಮುಗ್ಗಿರಿಸುತ್ತ, ಪ್ರಭುವಿನ ಕಾಲಬಳಿ ಕೆಡೆದರು. “ಬಹಳ ಒಕ್ಕೀಯ ಕೆಲಸ ಮಾಡಿದೆ, ಅಯ್ಯ! ಇಷ್ಟು ದಿನ ನಮ್ಮ ಒಡತಿಯನ್ನು ಒಲಿಸಿಕೊಂಡಿದ್ದು, ಕಡೆಗೆ ಹೀಗೆ ನೋಂದಿರಿಸಿದಿ ಓಡಿಹೋಗಬಹುದೆ!” ಎಂದು ದೂರಿದರು.

ಪ್ರಭು ಹೇಳಿದರು: “ವೋದಲು ನಮ್ಮನ್ನು ಬಯಸಹೇಳಿದವ ರಾರು? ಅನಂತರ, ಕಂಡು, ಕರಸಹೇಳಿದವರಾರು? ಕರಸಿದ ಬಳಿಕ, ಉದಾಸೀನಮಾಡಿ ಕಳಿಸಹೇಳಿದವರಾರು? ಹೀಗೆ ಶ್ವಣಕೊಂಡು ಬಗೆಯಾಗಿ ನಡೆದು, ತಾನು ಮಾಡಿದ್ದ ತನಗೇ ಮುಖ್ಯಾದರೆ, ನಮ್ಮನ್ನು ದೂರಿ ಏನು ಫಲ?”

ಆ ಮಾತು ಕೇಳಿ, ಮಾಯೆಗೆ ತುಂಬ ರೇಗಿತು. “ಎಲಾ ಧೂತ್ರ! ನಿನೇ ಗತಿಯೆಂದು ನಿನ್ನನ್ನು ನಂಬಿದ್ದಕ್ಕೆ ತುಂಬ ಒಳ್ಳೆಯ ದಾಯಿತು! ಇನ್ನು ಆಡಿ ಏನು ಫಲ? ಇಷ್ಟೆಲ್ಲಾ ಸಟಿ, ಕುಟಿಲ, ಕುಮಂತ್ರ, ಚಪಲ, ಜಮತ್ವಾರಗಳನ್ನು ಬಲ್ಲವನೆಂದು ನಾನು ತಿಳಿದಿರಲ್ಲಿಲ್ಲ!” ಎಂದಳು.

ಪ್ರಭು ಎಂದರು: “ಈ ಕುಟಿಲ, ಕುತ್ಸಿಕ, ಧೂತ್ರ, ದುರ್ಜನ, ವೋಸ, ಕಪಟಿ, ಕಳವಳ, ಸಟಿ ಮುಂತಾದ ವಿಕಾರಗಳೆಲ್ಲವೂ ಮಾಯೆಯವೋ ಅಥವಾ ಅಲ್ಲಮನವೋ ಎಂಬುದನ್ನು ತಿಳಿಯ ಬೇಕಾದರೆ ಬ್ರಹ್ಮನನ್ನು ಕೇಳು, ಹರಿಯನ್ನು ಕೇಳು, ದೇವತೆಗಳನ್ನು ಕೇಳು, ಮುನಿಗಳನ್ನೂ ಸಿದ್ಧ ಸಾಧಕರುಗಳನ್ನೂ ಕೇಳು.”

“ನಿನು ಹೇಳಿದ ಅವರೆಲ್ಲರೂ ನಿನಗೆ ಅಧಿನರಾದವರೆಂದು ನಾನು ಬಲ್ಲಿ. ಅವರನ್ನು ನಾನೇನೂ ಅರಿಯದವಳಿಲ್ಲ. ಹರಿಯ ಎದೆಯನ್ನು ಮೆಟ್ಟಿದ್ದೇನೆ, ಶಂಕರನ ಅಧಾರಂಗವನ್ನು ಆಳಿದ್ದೇನೆ, ಬ್ರಹ್ಮನ ಬಾಯನ್ನು ಮುದ್ರಿಸಿದ್ದೇನೆ, ಸುರನರೋರಗರೆಂಬ ಹುಚ್ಚರ ಗುಂಪನ್ನು ನನ್ನ ದಾಸಿಯರ ಕಾಲಿಗೆ ಬೀಳಿಸಿದ್ದೇನೆ. ಇನ್ನು, ನಿನ್ನ ಸಿದ್ಧ ಸಾಧಕ ಮುಂತಾದವರ ಮಾತು ಏಕ? ಎಂದವೇಲೆ, ನಿನ್ನನ್ನು ಸೋಲಿಸಿ ಸಿಕ್ಕಿಸುವುದು ನನಗೆ ಏನು ಮಹಾ ದೋಷದೇ!” ಎಂದು ಮಾಯೆ ಮತ್ತೆ ತನ್ನ ಪ್ರತಾಪವನ್ನು ಕೊಚ್ಚಿಕೊಳ್ಳತೊಡಗಿದಳು.

ಪ್ರಭುದೇವರು ಅವಳು ಹೇಳಿದ್ದನ್ನೆಲ್ಲಾ ಕೇಳಿದರು. “ಹರಿಹರ ಬ್ರಹ್ಮಾದಿಗಳನ್ನು ಸ್ವಾಧೀನಮಾಡಿಕೊಂಡು, ಅವರನ್ನು ಆಳುತ್ತೇನೆ

ಎಂದೆಯಲ್ಲಾ; ಇಂಥ ನಿನ್ನನ್ನು ಹೀಗೆಲ್ಲಾ ಆಡಿಸುವವರು ಯಾರು, ಎಂಬುದನ್ನು ಪರಿಶೈಸದೆ ಗರ್ವದಿಂದ ಹೀಗೆ ಹೇಳಬಹುದೆ, ಮಾಯೆ?” ಎಂದರು.

ಮಾಯೆ ಮತ್ತೆ ಮೆತ್ತುಗಾಗಿ, “ಯಾರನ್ನು ಯಾರು ಆಡಿಸುವರು ಎಂಬುದು ಕಟ್ಟಿಕೊಂಡು ಪನಾಗಬೇಕು? ನಮಗೆ ನಮ್ಮ ಮನೋರಘ ದೊರೆತರೆ ಸಾಕು. ದಯೆಮಾಡಿ ಕೃಪೆಮಾಡು.” ಎಂದು ಬೇಡಿದಳು. “ನನ್ನ ಭಾಷೆ ಸಲ್ಲದೆ ಹೋರಿಯಿತು. ನನ್ನ ಕೀರ್ತಿ ಬತ್ತಿ ಹೋಗುತ್ತಿದೆ. ಕೈಲಾಸದವರು ಈ ಕತೆ ಕೇಳಿ ನಗುವ ಹಾಗಾಯಿತೇ! ಆತುರಪಟ್ಟಿ ಬಂದು, ಇಂಥ ಅವಸ್ಥೆಗೆ ಗುರಿಯಾದೆನು! ಮೊದಲೇ ಬೆಂದಿರುವ ಹುಣ್ಣನಲ್ಲಿ ಮತ್ತೆ ಕಂಬಿಯನ್ನು ತಿನಿದುಗೀರಬೇಡ! ” ಎಂದು ಬೇಡಿದಳು.

“ಹೆಣ್ಣೆ! ತಾನು ತಂದ ಜಿನ್ನ ಶುದ್ಧವಾಗಿಲ್ಲದೆ ಹೋದರೆ, ಆಕ್ಷಣೆಯನ್ನು ಬ್ಯಾಡು ಫಲವೇನು? | ನಿಂತು ಬುದ್ಧಿಯಿಲ್ಲದೆ, ಹರನನ್ನು ಅರ್ಚಿಸುವ ರೀತಿಗಳ ವ್ಯಾತ್ಯಾಸವನ್ನು ಆರಿಯದೆ, ಸಟೆಯ ಭಕ್ತಿಯನ್ನು ಮಾಡಿ, ಫಲವನ್ನು ಬಯಸಿದರೆ, ಏನು ಬಂತು, ಮಾಯೆ?” ಎಂದು ಪ್ರಭು ಖಂಡಿತವನ್ನು ನುಡಿದರು.

ಮಾಯೆಗೆ ಈ ಪ್ರಕಾರವಾಗಿ ಆದ ಮುಖಭಂಗವನ್ನು ಕಂಡು, ಸಖಿಯರು ಏನೂ ಮಾತನಾಡದೆ ಇರಲು, ಏಮಲೆ ತಾನೇ ವಿನಯ ದಿಂದ ಹೀಗೆ ವಿಜಾಪ್ತಿ ವನೆ ಮಾಡಿದಳು: “ಶರಣಜನರ ರಕ್ಷಾ ಮಣಿಯೆ! ಕಿಂಕರರೆಂಬ ಚಕೋರಿಗಳಿಗೆ ಚಂದ್ರನಾದವನೆ! ದಯಾಸಮುದ್ರನೆ! ನಿಂತು ಈ ಸ್ತ್ರೀಯನ್ನು ಒರಿಹಚ್ಚಿ ನೋಡಿದರೆ, ಏನು ತಿರುಳುಂಟು? ನಿಂತು ಕರುಣೆಯಿಂದ ಇವಳ ಪ್ರಾಣವನ್ನು ಉಳಿಸಬೇಕು.” ಎಂದಳು.

“ಬಾಲೆ! ನಿರಿಗೆ ಹೆಪ್ಪು ಹಾಕಿದರೆ, ಅದು ಹಾಲಿನಂತೆ ಹೆತ್ತುಕೊಳ್ಳುತ್ತದೆಯೆ? ಅದರಂತೆಯೇ ಕ್ಷುದ್ರ ಬುದ್ಧಿಯವರಿಗೆ ಏನು ಹೇಳಿದರೂ ಫಲವಿಲ್ಲ.”

“ನಿಜ, ಪ್ರಭುವೆ. ಆದರೆ, ಹೆಣ್ಣು ಏನೇ ಕೀಳು ಕಚ್ಚಿಣವಾದರೂ ಆಗಲಿ; ಸ್ವರ್ತಶಿಲೆಯಂಥ ಗಂಡು ಒದ್ದರೂ ಸರಿಯೆ, ಪ್ರೀತಿಯಿಂದ ಮುಟ್ಟಿದರೂ ಸರಿಯೆ, ಆ ಕಚ್ಚಿಣ ಚಿನ್ನವಾಗುವುದಿಲ್ಲವೆ? ಹಾಗೆಯೇ ನೀನು ಒಳ್ಳದೆ ಈ ಮಾಯೆಯನ್ನು ಹೊಂದಿದರೂ ಇವಳು ಬದುಕಿ ಕೊಳ್ಳುವಳು.”

“ನಿನ್ನ ಮಾತು ಸತ್ಯ, ಹೆಣ್ಣು. ಕಚ್ಚಿಣವಾದರೆ, ಸ್ವರ್ತ ಮುಟ್ಟಿ ಚಿನ್ನವಾಗಬಹುದು. ಆದರೆ, ಅದು ಕಚ್ಚಿಣವಲ್ಲದೆ, ಹಳೆಯ ಹೆಂಚಾದರೆ? ಚಂಚಲವಾದ ಈ ಮಾಯಾಂಗನೆಯ ಮನಕ್ಕು ಏನು ಮಾಡಿದರೂ ನಿಶ್ಚಲವಾಗದು!”

“ಆದರೂ, ಪ್ರಭುವೆ, ಏನೇ ತಪ್ಪಿದ್ದರೂ, ಕ್ವೈಸಿ ಕಾಪಾಡ ಬೇಕು. ದೇವಿಯರ ಪ್ರತಿಜ್ಞೆಯನ್ನು ಪಾಲಿಸಲು ಬಂದ ಇವಳಿಗೆ ಜಯವನ್ನು ಕರುಣೆಸಬೇಕು. ಇದರಿಂದ ನಿನುಗೇನು ಕುಂದು?”

“ವಿಮಲೆ! ಒಂದು ರೀತಿಯ ಬೀಜವನ್ನು ಬಿತ್ತಿ, ಇನ್ನೊಂದು ರೀತಿಯ ಫಲವನ್ನು ಬಯಸಿದರೆ, ಬರುವುದೆ? ಈ ಮಾಯೆ ಮರು ಇಂದಿನ ತಾಮಸದ ಮಾಡಿದಿಂದ, ಚಂಚಲವಾದ ಭಕ್ತಿಯನ್ನು ಮಾಡಿದರೆ, ಸತ್ಯಲ ಎಲ್ಲಿಂದ ಬಂದಿತು?”

ಕಡೆಗೆ ಹೇಳಿದಳು ವಿಮಲೆ: “ಹಾಗಾದರೆ, ಈಗಂತೂ ನಿನ್ನ ಪಾದಗಳಿಗೆ ಬಂದು ಶರಣಾಗಿದ್ದೇನೆ. ಇನ್ನು ನಿನ್ನ ಮನಸ್ಸಿಗೆ ಬಂದ ಹಾಗೆ ನೀನು ನಮ್ಮನ್ನು ಕಾಪಾಡಿಕೊ!”

ಪ್ರಭು ಅವಳ ಮಾತಿಗೆ ಪ್ರೀತರಾದರು. “ವಿಮಲೆ, ವಿಮಲೆ ಎಂಬ ಹೆಸರನ್ನು ಬ್ರಹ್ಮನು ನಿನಗೆ ಇಟ್ಟಿದ್ದ ಬಹು ಯುಕ್ತೆ.” ಎಂದರು. ಮಾಯೆಯ ಕಡೆ ತಿರುಗಿ, “ಮತಿಕೆಟ್ಟ ಮಾಯೆ! ಕಾಮ ವೆತ್ತೆ, ಪರಮತತ್ವದ ಸೀಮೆಯೆತ್ತೆ? ಕತ್ತಲೆಯೆತ್ತೆ, ಕತ್ತಲನ್ನು ಕಳೆಯುವ ಸೂರ್ಯನೆತ್ತೆ? ಜ್ಞಾನವೆತ್ತೆ, ಅಜ್ಞಾನವೆತ್ತೆ? ಭ್ರಮೆಯ ಮಾತು ಸಾಕು. ನೀನೆತ್ತೆ, ಶಿವತತ್ವವೆತ್ತೆ? ಹ್ಯೋಮವಾಗಿ, ಬಂದ

ದಾರಿ ಹಿಡಿದು ಹೋಗು!” ಎಂದು ವ್ಯಾದುವಾಗಿ ಹೇಳಿದರು.
“ಸಮುದ್ರದ ಸೀರುಗಳಿಲ್ಲ ಅವ್ಯಾತದ ಮಡುಗಳಾದರೂ ಆಗಂ
ಬಹುದು; ಮೇರುಪನ್ವತ ಕುಡಿಬಿಟ್ಟು ಎಲ್ಲ ಕಡೆಗೆ ಹಬ್ಬಿದರೂ
ಹಬ್ಬಿಬಹುದು; ಭೂಮಿಯ ಪ್ರಕೃತಿಗಳಲ್ಲಿ ಈಲ್ಲನ್ನುಕ್ಕಾಗಳಾದರೂ ಆಗಂ
ಬಹುದು; ಇನೆಲ್ಲಾ ಆದರೂ ಆಗಬಹುದು—ಆದರೆ, ಮಾಯೆಗೆ
ಮಾತ್ರ ಯಾವ ಕಾಲಕ್ಕೂ ಪರತತ್ವದ ಜ್ಞಾನವಾಗದು!” ಎಂದು
ಖಂಡಿತವಾಗಿ ಹೇಳಿ, ಪ್ರಭುದೇವರು ಅಂತಧಾನವಾದರು.

ಇತ್ತ, ‘ಮಗಳು ಮದ್ದಳೆಯವನ ಹಿಂದೆ ಓಡಿಹೋದಳು’
ಎಂಬುದನ್ನು ಮೋಹಿಸಿದೇವಿ ಕೇಳಿ, ಮಗಳನ್ನು ತಾನು ಬೆಂಬತ್ತಿ
ದಳು. ಮಮಕಾರ ತಾನೂ ಸಂಗಡ ಬಂದು, ಮಗಳನ್ನು ಕಂಡು,
“ವನು ನಗೆಗೀಡು ಮಾಡಿದೆಯೆ, ಮಗಳೇ?” ಎಂದು ಮರುಗಿದನು.
“ಬೇಡ, ಬೇಡ ಎಂದು ಮೊದಲಿಂದಲೂ ನಾನು ಹೇಳುತ್ತಿರಲಿಲ್ಲವೇ?
ಈಗ ನೋಡು, ಕೊನೆಗೆ ಯಾವ ಗತಿ ಬಂತು!” ಎಂದು ಮೋಹಿಸಿ
ದೇವಿ ಸಿಡಿಮಿಡಿಗುಟ್ಟಿದಳು.

ವಿಮಲೆ ಅವರಿಗೆ ಯಥಾರ್ಥವನ್ನು ತಿಳಿಸಿದಳು: “ಪಾರ್ವತಿಯ
ಸಿಯಮನನ್ನು ಕೈಕೊಂಡು, ಅಲ್ಲಮನನ್ನು ಸಾಧಿಸಬೇಕೆಂದು ಬಂದ
ವಳು, ಈ ಮಾಯೆ. ಈಗ, ಅಲ್ಲಮನು ಸಿಕ್ಕಿದಹೋದದ್ದರಿಂದ,
ಅವನನ್ನು ಹುಡುಕಿಕೊಂಡು ಕಾಡಿಗೆ ಬಂದಳು. ಇದಕ್ಕಾಗಿ ನೀವು
ಚಿಂತಿಸುವುದು ಬೇಡ.”

“ಯಾವುದೋ ಕಾರಣಕ್ಕೂ ಇಸ್ತರ ಇಲ್ಲಿಗೆ ಬಂದು, ನಾನು
ನಿಮ್ಮ ಮಗಳಾದೆನು. ಬಂದ ಕಾರ್ಯ ಕೈಗೂಡಿದ್ದೋಯಿತು.
ಇನ್ನು ನೀವು ನನಗಾಗಿ ಎದುರನೋಡುವುದು ಬೇಡ.” ಎಂದು
ಮಾಯಾದೇವಿ ತನ್ನ ತಾಯಿತಂದೆಗೆ ಹೇಳಿಕೊಂಡು, ವಿಮಲೆಯ
ಜೊತೆಯಲ್ಲಿ ಬೆಳ್ಳಿಯ ಚೆಟ್ಟುಕ್ಕೆ ಭೋರನೇ ಹೋದಳು.

ಗುರು ಗುಹೀಶ್ವರ ಲಿಂಗ

ಆರಿಹೋಗಿದ್ದ ದೀಪ ಇದ್ದಕ್ಕಿದ್ದಂತೆ ಪಕ್ಕನೆ ಹತ್ತಿಕೊಂಡಿತು.
ಹಚಾರದಲ್ಲಿಲ್ಲ ಬೆಳ್ಳಂಬೆಳಗಾಯಿತು.

“ಹೋಗಿದ್ದ ಕಣ್ಣ ಬಂದ ಹಾಗಾಯಿತು!” ಎಂದರು, ಶಿವು
ತಾಯಿ.

“ಕವಿದುಕೊಂಡಿದ್ದ ಮಾಯೆ ಕಳೆದುಹೋದ ಹಾಗಾಯಿತು!”
ಎಂದ, ಶಿವು.

“ಹುಂ. ಮುಂದೆ ಏನು, ಮಾಯೆಯ ಕಥೆ?”.

ಮುಂದೆ ಮಾಯೆ ವಿನುಲೆಯ ಜೊತೆಯಲ್ಲಿ ಪಾರ್ವತಿಯ ಸನ್ನಿಧಿ
ಯನ್ನು ಸೇರಿದಳು. ತನಗೆ ಅಲ್ಲಮನ್ನ ಸಿಕ್ಕದೆ ಹೋದುದನ್ನು
ಒಷಿಕೊಂಡಳು. ಅವಳು ಹೇಳಿದ್ದನ್ನೇ ಲಾಲ ಕೇಳಿ, ಖುಮೆ ಚಿಂತೆ
ಯಿಂದ ಭರ್ಮಿಸಿಹೋದಳು.

ಪಾರ್ವತಿಯ ಪರಿಸ್ಥಿತಿಯನ್ನು ಕಂಡು, ಪರಮೇಶ್ವರನು ಕರುಣೆ
ಯಿಂದ ಅವಳಿಗೆ ಸಮಾಧಾನ ಹೇಳಿದನು: “ಗಿರಿಜಿ! ಸಿದಿಲೆಂಬ
ಹಕ್ಕಿಯ ರೆಕ್ಕೆಗಳನ್ನು ಕಿತ್ತು, ಅದರ ಮಾಂಸವನ್ನು ಅಡಿಗೆಮಾಡುವ
ಕಲಿಗಳು ಯಾರುಂಟು? ಕೃಷ್ಣ ಸರ್ವನ ನಿದ್ರೆಯನ್ನು ಕೆಣಕುವ
ಗಾರುಡಿಗರು ಯಾರುಂಟು? ಅದರಂತೆ, ನನ್ನ ತತ್ತ್ವದ ತೊಡಕನ್ನು
ತಿಳಿಯುವುದು ಕೂಡ ಸುಲಭವಲ್ಲ!”

ಪಾರ್ವತಿ ಈ ಸಲ ಮದದಿಂದ ಮಾರುತ್ತರ ಕೊಡಲಿಲ್ಲ. ವಿನಯ
ದಿಂದ ವಿಜ್ಞಾಪಿಸಿಕೊಂಡಳು: “ಎಲೆ ಸದಾಶಿವ, ನಿನ್ನ ಡನೆ ಚಲ
ಮಾಡಲು ನಾನು ಅಂಜುವೆನು. ನಿನ್ನ ಸಾಮಧ್ಯಕ್ಕೆ ನಾನು ಎದುರಲ್ಲ.

నిన్న కెరుణవిద్ద హాగే నిఎను నిన్న నిజస్సురూపవన్ను ననగే
తిళించి కాపాడబేసు.” ఎందళు.

తివను ఆ మాతిగే మేళ్ళికొండు, “వోదలే నన్న మాతు
కేళదే, సుమ్మనే తామసగుణద మాయెయన్న పకే కళుహిదే?
ఈగలాదరూ నిన్న సాత్త్వకద సంపన్నకళీయన్న భూమిగే
కెళించు. ఆల్లి కస్యేయాగి జనిసి, నివ్వామ భక్తియింద ఇరలి.
ఆకిగే అల్లమప్రభు తానే తన్న నిజవన్న తోరువను. ఇదక్కే
సంతయ బేడ.” ఎందను.

ఆగ పావటి, తాను సలుగెయింద మాడికొండ బిన్నక
వేంబ బీజక్కే తివన కెరుణెయేంబ హదవాద మళే దొరే
కొండితేందు హషాదింద, “తివనే, నిన్న కెరుణెయింద నాను
ఒదుకిదే!” ఎందళు.

అల్లియే ఇద్ద వృషభరాజను ఆ మాతు కేళిదను.
“ఇదేను ఆడిదిరి, తాయే? నిఎవు ఎందూ ఆజిలసుఖిగళు.
ఇదువరిగే ఇల్లద తివన కెరుణే ఈగేను దొరికొండతు
నిమగే? తావు హోళిట్టి సిధి తమగే ఆగువుదేను ఆళ్ళయి!”
ఎందను.

ఆదన్న కేళి, పరతివను “వృషభరాజ! నిన్న నాలగే
శుభవన్న సూచిసుత్తిదే. నిఎనూ హోగు. హోగి, అల్లమన
సమ్మేళనదల్లి సుఖియాగు. నిఎను ధరేయల్లి మేరెయదిద్దరే,
అల్లమను సులభవాగి సిక్కువవనల్ల. నిఎను భక్తియన్న మాడి
తోరిసు. నిన్న నేవదల్లి సవరూ స్వానుభవ సుఖద స్వరూప
వన్న సాధిసికొళ్లి.” ఎందు ఆనుగ్రహ మాడిదను.

ఆగ, “ఓహో! ఈ వృషభను భూమియల్లి హుట్టి అల్లమ
నన్న ఆరియువనో? ఇవను మహా ఆతిశయద భక్తియన్న

ಮೇರೆಯುವನೋ? ಬಿಡು, ಇದೆಲ್ಲ ಬರಿ ಭರ್ಮೆ!” ಎಂದು ಕೆಲವರು ಮಂದಮತಿಗಳು ಆ ತಿವನ ಸಭೆಯಲ್ಲಿ ವೈಷಭನನ್ನು ಅಣಕ ವಾಡಿದರು.

ಅದಕ್ಕೆ ತಿವನು ಅವರನ್ನು ಕುರಿತು “ನೀವು ಮರುಳರು. ವೈಷಭ ರಾಜನ ಯೋಗ್ಯತೆಯನ್ನು ತಿಳಿಯದೆ ಮಾತನಾಡುವಿರಾದರೆ, ಭೂಮಿಯಲ್ಲಿ ಹೋಗಿ ಹುಟ್ಟಿ, ಆತನ ಭಕ್ತಿಯ ಉನ್ನತಿಯನ್ನು ಕಂಡುಬಿಸ್ತಿರಿ. ಕಂಡು, ನಿಮ್ಮ ಮನಸ್ಸಿನ ಮದಮತ್ತರಗಳನ್ನು ನೀಗಿರಿ.” ಎಂದು ಅವರುಗಳನ್ನು ಭೂಮಿಗೆ ಅಟ್ಟಿದನು.

ಹೋಗೆ ಭೂಮಿಗೆ ಬಂದು ಹುಟ್ಟಿದವರಲ್ಲಿ ಒಬ್ಬಾತ ಸಿದ್ಧ ರಾಮಯ್ಯ. ಸೊನ್ನ ಲಾಪುರದಲ್ಲಿ ಹೋರಡಿಯ ಮುದ್ದನ್ನೇ ಎಂಬ ಶುದ್ಧ ಶಿವಭಕ್ತಿಯ ಗರ್ಭದಲ್ಲಿ ಜನಿಸಿದವನು ಈತ. ಇನ್ನೊಬ್ಬಾತ ಮಡಿನಾಳ ಮಾಚಯ್ಯ. ಇನ್ನೂ ಅನೇಕರು ಪ್ರಮಥರೂ ರುದ್ರ ಕ್ಷಣಿಕೆಯರೂ ಅಲ್ಲಿಂದ ಬಂದು ಇಲ್ಲಿ ಶಿವೈಕ್ಕೆರ ಉದರಗಳಲ್ಲಿ ಜನ್ಮ ತಾಳಿದರು.

ಇವರಲ್ಲಿಲ್ಲ ಅಗ್ರಣಿ ಎಂದರೆ, ಬಸವಣ್ಣನವರು. ಇವರ ಆದಿಯ ಕಥೆ ಸ್ವಲ್ಪ ಹೇಳಿ, ಮತ್ತೆ ಮಹಡೆನಿಯಕ್ಕನವರ ಪ್ರಸ್ತಾಪಕ್ಕೆ ಬರುತ್ತೇನೆ, ಅಮ್ಮ. ಈಗಲೂ ‘ಹಾರಿಸಿದೆ’ ಎಂದು ಎನ್ನಬೇಡ.

ಇಂಗಳೇಶ್ವರ ಬಾಗವಾಡಿಯಲ್ಲಿ ಮಾಡರಸ, ಮಾದಾಂಬಿಕೆ ಎಂದು ದಂಪತಿಗಳು. ದಾನ ಧರ್ಮ ಪರೋಪಕಾರ ಗುರುಭಕ್ತಿ ಶಿವಭಕ್ತಿ ಇವುಗಳ ರೀತಿನೀತಿ ಬಲ್ಲವರು, ಅವರು. ಮಾನಿಷರು, ಪುಣ್ಯತ್ವರು, ಮಹಿಮಾವಂತರು. ಆಕ ಪತಿವೃತ್ತಾಶೀಲೆ, ಆತನೋ ಏಕಪತ್ತಿ ಪ್ರತ್ಯಾತ್ಮಕ. ಇಂಥವರಿಗೆ, ಅನುರೂಪರಾದ ಗುರುಶಿಷ್ಯರ ಸಂಗದಿಂದ ಸುಜ್ಞಾನ ಜನಿಯಿಸುವಂತೆ, ಸುಕುಮಾರನೊಬ್ಬನು

జనిసిదను. హట్టిద మగు ఆళలిల్ల, ఆలుగలిల్ల, కెణ్ణ బిడ లిల్ల. తాయితండె అదేకేందు తిలియదె, తుంబ వ్యథిపట్టురు. ఆగ తివనే ఒలిదు బందు, మనేయల్లి కుళితు, మగువన్ను తన్న ఆంగ్చేయల్లి ఎత్తికొండను. “నీను పరమనాగుత్తీయే” ఎందు హేళువంతే హణేయల్లి విభూతియన్ను ఇట్టును. “నాను ఎందెందిగూ నిన్నన్న ఆగలదే ఒడనే ఇరుత్తీనే.” ఎంబుదక్కే గురుతాగి మగువిన కోరళల్లి దివ్యలింగవన్ను కట్టుదను. ఆ మగువిగి తివను తానే గురువాదను. నంబికి కొడువంతే ఆంగ్చేయన్న తలెయ మేలిరిసి, కివియ మూలక “నమః శివాయ” ఎంబ పంచాక్షరియ ఆవృతవన్ను దేహక్కే తుంబి, “బసవ” ఎందు నామకరణమాడి హోదను.

ముందే విద్యాభ్యాసవాయితు. మరిత మాతన్న నేనిసి కొట్టింతే, వేద శాస్త్ర పురాణ ఆగను మోదలాదువేల్ల, ఒందుసల కేళిద మాత్రక్కే ఒసవరాజసిగే బందుహోదువు. ఆల్లింద ముందే ఖపనయనద వయస్సిగాగలే ఆతనల్లి తివ భక్తిభావద ఆపరిమితవాద మహిమ తోరిబంతు. ముందే, ఆవరే తమ్మ తాయితండెయన్న చీళోళ్లండు, తమ్మ ఆక్క నవరాద నాగాయిగళ జొతెయల్లి కెల్యాణక్కే బందరు.

ఆగ, ఆ కెల్యాణక్కే దొరె—వీర బిజ్జుళ. ఒందు దిన అవన ఆసానద మధ్యదల్లి ఆకస్మాత్ ఒంద ఒందానోందు లిఖితవన్ను ఒసవణ్ణనవరు తిలిదు ఓదిదరు. ఆదరల్లి ఇద్ద ప్రకార, ఒందు ఆపరిమితవాద సిధియన్న నేలదింద తేగిసి తోరిసిదరు. దొరె ‘ఈతను కారణపురుషను’ ఎందు కొండు, ఆవరిగే మహాప్రధాన పదవియన్న మాడిసిదను. అనంతర ఒసవణ్ణనవరు అల్లే కెల్యాణదల్లి నింతరు.

ರೂಡಿ ಮೇಚ್ಚು ಪುದಕೊಂತೆಸ್ವರ, ಹಲವು ಪವಾಡಗಳನ್ನು ಮೇರಿದರು. ನಿರಂತರವಾಗಿ ಲಿಂಗಕ್ಕೂ ಜಂಗಮಕ್ಕೂ ನಿಷ್ಕೇಯಿಂದ ಬೇಡಿ ಬೇಡಿದ್ದನ್ನು ಕೈಹಿಡಿಯದೆ ನೀಡಿದರು.

ಚಂದನದ ಮರದ ಮೇಲೆ ಬಂದ ಗಾಳಿ ಸೋಕಿದರೆ ಉಳಿದ ಮರಕ್ಕೆ ಪರಿಮಳ ಬರುವುದಿಲ್ಲವೇ ಹಾಗೆ— ಅಲ್ಲಮನನ್ನು ಅರಿತು ಬರುವುದಕ್ಕಾಗಿ ಬಸವಣ್ಣನವರು ಹುಟ್ಟಿದರೆ, ಆ ಮಹಾತ್ಮರ ಕಾಲು ಗಳ ದೂಳಿನ ಕಣದ ಸಂಗದಿಂದ ಜನರು ತಮ್ಮಷ್ಟಕ್ಕೆ ತಾವೇ ಶಿವ ಭಕ್ತರಾದರು.

ಇದಿಷ್ಟೂ ಬಸವಣ್ಣನವರ ಕಥೆ, ಆಯಿತೆ. ಇನ್ನು, ಅಕ್ಕ ಮಹದೇವಿಯವರನ್ನು ಹೋಗಿ ಸೋಡಿಕೊಂಡು ಬರೋಣ.

ಉಡುತಡಿ ಎಂಬಾದು ಬಂದು ಪಟ್ಟಣ. ಅಲ್ಲಿ ನಿಮ್ರಲ ಎಂಬ ವನು ಒಬ್ಬ ಗಾಥ ಶಿವಭಕ್ತ. ಆತನ ವಲ್ಲಬ್ಬಿ, ಸುಮತಿ. ಈ ನಿಮ್ರಲನಿಗೂ ಸುಮತಿಗೂ ಮಗಳಾಗಿ ಪಾವತಿಯ ಸಾತ್ತವಕ ಕಳೆ ಹುಟ್ಟಿಬಂತು.

ಮಗು ತಾಯಿಯ ಹೋಟ್ಟಿಯಲ್ಲಿರುವಾಗ, ತಾಯಿಯ ವ್ಯೋಯಲ್ಲಿ ಆತಿ ಮಹತ್ತರವಾದ ದೇವತಾಕಳಿ ತುಂಬಿದ್ದರನ್ನು ಕಂಡವರು ಮಗುವಿಗೆ ಮಹದೇವಿ ಎಂದು ಹೆಸರಿಟ್ಟಿರು.

ನಿಮ್ರಲದೇವ ಸುಮತಿಇದೇವಿಯರ ಇಷ್ಟಾರ್ಥವನ್ನು ಈಡೇರಿ ಸುವ ಕಲ್ಪಲತೆಯಂತೆ ಮಹದೇವಿ ಬೆಳೆಯುತ್ತಿದ್ದಳು. ಭಕ್ತಿಯ ಬಳ್ಳಿಯಂತೆ, ಭಕ್ತಿಯಲ್ಲಿ ತಾನಲ್ಲಿದೆ ಇನ್ನಿಲ್ಲ ಎಂಬಂತೆ, ಬೆಳೆಯುತ್ತಿದ್ದಳು. ಬರುತ್ತಬರುತ್ತ, ಯಾವನದ ಕಳೆಯೇರುತ್ತ ಬಂದಂತೆಲ್ಲಾ ಪುಟಕ್ಕೆ ಇಕ್ಕಿದ ಜಿನ್ನದಂತೆ ಕಾಂತಿಮತಿಯಾಗುತ್ತ ಬಂದಳು.

ಹೀಗೇ ಇರಬೇಕಾದರೆ—ಒಂದು ದಿನ ಆ ಪುರದ ಅರಸನು ತನ್ನ ಸೈನ್ಯಗಳ ಪ್ರದರ್ಶನವನ್ನು ಪರಿಶೀಲಿಸಿಕೊಂಡು ಅರಮನೆಗೆ ಹಿಂದಿರುಗುತ್ತಿದ್ದನು. ಮಹದೇವಿ ಆ ಸಂಭ್ರಮವನ್ನು ಕೇಳಿ ಒಂದು, ಬಾಗಿಲಲ್ಲಿ ನೋಡುತ್ತ ಸಿಂತಳು. ಹಾಗೆ ನಿಂತ ಮಹ ದೇವಿಯನ್ನು ಅರಸನು ಕಂಡನು. ಆಕ್ಷಣದಲ್ಲಿ ಅವನಿಗೆ ಅವಳ ಮೇಲೆ ಆಸಿಯಾಯಿತು.

“ಈ ಕನ್ನೆ ಯಾರ ಮಗಳು? ಕೇಳಿ ಬಸ್ಸಿರೋ” ಎಂದ. ಕೂಡಲೆ ಚಾರರು ಈಡಿಹೋಗಿ, ಇಂತಹವರ ಮಗಳು ಎಂದು ಒಂದು ತಿಳಿಸಿದರು. “ಇವಳನ್ನು ನಾನು ಮದುವೆಯಾಗುತ್ತೇನೆ” ಎಂದುಕೊಂಡು, ಕಾಶಿಕನೆಂಬ ಆ ದೊರೆ ಅರಮನೆಯನ್ನು ಸೇರಿದನು.

“ಬಲಾತ್ಮಾರದಿಂದ ಎಳೆದು ತರಿಸಿದರೆ, ಅವಳ ಮನಸ್ಸಿಗೆ ಮುನಿಸು, ಜೊತೆಗೆ ನನಗೂ ಆಪಕೀರ್ತಿ. ಆದ್ದರಿಂದ ಕೆಲವರನ್ನು ಕೆಳಿಹಿ, ಒಪ್ಪಿಸುತ್ತೇನೆ” ಎಂದು ತನ್ನ ಹೆಗ್ಗಡಿತಿಯರನ್ನು ಮಹ ದೇವಿಯ ಮನೆಗೆ ಕೆಳಿಹಿದನು.

ಅವರು ಬುಂದು, “ಅರಸನು ನಿಮ್ಮ ಮಗಳನ್ನು ಮದುವೆಯಾಗ ಬೇಕೆಂದು ಬಯಸುತ್ತಾನೆ. ಒಪ್ಪಿ, ಮಹದೇವಿಯನ್ನು ಕೆಳಿಹಿಕೊಡಿ” ಎಂದರು.

“ರಾಜಕುಲದವನಿಗೆ ನಾವು ನಮ್ಮ ಮಗಳನ್ನು ಕೊಡುವವರಲ್ಲ” ಎಂದರು, ಮಹದೇವಿಯ ತಾಯಿತಂದೆ.

“ಅರಸನಿಗೆ ನೀವು ಎದುರಾಡುವುದೆ? ಸುಮ್ಮನೆ ಸರಸದಿಂದ ಕೊಡುವುದು ಒಳ್ಳೆಯದು. ವಿರಸವಾದರೆ, ನೀವು ಮಾಡುವುದೇನು? ಈ ಹುಚ್ಚುತನ ಸಾಕು. ಅರಸನ ಮನೆಗೆ ಮದುವೆಯಾದರೆ, ನಿಮ್ಮ ಮಗಳು ಉಂಡು ಉಟ್ಟು ಸುಖವಾಗಿ ಇರುವಳು. ನಾನಾ ರೀತಿಯಿಂದ ಒಳ್ಳೆಯ ಸಂಬಂಧ.” ಎಂದು ಆ ಹೆಗ್ಗಡಿತಿಯರು ಭಯ ದಿಂದ, ನಯದಿಂದ ಹೇಳಿ ನೋಡಿದರು.

“ತಾಯಿಯನ್ನು ಮಾರಿ, ತೊತ್ತನ್ನು ಕೊಂಡುಕೊಳ್ಳುವ ಹಾಗಾಯಿತು! ಉಂಡು ಉಟ್ಟು ಇರುವುದಕ್ಕೊಂದು ಕುಲವಲ್ಲದ ಕುಲಕ್ಕೆ ಕಸ್ಯೇಯನ್ನು ಕೊಟ್ಟರೆ, ಕೇಡಾಗದಿದ್ದೀತಿ? ರಾಯ ನಮಗೇನು ಮಾಡಿಯಾನು, ಬಿಡಿ. ಈ ಮಾತು ಸಾಕು” ಎಂದು ನಿರ್ಮಲನು ತನ್ನ ಮನಸ್ಸಿನಲ್ಲಿ ಇದ್ದುದನ್ನು ಇದ್ದಂತೆ ಹೇಳಿದನು.

ಮತ್ತೆಯೂ ಹೇಳಿದನು, ಆ ನಿರ್ಮಲ: “ನಿಜವಾಗಿ, ಆಕೆಯನ್ನೇ ಕೇಳಿರಿ. ಆಕೆ ಏನು ಸಣ್ಣಮಗಳೇ? ಉಪಾಯವಾಗಿ ಆಕೆಗೆ ಹೇಳಿ, ಆವಳನ್ನೇ ಒಡಂಬಡಿಸಿರಿ. ಆಕೆ ತಾನು ಆಗಬಹುದು ಎಂದರೆ, ನಮಗೇನು, ನಾವು ಆಗಲೇ ಮದುವೇಮಾಡಿ ಕೊಡುವೇವು.”

ಹೆಗ್ಗಡಿತಿಯರು “ಇದೂ ಸರಿಯೇ!” ಎಂದು, ಅಲ್ಲಿಂದ ಹೋಗಿ, ಮಹದೇವಿಯನ್ನೇ ಕೇಳಿದರು. ಮಹದೇವಿ “ಈ ದೊರೆಯ ದುಷ್ಪವಾದ ಆಸೆಗೆ ನಾನು ಮದ್ದಮಾಡುತ್ತೇನೆ” ಎಂದು ಮನಸ್ಸಿನಲ್ಲಿಯೇ ಎಂದುಕೊಂಡಳು.

ಕರ್ಪೂರಕ್ಕೆ ಪರಿಮಳವನ್ನು ಯಾರು ಇಕ್ಕಿದವರು? ಕೋರಿಲೆಗೆ ಸೋಗಸಾದ ಸ್ವರವನ್ನು ಯಾರು ಕಲಿಸಿದವರು? ಹಂಸಕ್ಕೆ ಹಜ್ಜೆಯಿಡುವುದನ್ನು ಯಾರು ಹೇಳಿಕೊಟ್ಟಿದವರು? ಇವುಗಳಿಗೆ ಆಯಾಗುಣ ಹೇಗೆ ತನ್ನಷ್ಟಕ್ಕೆ ತಾನೇ ಬರುವದೋ ಹಾಗೆಯೇ ಮಹದೇವಿಗೂ ಹೇಳಬೇಕಾದ ಉತ್ತರ ತನಗೆ ತಾನೇ ತೋಚಿತು.

“ಅರಸನಿಗೆ ನಾನೇ ಬೇಕಾಗಿದ್ದರೆ, ನಾನು ಏನು ಹೇಳಿದರೆ ಅದನ್ನು ಮಾಡಲಿ. ಆತನು ತಾನೇ ಬಂದು, ನನ್ನ ಮನೋನು ರಾಗವನ್ನು ಸಲಿಸುವೇನೆಂದು ಶವಧ ಮಾಡಿಕೊಡಲಿ.” ಎಂದಳು.

“ಇಷ್ಟೇ ತಾನೇ!” ಎಂದು ಆ ಹೆಗ್ಗಡಿತಿಯರು ಹೋಗಿ, ರಾಜನಿಗೆ ಹೇಳಿದರು. “ಇಷ್ಟೇ ತಾನೇ!” ಎಂದು ಅರಸನು ತಾನೂ ಮಹಾ ಸುಮಾನದಿಂದ ನಿರ್ಮಲನ ಮನಗೆ ಬಂದನು.

మహదేవియన్న కండవనే, శాసి కరగిద లోహద హాగాగి హోదను. ఆచేయన్న మదువేయాగబేకెంట ఆసి అధిక వాయితు.

దొరె శపథ మాడిద : “కేళు, మహదేవి : మొదలు నిన్న బయికేయన్న సల్లిసి, అనంతర నాను నిన్నన్న ఒలిసికోళు వేను హాగల్లదే, నాను దొరె ఎంట గవ్వదింద చిరిసు మాత న్నాడి నిన్నన్న ఒలాత్మరిసువవనల్ల. నిను కేళిద్దన్న కోడ దేయే నాను మత్తే నినగే ఆసి మాడిదనాదరే, సుళ్ళ హేళి దవన దుగ్గతి ననగాగలి; జీవహింసే మాడిదవన, తాయి మక్కళిగే జగళ తందిక్కుదవన, ఏత్రదొర్ఱిక మాడిదవన, చూడి హేళిదవన, జివుణన, వృథా కోపిసిదవన దుగ్గతిగళు ననగాగలి ! ” ఎందు ఆణెయిరిసికోండను.

“ననగే ఇదు ఒళ్ళియ లపాయ సిక్కితు” ఎందుకోండు, మహదేవి మత్తే “దొరెయే, నాను హేళిద్దన్న నిను కేళద ఆక్షణవే నాను నిన్నన్న చిట్టు హోగతక్కువళు. ఇదు సిక్కయు.” ఎందళు.

“హాగే ఆగలి. ఏను మాడలుబేసు, హేళు.” ఎంద, దొరె.

“నిను తివభక్తునాదరే నాను నిన్నన్న సేరువేను. ఇల్ల దిద్దరే, ఇల్ల. నాను హేళువుదిష్టే.” ఎందళు, మహదేవి.

ఆ మాతు కేళి, దొరెయ సుమ్మాన హోగి దుమ్మాన వాయితు.

“నమగే తివభక్తియన్న మాడువుదక్కే సమయ హోందికే యాగువుదిల్ల.” ఎంద, దొరె.

“హాగాదరే నమగూ నిమ్మ జోతెయల్లిరలు హోందికే యాగువుదిల్ల. ఇన్న నమగూ నిమగూ సంబంధవిల్ల, చిట్టుతు”

ಎನ್ನತ್ತೆ, ಅರಸನು ಕೊಟ್ಟದ್ದ ಉಡುಗೋರೆ ತೊಡಿಗೆಗಳನ್ನು ಶೆಳಚಿ
ಹಿಂದಕ್ಕೆ ಕೊಟ್ಟುಬಿಟ್ಟಳು.

ಆಕೆಯ ದೃಢನಿಶ್ಚಯವನ್ನು ಕಂಡು, ಅರಸನ ಆಸೆ ಜಾರಿತು.
ಕಾಮ ಕಡಿಮೆಯಾಯಿತು. ವಿನೇಕ ವರ್ಧಿಸಿತು. ತಾನು ಆಡಿದ
ಭಾಷೆಯನ್ನು ತಾನು ಉಳಿಸಿಕೊಳ್ಳಬೇಕೆಂದು “ಹಾಗಾದರೆ,
ಹೋಗು!” ಎಂದು ನಿರಾಶೆಯಿಂದ ಆಕೆಯನ್ನು ಬಿಟ್ಟುಕೊಟ್ಟಿನು.

ಮಹದೇವಿ ಆಗಲೇ ತೀವ್ರವಾದ ವಿರಕ್ತಿಯ ವೇಷವನ್ನು
ತಾಳಿದಳು. ಕೈಯಲ್ಲಿ ಇಷ್ಟಲೆಂಗವನ್ನು ಧರಿಸಿ, ಮೈಗೆ ಪಾವನ
ವಾದ ವಿಭೂತಿಯನ್ನು ತೊಡಿದುಕೊಂಡು, ಬಿಚ್ಚಿಬಿಟ್ಟ ತನ್ನ ತಲೆ
ಗೂದಲಿಂದ ಮೈಯನ್ನು ಕಾಲವರೆಗೆ ಮುಚ್ಚಿ, ರಾಹು ನುಂಗಿದ
ಚಂದ್ರಮನ ಹಾಗೆ ಸೆಟ್ಟಿನೆ ಅಲ್ಲಿಂದ ಹೊರಟಿಳು.

ತಾಯಿ ತಂದೆ, ನಂಟರು ಇಷ್ಟರು, ಬಂಧು ಬಳಗ, ಇತರ ಜನ
ಎಲ್ಲಾ ಅಳುತ್ತು ಬಂದು, ಆಡ್ಡ ನಿಂತರು. “ಲೆ ಅಕ್ಕ! ಏಕೆ ಹೀಗೆ
ಮರುಳಾದೆ?” ಎಂದರು.

ಮಹದೇವಿ ಎಂದಳು: “ಇಂದಿನಿಂದ ಹೊದಲ್ಲು ಈ ದೇಹ
ಶಿವನಿಗೆ ಅರ್ಪಿತವಾದದ್ದು. ಇನ್ನು ನನ್ನ ಹಂಬಲನ್ನು ಮರಿತು
ಬಿಡಿರಿ.” ಎಂದು, ಅಲ್ಲಿಂದ ತೆರಳಿದಳು.

ಸಜ್ಜನರು ಇದ್ದ ಕಡೆಗಳಲ್ಲಿ, ಜನರೇ ಇಲ್ಲದ ಕಡೆಗಳಲ್ಲಿ, ಗಿಡ
ವಿದ್ದಲ್ಲಿ, ಮರವಿದ್ದಲ್ಲಿ, ಗಿರಿಯಿದ್ದಲ್ಲಿ, ಕೊಳವಿದ್ದಲ್ಲಿ, ಕಣಿವೆಯಿದ್ದಲ್ಲಿ,
ಬಳ್ಳಿಯಿದ್ದಲ್ಲಿ, ಅಲ್ಲಮಪ್ರಭು ಎನಿಸಿದ ಗುರು ಗುಹೀಶ್ವರನನ್ನು
ಮಹದೇವಿ ಅರಸುತ್ತಿದ್ದಳು.

ಹೀಗೇ ಕೆಲವು ಕಾಲವಾಯಿತು. ಅಲ್ಲಮಪ್ರಭುದೇವರು ಬಸ
ವಣಿನವರನ್ನು ಕಾಣುವುದಕ್ಕಾಗಿ ಕಲ್ಯಾಣಕ್ಕೆ ಬಿಜಯಮಾಡಿದರು,

ఎందు హేళలిల్లనే, అమ్మ! ఆగ మహదేవి ఆక్షనవరు తావూ కెల్యాణక్కే బందరు.

“గురువన్ను నాను హుడుకుత్తేనే!” ఎందు ఆక్షనవరు బెట్టి కణివేగళన్ను తిరుగిదరు, భూమియిల్లేల్ల తొళలిదరు, కాతరిసి కాయవన్ను కెరగిసిదరు. కడిగే కెల్యాణక్కే బందరు.

వేదాదిగళు యారన్న హోఏగి హిడియలారపోఇ ఆంతక అల్లమప్రభుదేవరన్ను అవరు ఆల్లి కండరు. అవరన్ను హాడి హోగళి, ఆవర చరణగళల్లి మైయన్ను చెల్లిదరు. సుత్త ఇద్ద తివగణక్కే శరణు ఎందరు. తావు ఒందు భక్తియ గూడు ఎంబంతే మహదేవి ఆక్షనవరు కాణిసికొండరు.

“లోకదల్లి హెణ్ణాగి హుట్టియా, హోగి దేహద మేలిన లోభ వోహగళన్ను సూకి, సిఃపృహయాగి సిల్లవవరు యారు? ఈకెగే యారు ఎణే!” ఎన్నత్తు ఒసవణ్ణనవరే ముంతాదవరు “శరణు! శరణు!” ఎందు ఆక్షనవరన్ను హోగళిదరు;

“కూదలు బిధిదాగి, జమ్మ సుక్కుహిడిదు, దేహ సదిల వాగి, అనేకవాగి వయస్సు ఆదవరు మాత్ర దొడ్డవ రేను? బెట్టి ఇద్ద హాగే బముదిన ఇద్దవ్వరిందలే ఏను హిరితన బంతు? మహదేవియంతే సదా నిరహంకారదింద ఇరువుదు, ఇదే నిజవాద హిరితన!” ఎందు తివభక్తురేల్ల కోండాడిదరు.

ఆగ ఆల్లి ఆక్షనవర జిత్తును ఆత్మంత నిమ్మలవాగిద్ద దన్ను ఆరితు, ప్రభు సంతోషిసిదరు. “నన్నన్న కండు తిళయబేందే ఇష్టు తొళలి బళలిద్దాళి. ఈకెయ ఆయాస వన్ను ఇన్ను నిల్లిసబేకు!” ఎందుకొండరు.

“ಇವ್ಯಾಲಿಂಗವನ್ನು ಅರ್ದೀಕೆಮಾಡಿ, ಪ್ರಾಣಲಿಂಗವನ್ನು ಸಾಧನೆ ಮಾಡಬೇಕು—ಎಂಬ ಪ್ರಯತ್ನಾರ್ಥಕ್ಕೆ ಸರ್ವಾಂಗವನ್ನೂ ಹೀಗೆ ಸನೇಸಿದವರು ಬೇರೆ ಯಾರು ಉಂಟು? ಎಲ್ಲರೂ ಬಾಯಲ್ಲಿ ಹೇಳಿ ದವರೇ ಹೊರತು, ವಾಹದೇವಿಯಂತೆ ಭಕ್ತಿಯನ್ನು ಮಾಡಿದವರ ನಾ ಕಾಣಿ!” ಎಂದರು. ಹಾಗೆಂದು, ಜೀವವನ್ನು ದೇಹದಿಂದ ಬೇರೆ ಮಾಡುವುದು ಹೇಗೆ, ಬೇರೆಯಾದ ಜೀವವನ್ನು ಪರಮನಲ್ಲಿ ಸೇರಿಸಿ ಮುಕ್ತಪಡೆಯುವುದು ಹೇಗೆ, ಇದನ್ನು ಕುರಿತು ಪ್ರಭು ಅಕ್ಕನವರಿಗೆ ಉಪದೇಶಮಾಡಿದರು.

ಅನಂತರ, ಅಕ್ಕನವರು ಎಲ್ಲರಿಗೂ ಶರಣಾರ್ಥಿ ಎಂದು, ಎಲ್ಲರ ಹರಕೆಯನ್ನೂ ಕೈಕೊಂಡು, ಎಲ್ಲಾ ಶರಣರ ಜರಣಗಳನ್ನೂ ನೆನಪಿ ನಲ್ಲಿ ನಿಲ್ಲಿಸಿಕೊಂಡು, ಅತ್ಯಯಿಂದ ಪ್ರಭುವನ್ನು ಬೀಳೆನ್ನೂಂಡು, ಪರಮೋತ್ತಾಹದಿಂದ ಹೊರಟಿರು. ಗುರುವಿನ ಉಪದೇಶದಂತೆ ನಡೆದು ಬದುಕಿ, ಪರಮಪದವನ್ನು ಪಡೆದರು.

ಈಗ, ಮತ್ತೆ ಕೈಲಾಸಕೈ ಬರಬೇಕು, ಅನ್ನ. .

ಇಲ್ಲಿ ಈಚೆ ಪ್ರಭುದೇವರು ಹೀಗೆ ತಮ್ಮ ಭಕ್ತರ ಹೃದಯ ಗಳಿಂಬ ಕಮಲಾಕರಗಳಲ್ಲಿ ತಾವು ಹಂಸೆಯಂತೆ ಹರುಷದಿಂದ ಒಲಿದಾಡುತ್ತಿದ್ದರೆ; ಆಲ್ಲಿ ಆಚೆ ಕೈಲಾಸಪುರದಲ್ಲಿ ಪರಮೋತ್ತರಿಯು ಪರಮೋತ್ತರನನ್ನು ಪ್ರತ್ಯೇಮಾಡುತ್ತಾ ಇದ್ದಾಳಿ:

“ಎಲೆ ಸದಾತಿವ! ‘ಭೂಮಿಯಲ್ಲಿ ಹುಟ್ಟಿ, ಅಲ್ಲಮಪ್ರಭುವಿನ ಒಲವಿನಿಂದ ನಿತ್ಯತ್ವವನನ್ನು ಸಾಧಿಸಿಕೊಳ್ಳಿ’ ಎಂದು ನನ್ನ ಸಾತ್ತವಕೆ ಕಳೆಯನ್ನೂ ನಿನ್ನ ಶಿವಗಣವನ್ನೂ ಅಂದು ಕಳುಹಿದೆಯಲ್ಲಾ. ಅವರೆಲ್ಲಾ ಏನಾದರು?”

ಆಗ ಈತ್ವರನು, ಅವರು ಏನಾದರೆಂಬುದನ್ನು ತನ್ನ ದಿವ್ಯಜ್ಞಾನ ದಿಂದ ತಿಳಿದು, ಪಾರ್ವತಿಗೆ ಹೇಳಿದನು:

“ಕೇಳು, ದೇವಿ : ನಿನ್ನ ಅಂಶದ ಮಹಡೇವಿಯೂ ನನ್ನ ಅಂಶದ ಗಣಗಳೂ ರುದ್ರಕಸ್ಯೇಯರೂ ತಮ್ಮ ನಾಮ ರೂಪ ಶ್ರಿಯೆಗಳನ್ನು ನಾಶಮಾಡಿ, ನಿತ್ಯಸುಖವನ್ನು ಪಡೆದರು!”

ಆಗ ಪಾರ್ವತಿಎಂದೇವಿ “ನಿಮ್ಮವರು ಕೈಲಾಸಪದವಿಯನ್ನು ಮೀರಿ ನಿರುಪಮಾದ ನಿತ್ಯಪದವಿಯನ್ನು ಕೊಂಡರೆಂಬುದು ಬಹಳ ಲೇಸು! ಆವರಿಗೆ ಆ ಸುಖಗಳನ್ನು ಅಲ್ಲಮನು ನಿಷಯಿಸಿ ಕೊಟ್ಟನೆಂಬುದು ಮತ್ತೂ ಸಂತೋಷ. ಹೌದು, ಶಿವನೇ. ನೀನು ಹೇಳಿದ ಹಾಗೆ ನಿನ್ನ ಅಲ್ಲಮಪ್ರಭುದೇವನು ಫ್ರಾನ್‌ವಾದ ಮಹಿಮಾವ ಲಂಬನು. ಈಗ, ನಿನ್ನ ಕರುಣೆಯಿಂದ ನಾನು ಆ ಅಲ್ಲವಾನ ನಿಜ ಸ್ವರೂಪವನ್ನು ಅರಿತುಕೊಂಡೇನು.” ಎಂದು ಪರಶಿವನಲ್ಲಿ ಪರಮ ಶೃಷ್ಟಿಯಿಂದ ಬಿನ್ನವಿಸಿಕೊಂಡಳು.

ಪ್ರಭುಲಿಂಗಲೀಲೆ

“ಈ ಪ್ರಕಾರವಾಗಿ ಪಾರ್ವತಿಯವರವೇ ಶ್ವರರು ಸುಖಸಂಕ್ಷಿಪ್ತ ವಿನೋದಗಳಿಂದ ಕೈಲಾಸದಲ್ಲಿ ಇರುತ್ತಿದ್ದರು—ಎಂಬಲ್ಲಿಗೆ ಆಲ್ಲಿನು ಪ್ರಭುದೇವರ ಕಥೆಗೆ ಮಂಗಳಮಹಾಶ್ರೀ ಶ್ರೀ ಶ್ರೀ!“ ಎಂದು ಶಿವನು ರಾಗ ಎಳೆಯುತ್ತಾ ಹಾಗೆ “ಹರಹರ ನಮಃ ಪಾರ್ವತಿಯೇ ಹರಹರ ಮಹಾದೇವ!“ ಎಂದು ಘೋಷವಾಡಿದೆ.

“ಹರಹರ ಮಹಾದೇವ!“ ಎಂದು ಹೊರಗಿನಿಂದ ಇನ್ನೊಂದು ದೊಡ್ಡ ಗಂಟಲಿನ ಘೋಷ ಬಂದು ಅವನದಕ್ಕೆ ಪೂರ್ವಸಿಕೊಂಡಿತು.

“ಬಾಗಿಲು ತೆಗೆಯೋ. ನಿಮ್ಮ ತಂಡೆ ಬಂದರು!“ ಎಂದು ಶಿವೂ ತಾಯಿ ಸಡಗರದಿಂದ ಎದ್ದುರು.

“ಎನು? ತಾಯಿ, ಮಗ ದೀಪ ಹಚ್ಚಿಕೊಂಡು ಶಿವಕಥೆ ನಡಸುವ ಸಂಭ್ರಮದಲ್ಲಿ ಮನೆಯ ಬಾಗಿಲಿನ ಮುಂದೆ ಮೋಟರುಕಾರು ಬಂದು ಸಿಂತರೂ ಗೊತ್ತೇ ಇಗುವಂತಿಲ್ಲ!“ ಎಂದರು, ಶಿವೂತಂಡೆ.

“ಎಷ್ಟು ಹೊತ್ತಾಯ್ತು, ಬಂದು? ಕೇಳಿಸಲೇ ಇಲ್ಲವೇ, ಸದ್ದು! ನಿನಗೆ ಕೇಳಿಸಿತೇನೂ, ಶಿವು?“

“ಇಲ್ಲವಲ್ಲವ್ಯ. ಎಲೊಲ್ಲೀ, ಕಾರು ಕೆಟ್ಟುಹೊಗಿ, ಅಷ್ಟ ಕಾಲಿನಲ್ಲಿ ಬಂದಿರಬೇಕು!“

“ಕೊರಮಾ! ಕಂಡುಕೊಂಡುಬಿಟ್ಟು! ನಿಜವೇ, ಆ ಎರಡನೇ ದೀಪದ ಕಂಬದ ಹತ್ತಿರ ಪೆಟ್ಟೊಲ್ಲ ಮುಗಿದುಹೊಯ್ದು. ಹಾಗೇ ಇಳಿಜಾರಿನಲ್ಲಿ ಈಜಿಕೊಂಡು ಬಂತು, ಗಾಡಿ. ದೀಪ ನೋಡಿದೆ. ಇವನ ದನಿ ಕೇಳಿಸಿತು. ಅದೇನು ಹೇಳುತಾನೆ ಕೇಳೊಣ ಎನ್ನುವ ಹೊತ್ತಿಗೆ, ಮುಗಿಯಿತು ಎಂದ! ಅದು ಇರಲಿ. ಗಾಡಿಖಾನೆ ಬಾಗಿಲು ತೆಗೆ. ಕಾರು ಒಳಗೆ ಬಿಟ್ಟು ಬರುತ್ತೇನೆ.“

“ಕಾರನ್ನ ಮಗು ಬಿಟ್ಟು ಬರುತಾನೆ. ನೀವು ಕೈಕಾಲು ತೊಳೆದು ಕೊಳ್ಳಿ. ಉಂಟ? ಅಯಿತಾ. ಒಂದು ಲೋಟ ಹಾಲಿಟ್ಟಿದೆ. ಬಿಸಿ ಯಾಗಿರಬೇಕು, ತರುತೇನೆ.”

ಶಿವು ಕಾರನ್ನ ಗಾಡಿಖಾನೆಗೆ ಸೇರಿಸಿ ಬೀಗಕಾಕಿ ಬರುವವೇಳಿಗೆ, ಶಿವೂತಂದೆ ಹಾಲಿನ ಲೋಟ ಕೈಗೆ ಎತ್ತಿ ಕೊಂಡಿದ್ದರು. ಶಿವು ಏನು ಹೇಳುತ್ತಾ ಇದ್ದು ಎನ್ನ ಪ್ರದನ್ನ ಶಿವೂತಾಯಿ ವರದಿಮಾಡಿದ್ದರು.

“ಅಳ್ಳ! ಮುಂದಕ್ಕೆ ಹೇಳಯ್ದು, ನಿನ್ನ ಕಥೆಯನ್ನು. ನಾವೂ ಕೇಳೇಣೇಣ.” ಎಂದರು, ಶಿವೂತಂದೆ.

ಶಿವೂಗೆ ಒಂದು ಕಡೆ ಸಂಕೋಚ—ತಂದೆಯ ಎದುರಿಗೆ ಹೇಗೆ ಬಾಯಿಬಿಡುವುದು, ಎಂದು; ಇನ್ನೊಂದು ಕಡೆ ಅಭಿಮೊನ—ಹೇಗೂ ಕೇಳಿದ್ದಾರೆ, ತಾನು ಕಲಿತದ್ದನ್ನು ಅವರೆದುರಿಗೆ ಬಸ್ತಿಸಿ, ಸ್ವೇ ಎನ್ನಿಸಿಕೊಳ್ಳಬೇಕು, ಎಂದು. ಕಡೆಗೆ, ಮನಸ್ಸು ಗಟ್ಟಿಮಾಡಿ, ನಾಲಗೆ ಸಡಿಲಬಿಟ್ಟು, ತನಗೆ ತಿಳಿದದ್ದಕ್ಕೆ ಒಂದು ಕಥೆಯ ಕಟ್ಟು ಕೊಟ್ಟು, ಹೇಳಿದ.

ಈಗ ನಾನು ಹೇಳುವುದು, ಸುಮಾರು ಐನೂರು ವರ್ಷಗಳಿಗೆ ಹಿಂದೆ ನಡೆದ ಸಂಗತಿ. ಸಂಗತಿ—ಆರ್ಥ ನಡೆದ ಜರಿತ್ತಿ, ಆರ್ಥ ನಂಬಿದ ಕಥೆ. ವಿಜಯನಗರ ಸಂಸಾಧನದಲ್ಲಿ ಪ್ರಾಥದೇವರಾಯರು ಆಳುತ್ತಿದ್ದ ಕಾಲ, ಅದು.

ಒಂದು ದಿನ ಎಂದಿನಂತೆ ರಾಯರ ಒಡೆನ್ನೊಲಗ ಸೇರಿತ್ತು. ಕವಿಗಳು, ಗಮಕಿಗಳು, ವಾದಿಗಳು, ವಾಗ್ನಿಗಳು, ಗಾಯಕರು, ವಾದಕರು, ನರ್ತಕರು, ಮುಂತಾದ ರಸಿಕ ಪಂಡಿತರೆಲ್ಲ ಸಭೆಯಲ್ಲಿ ಇದ್ದರು.

ಆರಂಭದಲ್ಲಿ ಹಂಸೆಯ ವಿರೂಪಾಕ್ಷಸ್ವಾನಿಯನ್ನು ಕುರಿತು ಪ್ರಾರ್ಥನೆ ನಡೆಯಿತು. ಅದಾದ ಅನಂತರ, ಆ ಸಭೆಯಲ್ಲಿ ಮಂಡಿಸಿದ

ವಿರಕ್ತರೊಬ್ಬರು, ಎದ್ದರು. “ಅರಸರ ಅಪೇಕ್ಷೆಯ ಮೇರಿಗೆ, ಅಲ್ಲಿಮಪ್ಪಬುದೇವರ ಕೆಲವೊಂದು ವಚನಗಳನ್ನು ಈಗ ಉದ್ದಾರ ಮಾಡುತ್ತೇನೆ. ನಮಗೆ ತಿಳಿದಪ್ಪು ಮಟ್ಟಿಗೆ ಆ ವಚನಗಳಿಗೆ ಅಧ್ಯ ಹೇಳುತ್ತೇನೆ.” ಎಂದು ಹಾಡಿ, ಅವಕ್ಕೆ ಅಧ್ಯ ಹೇಳಿದರು.

“ಇದು ಆರಂಭದ ವಚನ:

ಟೆಲತ್ತಣ ಮಾಮರ? ಎತ್ತಣ ಕೋಗಿಲೆ? ಎತ್ತಣಿಂದೆತ್ತ
ಸಂಬಂಧವಯ್ಯಾ? ಬೆಟ್ಟಿದ ನೆಲ್ಲಿಯಕಾಯಿ, ಸಮುದ್ರ
ದೊಳಗಣ ಉಪ್ಪು, ಎತ್ತಣಿಂದೆತ್ತ ಸಂಬಂಧ? ಗುಹೇಶ್ವರ
ಲಿಂಗಕ್ಕೆಯು ಎನಗೆಯು ಎತ್ತಣಿಂದೆತ್ತ ಸಂಬಂಧವಯ್ಯಾ!
ನಾವು ಸಾಧಾರಣ ಜನರು ‘ನಮಗೂ ಶಿವನಿಗೂ ಎಲ್ಲಿಯ ಸಂಬಂಧ?’
ಎಂದು ಸಾಮಾನ್ಯವಾಗಿ ಅಧ್ಯೇಯವಡುವುದುಂಟು, ನಿರಾಶವಡುವು
ದುಂಟು. ಅದಕ್ಕೆ ಪ್ರಭುದೇವರು ಹೀಗೆ ಧ್ಯೇಯ ಹೇಳುತ್ತಾರೆ.
ಅದಕ್ಕೆ ಒಂದೆರಡು ದೃಷ್ಟಾಂತ ಕೊಡುತ್ತಾರೆ. ಮಾವಿನಮರ
ಎಲ್ಲಿಯೋ ನೆಲದ ಮೇಲೆ ಇರುತ್ತದೆ, ಕೋಗಿಲೆ ಎಲ್ಲಿಯೋ ಅಂತ
ರಿಕ್ಷದಲ್ಲಿ ಇರುತ್ತದೆ; ಆದರೆ, ವಸಂತಮಾನ ಬ್ರಾಹ್ಮಿತೆಂದರೆ, ಆ
ಕೋಗಿಲೆ ಆ ಮಾವಿನಮರಕ್ಕೆ ಒಂದು ಕೊಡುತ್ತದೆ. ಆದರ
ಹಾಗೆಯೇ, ನೆಲ್ಲಿಯಕಾಯಿ ಬೆಟ್ಟಿದನೇಲೆ ಬೆಳಿಯುತ್ತದೆ, ಉಪ್ಪು
ಸಮುದ್ರದ ನೀರಲ್ಲಿ ಕರಗಿ ಅಡಗಿರುತ್ತದೆ. ಆದರೆ ನೆಲ್ಲಿಯ ಫಲ
ಬಂದಕಾಲಕ್ಕೆ, ಆ ಉಪನ್ನು ಅದಕ್ಕೆ ಹೊಂದಿಸಿ, ಉಪಿನಕಾಯಿ
ಹಾಕುವುದಿಲ್ಲವೇ! ಅದರಂತೆಯೇ, ಗುರುವಿನ ಕರುಣೆ ಬಂದಕಾಲಕ್ಕೆ
ಭೂಲೋಕದ ನರನಿಗೆ ಕೂಡ ಕೈಲಾಸದ ಶಿವ ಕಾಣಿಸಿಕೊಂಡು,
ಕರವಶನಾಗುತ್ತಾನೆ.

“ಮತ್ತಾಂದು ವಚನ:

ಟೆಕಾಲುಗಳೆರಡು ಗಾಲಿ ಕಂಡಯ್ಯ. ದೇಹವೆಂಬುದು
ತುಂಬಿದ ಬಂಡಿ ಕಂಡಯ್ಯ. ಬಂಡಿಯ ಹೊಡಿವರ್ಣಿವರು

ಮಾನಿಸರು. ಒಬ್ಬರಿಗೊಬ್ಬರು ಸಮವಿಲ್ಲಯ್ಯ. ಅದರಿಚ್ಚಿಯ ನರಿದು ಹೊಡೆಯದ್ದರೆ, ಅದರಚ್ಚು ಮುರಿಯಿತ್ತು ಕಾಣಾ, ಗುಹೇಶ್ವರಾ.’

ಇದು ಉಪನಿಷತ್ತಿನಲ್ಲಿ ನಾವು ಕೇಳಿಯವ ಒಂದು ಮಹಾವಾಕ್ಯ. ಅದನ್ನೇ ಪ್ರಭು, ತಮ್ಮ ಅನುಭವದಿಂದ ಕೆಂಡುಕೊಂಡು, ಎಷ್ಟು ಚೆನ್ನಾಗಿ ತಿಳಿಯ ಕನ್ನಡದಲ್ಲಿ ಹೇಳಿದ್ದಾರೆ, ನೋಡಿ. ದೇಹ ಎಂಬುದು ಒಂದು ಗಾಡಿ. ಎರಡು ಕಾಲೂ ಅದರ ಎರಡು ಗಾಲಿ. ಒಂದು ಗಾಡಿಗೆ ಒಬ್ಬ ಸಾರಥಿ ಇದ್ದರೆ, ಆದು ಒಂದು ದಾರಿ ಹಿಡಿದು ಹೋಗುತ್ತದೆ. ಆದರೆ, ಈ ಗಾಡಿಗೆ ಏದು ಇಂದಿರಿಯಗಳೆಂಬ ಏದು ಸಾರಥಿಗಳು. ಅವರಲ್ಲಿ ಒಬ್ಬರ ಮಾತು ಒಬ್ಬರು ಕೇಳುವುದಿಲ್ಲ. ಹೀಗಾದರೆ, ಒಂದಿ ಎಲ್ಲಿಗೆ ತಾನೆ ಹೋಗಿ ತಲಸೀತು? ಏವರೂ ಏದು ದಿಕ್ಕಿಗೆ ಎಳೆದು, ಗಾಡಿ ಚುಕ್ಕಾಚೂರಾಗಿ ಹೋಗುತ್ತದೆ. ಆದ್ದರಿಂದ ದೇಹವನ್ನು ಸರಿಯಾಗಿ ನಡಸಿಕೊಳ್ಳಬೇಕಾದರೆ, ಇಂದಿರಿಯಗಳನ್ನು ಹೋದ ದಾರಿಗೆ ಬಿಡದೆ, ಮನಸ್ಸೆಂಬ ಯಜಮಾನನು ಆ ಏದು ಸಾರಥಿಗಳನ್ನೂ ಬಿಗಿಯಿಟ್ಟುಕೊಂಡು, ನಡಸಬೇಕು. ಈ ಮನಸ್ಸು ತಾನೇನಾದರೂ ಇಂದಿರಿಯಗಳಿಗೆ ವಶವಾಗಿ ವರ್ತಿಸಿದರೆ, ಅದನ್ನು ಕೋಡಗನೆಂದು ಕರೆಯುತ್ತಾರೆ. ಪ್ರಭು ಹೇಳುತ್ತಾರೆ:

‘ನೀರ ನಡುವೆ ಒಂದು ಗಿಡ ಹುಟ್ಟಿತ್ತು. ಆ ಗಿಡದ ಎಲೆಯ ಮೇಲೆ ಬಂದಿತೊಂದು ಕೋಡಗ. ಆ ಕೋಡಗದ ಕೊಂಬಿನಲ್ಲಿ ಮೂಡಿತ್ತು ಅದ್ಭುತ. ಆ ಅದ್ಭುತವಳಿದಲ್ಲದೆ ಶರಣನಾಗಬಾರದು, ಗುಹೇಶ್ವರಾ.’

ಇಲ್ಲಿ ‘ನೀರು’ ಎಂಬುದು ಸಂಸಾರ. ‘ಗಿಡ’ ಎಂಬುದು ಮನಸ್ಯ ದೇಹ. ‘ಎಲೆ, ಕೊಂಬೆ’ ಎಂಬುದು ದೇಹದ ಅಂಗಾಂಗ. ಅದರಲ್ಲಿ ಓಡಿಯಾಡುವ ‘ಕೋಡಗ’ ಎಂಬುದು ಚಂಚಲ ಮನಸ್ಸು. ಮನಸ್ಸು ತನ್ನ ಚಂಚಲತೆಯನ್ನು ಬಿಟ್ಟು, ನಿಕ್ಷಲವಾದ ಹೊರತು,

ಅದು ಶಿವನನ್ನು ಸಾಧಿಸುವಹಾಗಿಲ್ಲ—ಎಂಬುದು ಈ ವಚನದ ಅರ್ಥ.

“ಇನ್ನು ಅನೇಕರು ತಿಳಿಯದೆ, ವ್ಯಧಿವಾಗಿ ಬಾಹ್ಯಪೂಜೆ ಮಾಡಿ ಬಳಲುತ್ತಾರೆ. ಪ್ರಭು ಅವರನ್ನು ಕುರಿತು ಹೇಳಿದ್ದಾರೆ:

‘ಹೊರಗನೆ ಕೊಯ್ದು, ಹೊರಗನೆ ಪೂಜಿಸಿದವರ ಕಂಡು ನಾಚಿದೆನಯಾ! ಒಳಗೊಂದು ಅನಿಮಿಷಲಿಂಗವ ಕಂಡು, ಎನ್ನ ಮನೋಶ್ವಷ್ಟದಲ್ಲಿ ಪೂಜೆಯ ಮಾಡಿದರೆ, ನಾಚಿಕೆ ಮಾಡು, ನಿಸ್ಸಂದೇಹಿಯಾದೆನು, ಗುಹೇಶ್ವರಾ.’
ಹೊರಗಿನ ವಸ್ತುಗಳಿಂದ ಮಾಡಿದ ಪೂಜೆ ಲಿಂಗಕ್ಕೆ ಮುಟ್ಟುವೆದಿಲ್ಲ, ಎನ್ನು ತ್ವಾರೆ ಪ್ರಭು. ಅವರದೇ ಮತ್ತೊಂದು ವಚನ ಹೀಗಿದೆ:

‘ಮಜ್ಜನಕ್ಕೆರೆದು, ಫಲವ ಬೇಡುವರಯಾ! ತಮಗೆಲ್ಲಿಯದೋ ಆ ಫಲವು ಸಿತಾಳಕ್ಕೆಲ್ಲದೆ? ಪತ್ರೆ ಪುಷ್ಟದಲ್ಲಿ ಪೂಜಿಸಿ, ಫಲವ ಬೇಡುವರು! ತಮಗೆಲ್ಲಿಯದೋ ಆ ಫಲವು ಗಿಡುಗಳಿಗಲ್ಲದೆ? ಧಾನ್ಯಗಳನರ್ರೀಸಿ, ಪ್ರಸಾದದ ಫಲವ ಬೇಡುವರು! ತಮಗೆಲ್ಲಿಯದೋ ಆ ಫಲವು ಹದಿನೆಂಟು ಧಾನ್ಯಕ್ಕೆಲ್ಲದೆ? ಅಂಗದೋಡವೆಯ ಲಿಂಗಕ್ಕೆ ಕೊಟ್ಟು, ಫಲವ ಬೇಡುವ ಸರ್ವ ಅನ್ಯಾಯಿಗಳನೇನೆಂಬೆ, ಗುಹೇಶ್ವರಾ?’
ಕನ್ನಡದಲ್ಲಿ ಒಂದು ಗಾದೆ ಇದೆ: ‘ಅಗಸನ ಕತ್ತೆ ದೊಂಬರಿಗೆ ತ್ಯಾಗ,’ ಎಂದು! ಅದರ ಹಾಗೆ, ಯಾವುದೋ ಮಡುವಿನ ನೀರು, ಯಾವುದೋ ಗಿಡದ ಹೂ ಪತ್ರೆ, ಎಲ್ಲಿಯದೋ ನೆಲದ ಕಾಳು— ಇವುಗಳನ್ನು ತಂದು ಒಪ್ಪಿಸಿ, ಅದರ ಫಲ ಮಾತ್ರ ತಮಗೆ ಆಗ ಬೇಕೆಂದರೆ, ಅದು ಖಂಡಿತವಾಗಿಯೂ ಆಗದು, ಎನ್ನು ತ್ವಾರೆ ಪ್ರಭು. ಅದರ ಬದಲು, ನಿಶ್ಚಯವಾದ ಮನಸ್ಸು ಎಂಬ ಒಂದು ಹೂವನ್ನು ಒಪ್ಪಿಸಿದರೆ ಸಾಕು, ಶಿವ ಮೆಚ್ಚಿ ತನ್ನನ್ನೇ ತಾನು ಕೊಟ್ಟುಕೊಳ್ಳು ತ್ವಾನೆ, ಎನ್ನು ತ್ವಾರೆ. /

“ಇಂಥ ಶುದ್ಧವಾದ ಸಾತ್ಮ್ವಕವಾದ ಚಿತ್ತವನ್ನು ಬೆಳೆಯಿಸಿ ಕೊಂಡ ಹೊರತು, ಏನೇ ವಿಭೂತಿ ಧರಿಸಿಕೊಂಡರೂ, ಏನೇ ಲಿಂಗ ಕಚ್ಚಿಕೊಂಡರೂ, ಏನೇ ತಿವನ ಹೆಸರು ಹೇಳಿದರೂ, ಅದೆಲ್ಲ ವ್ಯಧರ್ ಎನ್ನ ತ್ವಾರೆ, ಪ್ರಭು. ಇದಕ್ಕೆ ಬಹಳ ತಮಾಸೆಯಾದ ಒಂದು ಉಪಮಾನ ಕೊಡುತ್ವಾರೆ:

‘ಹೊಟ್ಟಿಯ ಮೇಲೆ ಕಟ್ಟಿಷ್ಟೇಗರದ ಹೊಟ್ಟಿಯ ಕಟ್ಟಿದ ರೇನು? ಹಸಿವು ಹೋಹುದೆ? ಅಂಗದ ಮೇಲೆ ಲಿಂಗ ಸ್ವಾಯತವಾದರೇನು? ಇಟ್ಟಿ ಕಲ್ಲು ಮೇಳಿಯ ಮೇಲೆ ಸಿಕ್ಕಿದದೆ, ಆ ಕಲ್ಲು ಲಿಂಗನೆ? ಆ ಮೇಳಿ ಭಕ್ತನೆ? ಇಟ್ಟಾತ ಗುರುವೆ? ಇಂತಪ್ಪವರ ಕಂಡಡೆ ನಾನು ನಾಚುವೇನಯ್ಯ, ಗುಹೇಶ್ವರಾ!'

ಹೊಟ್ಟಿಯ ಒಳಕ್ಕೆ ಒಂದು ತುತ್ತು ಅನ್ನ ಹಾಕಿದರೂ ಸಾಕು, ಹಸಿವು ಅಡಗುತ್ತದೆ. ಆದರೆ, ಹೊಟ್ಟಿಯ ಮೇಲೆ ಮೂಟಿಮೂಟಿ ವಿವಿಧ ಪಕ್ಷಾನ್ನಿಗಳನ್ನು ಕಟ್ಟಿಕೊಂಡರೂ, ಅದೆಲ್ಲ ವ್ಯಧರ್ ಹಾಗೆಯೇ, ಮೈಯ ಮೇಲೆ ಲಿಂಗವನ್ನು ಧಾರಣೆಮಾಡಿದ ಭಕ್ತನಿಗೂ, ಅದನ್ನು ಧಾರಣೆಮಾಡಿಸಿದ ಗುರುವಿಗೂ ಲಿಂಗದ ಬಗ್ಗೆ ಮನಸ್ಸು ಶುದ್ಧವಾದ ಹೊರತು, ಆ ಲಿಂಗ ಒಂದು ಸಾಮಾನ್ಯವಾದ ಕಲ್ಲಿಗಿಂತ ಹೆಚ್ಚಿನ ಯೋಗ್ಯತೆ ಪಡೆಯುವುದಿಲ್ಲ. ಮೇಳಿಯ ಮೇಲೆ ಒಂದು ಕಲ್ಲು ಸಿಕ್ಕಿಬಿದ್ದರೆ, ಅದು ಆ ಮೇಳಿಗೆ ಎವ್ಯೂ ಭೂಷಣವೋ ಅಷ್ಟೇ ಭೂಷಣ—ಅಂತರಂಗಶುದ್ದಿಯಲ್ಲದವರ ಮೈನೇಲಿನ ಈ ಹೊರಗಿನ ವೇಷ.

ಹೀಗೆಂದು, ಆ ವಿರಕ್ತನು ಇನ್ನೂ ಒಂದೆರಡು ವಚನಗಳನ್ನು ಹಾಡಿ, ಅಥಹೇಳಿ ನಿಲ್ಲಿಸಿದನು.

ಆಗ, ಪ್ರಭುದೇವರ ವಚನಗಳಿಂದ ಸಭೆಯವರ ಮನಸ್ಸೀಲ್ಲ ಪ್ರಸನ್ನವಾಯಿತು. ಅದೇ ಸಂದರ್ಭದಲ್ಲಿ ಪ್ರಾಥದೇವರಾಯರು ಪ್ರಭುವಿನ ಪುಣ್ಯಕಥೆಯನ್ನು ಕೇಳಬೇಕೆಂದು ಇವ್ವಪಟ್ಟಿರು. ಆ ಕೂಡಲೇ ಸಮುಖದ ಚಾರರು, ಅರಮನೆಯ ಸರಸ್ವತೀ ಭಂಡಾರಕ್ಕೆ ವೇಗದಿಂದ ಹೋಗಿ, ‘ಪ್ರಭುದೇವರ ರಗಳಿ’ ಎಂಬ ಓಲಿಯ ಪುಸ್ತಕವೊಂದನ್ನು ತಂದರು. ಆದನ್ನು ಬರೆದಾತ—ಹರಿಹರ ಎಂಬ ಒಬ್ಬ ಮಹಾಕವಿ; ಅದೇ ತುಂಗಭದ್ರಾ ನದಿಯ ದಡದಲ್ಲಿ, ಅದೇ ಪಂಜಾವಿರೂಪಾಶ್ವನ ಸಮುಖದಲ್ಲಿ ಶಿವಸೇನೆ ಮಾಡಿಕೊಂಡಿದ್ದ ಒಬ್ಬ ಮಹಾಜೀವಿ. ಅರಸರ ಇಂಗಿತವನ್ನು ಆರಿತು, ಆಸ್ಥಾನದ ಪ್ರಥಾನ ಗಮಕಿಯು ಆ ಪ್ರಭುದೇವರ ರಗಳಿಯನ್ನು ಸುಶಾರವೈ ವಾಗಿ ವಾಚನಮಾಡಿದನು.

ಹಿಂದೆ, ಕೈಲಾಸದಲ್ಲಿ ಹಂಪೆಯ ವಿರೂಪಾಶ್ವನು ಓಲಗಕೊಟ್ಟು ಇರುವ ಸಮಯದಲ್ಲಿ — ಸಮುಖದ ಶರಣರಲ್ಲಿ ಒಬ್ಬನಾದ ನಿಮಾರ್ಯ ಎಂಬವನು ಅಲ್ಲಿದ್ದ ಒಬ್ಬನೇಂಬು ದೇವಕನ್ಯೆಯನ್ನು ಕಂಡು ಆಸೆವಟ್ಟಿನು. ಹರನು ಆ ಆಸೆ ಅನ್ಯೋನ್ಯವಾಗಿತ್ತು ಎಂಬು ದನ್ನು ಗಮನಿಸಿ, ಕರುಣಾದಿಂದ ಹೇಳಿದನು: “ನಿವಿಬ್ರಾಹಿ ಹೀಗೆ ಆಸಿಗೆ ವಶರಾದವರು, ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳುವುದಕ್ಕೂ ಇಸ್ತರ, ಹೋಗಿ ಭೂಮಿಯಲ್ಲಿ ಹುಟ್ಟಿರಿ. ಅಲ್ಲಿ ಸಕಲ ಸುಖ ಗಳನ್ನು ಅನುಭವಿಸಿ, ಮತ್ತೆ ಬಸ್ಸಿರಿ.”

ಆ ಕಾಲಕ್ಕೆ ಬಳ್ಳಿಗಾನೆ ಎಂಬುದು ಒಂದು ದೊಡ್ಡ ಶಿವಭಕ್ತರ ಉಂಟು, ಶಿವದೇವಾಲಯಗಳ ಉಂಟು. ಆ ಉಂಟಿನ ಗಜಶಾಲೆಗೆ ಅಧ್ಯಕ್ಷನಾದವನಿಗೆ ನಿಮಾರ್ಯನು ಮಗನಾಗಿ ಹುಟ್ಟಿದನು. ಹುಟ್ಟಿದ ಮಗನನ್ನು ಶಿವವಾರ್ಥಿಯರು ಹರಿಸಿದರು. ಶಿವಲಿಂಗದ ಸ್ವರ್ಕ

ದಿಂದ ಮಗು ಕಣ್ಣೆರೆಯಿತು. ಉರಿನ ಮುಖ್ಯ ದೈವವಾದ ಗೋಗ್ಗೇ ಶ್ವರನ ಪ್ರಸಾದದ ಬೆಣ್ಣೆಯನ್ನು ಮೊದಲು ಮಗುವಿಗೆ ಉಡಿಸಿದರು. ನಾಮಕರಣದ ದಿನ, ಮಗುವಿಗೆ ‘ಅಲ್ಲಿಯ್ಯ’ ಎಂದು ಹೆಸರಿಟ್ಟುರು; ಅದೇ ಜಗತ್ಕ್ಯೇ ‘ನಿಮಾಯ’ ಎಂದಾಯಿತು. ಮಗು ತೂಗಿದ ತೊಟ್ಟಿಲನಲ್ಲಿ, ಎತ್ತಿಕೊಂಡವರ ಕೈಗಳಲ್ಲಿ, ಪ್ರೀತಿಯಿಂದ ಕಂಡವರ ಹೃದಯಗಳಲ್ಲಿ ದಿನೇ ದಿನೇ ಬೆಳೆಯಿತು.

ಅಂಬೆಗಾಲಿಡುತ್ತು, ನಡೆದು ಬೀಳುತ್ತು, ಮತ್ತೆ ವಳುತ್ತು ಬೆಳಿದ ಹಾಗೆಲ್ಲ ಅಲ್ಲಿಮನು ಅನೇಕ ವಿದ್ಯೆಗಳನ್ನು ಕಲಿತನು. ಅವುಗಳಲ್ಲಿ ಒಂದು, ಆತನು ಕಲಿತದ್ದು—ಮೃದಂಗದ ಮಹಾವಿದ್ಯೆ. ಆ ವಿದ್ಯೆಯೊಡನೆ ಯೋವನವೂ ಆತನಿಗೆ ಏರುತ್ತಿತ್ತು.

ಒಂದು ದಿನ ಅಲ್ಲಿಮನು, ತಾನು ಕಲಿತದ್ದನ್ನು ಈಶ್ವರನಿಗೆ ಅರ್ಪಿಸಬೇಕೆಂದು, ಗೋಗ್ಗೇಶ್ವರನ ಗುಡಿಗೆ ಬಂದನು. ಅಲ್ಲಿ ಮೃದಂಗ ವನ್ನು ನೈಯಲ್ಲಿ ಧರಿಸಿ, ಶ್ರಂಗಾರವಾದ ರಂಗದ ನಡುವೆ ಸಿಂತು, ಪ್ರಸಿದ್ಧವಾದ ಗತಿಗಳನ್ನೂ ಹೊಸ ಹೊಸ ಗತಿಗಳನ್ನೂ ಮಧುರ ಮನೋಹರವಾಗಿ ನುಡಿಸಿ ಬಾರಿಸಿದನು. ಅವನ ಮದ್ದಳೆಯ ಧ್ವನಿ ಶಿವನಿಗೆ ಕಣಾಂಭರಣವಾಯಿತು, ಕೇಳಿದವರ ಮನಸ್ಸು ಪರವಶ ವಾಯಿತು.

ಆ ಹೊತ್ತಿಗೆ ಸರಿಯಾಗಿ, ಕಾಮಲತೆ ಎಂಬ ಒಬ್ಬಕೆ ಅಲ್ಲಿಗೆ ಬಂದಳು. ಆಕೆ ಬೇರೆ ಯಾರೂ ಅಲ್ಲ; ಆ ದಿನ, ಹೀಂದೆ, ಕೈಲಾಸ ದಲ್ಲಿ ನಿಮಾಯನನ್ನು ಕಂಡು ಅನುರಾಗ ಹೊಂದಿದವಳೇ. ಈಗ, ಶಿವನ ಕರುಣಾದಿಂದ ಭೂಮಿಗೆ ಬಂದು, ಅದೇ ಬಳ್ಳಿಗಾನೆಯ ಧನ ದತ್ತನೆಂಬವನಿಗೆ ಮಗಳಾಗಿ ಹುಟ್ಟಿದ್ದಳು. ‘ರತಿ ಗತಿ, ರಂಭಿ ಗಿಂಭಿಯರು ಕೂಡ ಇವಳ ಮುಂದೆ ಇನ್ನಿಲ್ಲ! ಎಂಬಂತೆ ಬೆಳೆಯು ತ್ತಿದ್ದಳು. ಇಂತಹ ಕಾಮಲತೆ ಆ ದಿನ ಗೋಗ್ಗೇಶ್ವರನ ಗುಡಿಗೆ ಬಂದಳು. ಈಶ್ವರನನ್ನು ಭಕ್ತಿಯಿಂದ ಪೂಜಿಸಿ ಹೋಗಬೇಕೆಂದು

ಬಂದು, ಶಿವಲಿಂಗವನ್ನು ದರ್ಶನವಾಡಿ, ಕೈಮುಗಿದು ಹೊರಟು ಬರುವಾಗ ಅಲ್ಲಮನ ಮದ್ದಳಿಯ ಧ್ವನಿಯನ್ನು ಕೇಳಿದಳು.

“ಇದು ಯಾರು ಇಷ್ಟು ಸೋಗಸಾಗಿ ಬಾರಿಸುತ್ತಾರೆ!” ಎಂದು ಕಾಮಲತೆ ತಿರುಗಿ ನೋಡಿದರೆ—ಎದುರಿಗೆ ಒಬ್ಬ! ಇನ್ನೂ ಚಿಕ್ಕ ಪ್ರಾಯ! ಪಾರಿಜಾತದ ಹೂದಂಡೆ ಮುಡಿದಿದ್ದಾನೆ, ಸಂಪಗೆಯ ಎಸಳು ಸಿಕ್ಕಿಸಿದ್ದಾನೆ! ಕಸ್ತೂರಿಯ ತಿಲಕ ತಿದ್ದಿದ್ದಾನೆ! ಮುತ್ತಿನ ಮಾಲೆಯನ್ನು ಧರಿಸಿದ್ದಾನೆ! ಕಣ್ಣಗಳ ಕಾಂತಿ, ಕಿವಿಯ ಕಣಾರ ಭರಣ ಫಳಫಳ ಎನ್ನುತ್ತಿವೆ! ಇಂಥವನನ್ನು ಕೆಂಡು ಕಾಮಲತೆ ಮೇಮರೆತು ನಿಂತಳು.

ಅತ್ತ, ಅಲ್ಲಮನು ಕೂಡ, ಮೃದಂಗವನ್ನು ಬಾರಿಸುವಾಗ ಆಕಡೆ ಈಕಡೆ ತಿರುಗುತ್ತಾ, ಪಕ್ಕನೇ ಕಾಮಲತೆಯನ್ನು ಕೆಂಡನು. ಕೆಂಡ ಕೂಡಲೆ ತನ್ನ ಮದ್ದಳಿಯನ್ನು ಮರೆತನು, ಬಾರಿಸುವುದನ್ನು ಮರೆತನು, ತನ್ನನ್ನೇ ಮರೆತನು, ಶಿವನನ್ನೂ ಮರೆತನು!

ನಿಮಾರ್ಯನೂ ಕಾಮಲತೆಯೂ ಒಬ್ಬರನ್ನೊಬ್ಬರು ಕುರಿತು ನೋಡಿದರು. ಅದೇ ಗಳಿಗೆಯಲ್ಲಿ ಇಬ್ಬರೂ ಮೈಮುರ್ತಿರು. ಈತನು ತನ್ನ ಜೊತೆಗಾರರ ಮೇಲೆ ಜೊತು ಮೂರ್ಖಿಬಿದ್ದ, ಆಕೆ ತನ್ನ ಜೊತೆಗಾತಿಯರ ತೊಳಿಲ್ಲಿ ಮೂರ್ಖಿಹೊಡಳು.

ಕಾಮಲತೆಯ ಸಳಿಯರು ಅದನ್ನು ಕೆಂಡು, ಆಕ್ಷಯಪಟ್ಟರು. ‘ಇಂಥ ಗಾಥವಾದ ಸ್ನೇಹ, ಇದು ಅಪೂರ್ವ !’ ಎಂದುಕೊಳ್ಳತ್ತು, ಅಲ್ಲಮನನ್ನು ಹಾಗೇ ಅಲ್ಲಿಂದಲೇ ತಮ್ಮ ಮನೆಗೆ ಕರೆಸಿಕೊಂಡರು. ಅವನನ್ನು ಅಲ್ಲಿಯೇ ಕಾಮಲತೆಯಾಡನೆಯೇ ನಿಲ್ಲಿಸಿಕೊಂಡರು.

ಅಲ್ಲಮನು ಹೀಗೇ ಹಲವು ಕಾಲ ಕಾಮಲತೆಯ ಸಂಗಡ ಸುಖ ವಾಗಿದ್ದನು. ಆ ನೇಳಿಗೆ ಈಶ್ವರನು ಅವರಿಗೆ ಕೊಟ್ಟು ಕಳುಹಿಸಿದ್ದ ಕಾಲದ ಅವಧಿ ಮುಗಿಯುತ್ತಾ ಬಂದಿತ್ತು. ಕಾಮಲತೆಗೆ ಇದ್ದ ಕ್ಷೇತ್ರದಂತೆ ಮಹಾಷ್ವರ ಹತ್ತಿತು. ಜ್ವರದ ತಾಪವನ್ನು ತಡೆಯ

ಲಾರದೆ, ಕಾಮಲತೆ, ಈ ಲೋಕದ ಸುಖ ಇನ್ನು ತನಗೆ ಸಾಕು
ಎಂದುಕೊಂಡು, ನೆಟ್ಟನೆ ಕೈಲಾಸಕ್ಕೆ ನಡೆದಳು.

ಆಕೆಯ ತಾಯಿತಂದೆ ನೋರೆಯಿಟ್ಟರು, ಸವಿಜನರು ಗೋಳಾಡಿ
ದರು, ಬಂಧುಭಾಂಧವರು ಮರುಗಿದರು, ನಿಂತು ನೇರಿದವರೆಲ್ಲ
ಕಣ್ಣೀರಿಟ್ಟರು. ಇವರ ನಡುವೆ ಅಲ್ಲಮನ ಅವಸ್ಥೆ ವರ್ಣನೆಗೆ
ಮೀರಿದ್ದು. ಚಿತ್ರದಲ್ಲಿ ಬರೆದ ಚೊಂಚೆಯಂತೆ, ವರಕ ಹೊಯ್ದ
ವಿಗ್ರಹದಂತೆ, ಕಲ್ಲಿನಲ್ಲಿ ಕಡೆದ ಪ್ರತಿಮೆಯಂತೆ ಆತ ನಿಶ್ಚೀಯ್ಪು
ನಾಗಿದ್ದನು. ಅಲ್ಲಮನಿಗೆ ಯಾರು ಯಾರು ಏನೇನೋ ಸಮಾಧಾನ
ಹೇಳಿ, ಮೇಲ್ಲಿನೆ ಆತನನ್ನು ತಾಯಿತಂದೆಯ ಬಳಿಗೆ ಕರೆದುತಂದರು.

ಅಲ್ಲಮನಿಗೆ ಕಾಮಲತೆ ಹೊರತು ಇನ್ನೊಂದರ ಅರಿವಿಲ್ಲ;
ಹುಚ್ಚು ಹಿಡಿದವನ ಹಾಗೆ ಆಗಿದ್ದು. ಸುಮೃನೆ ಚಿಂತೆಮಾಡುವನು,
ನೆಲ ನೋಡಿ ನಿಟ್ಟುಸಿರು ಬಿಡುವನು, ತಲೆ ಬಾಗಿಸಿ ಕಣ್ಣೀರಿಡುವನು.

ಹೀಗೆ ಕುಳಿತು, ಹೆಚ್ಚೆರಳಿಸಿಂದ ನೆಲವನ್ನು ಕರೆಯತ್ತಿರುವಾಗ,
ಒಂದು ಅದ್ಭುತವಾಯಿತು! ಅವನು ಕೆರೆದ ನೆಲದಿಂದ ಶಿವಜ್ಞಾನದ
ಮೊಳಕೆ ಎಧ್ಯಹಾಗೆ, ಒಂದು ಚಿನ್ನದ ಕಲಶ ಎದ್ದು ಕಾಣಿಸಿ
ಕೊಂಡಿತು. ಅಲ್ಲಮನು ಕೊತುಕೆದಿಂದ ಇನ್ನುಷ್ಟು ಅಗೆದನು. ಕಡೆಗೆ
ಅಗೆಯಲಾರದೆ ಬಿಟ್ಟನು. ಕೂಡಲೇ ಅದನ್ನು ಉಾರಿನ ದೊರೆಗೆ
ತಿಳಿಸಲು ಓಡಿದನು. ಆ ಸಂಭರ್ಮದಲ್ಲಿ ಕಾಮಲತೆಯನ್ನು ಮರಿತನು.

ಅರಸನು ಆ ವಿಚಿತ್ರವನ್ನು ಕಾಣಬುದ್ಧಕ್ಕಾಗಿ ಚೇಗಬೇಗ ಆನೆಯ
ಮೇಲೆ ಬಂದನು. ಕಲಶವಿದ್ದ ಭೂಮಿಗೆ ಬಂದಾಗ, ಆನೆ, ಎಷ್ಟೇ
ಅಂಕುಶದಿಂದ ತಿವಿದರೂ, ಮುಂದೆ ಹೋಗದೆ ನಿಂತುಬಿಟ್ಟು.
ದೊರೆ ಇನ್ನೂ ಅಳ್ಳೆಯವಟ್ಟು, ಅನೆಯಿಂದ ಇಳಿದು, ಅಲ್ಲಮನ
ಕೈಹಿಡಿದು ಬಂದನು. ಅರಸನ ಅಳ್ಳೆಯ ಮೇರೆಗೆ ಪರಿಜನವೆಲ್ಲ
ಹಾರೆ ಗುದ್ದಲಿಗಳನ್ನು ಹಿಡಿದು ಅಗೆದರು. ಮಣ್ಣ ದಾರಿಬಿಡುತ್ತ
ಹೋದ ಹಾಗೆಲ್ಲ, ಒಂದು ಶಿವದೇವಾಲಯ ಗೋಚರವಾಗುತ್ತ

ಬಂತು. ಅರಸನೂ ಪರಿಜನರೂ ಅಲ್ಲಮನೂ ಆ ಅದ್ಭುತವನ್ನು ಕಂಡು ಸಂತೋಷಗೊಂಡರು.

ಅರಸನು ದೇವಾಲಯದ ಬಾಗಿಲಿಗೆ ಬಂದನು. ಬಾಗಿಲು ಮುಚ್ಚಿತ್ತು. ಕದವನ್ನು ತೆರೆದು ನೋಡುವ ಧೀರರು ಯಾರು? ಹೆದರದೆ ಒಳಗೆ ಪ್ರವೇಶಿಸುವವರು ಯಾರು? ಸುತ್ತು ಇದ್ದವರಲ್ಲಿ ಯಾರೂ ಮಾತಾಡಲಿಲ್ಲ. ಆಗ ಅಲ್ಲಮನು ತಾನು ಮುಂದೆ ಬಂದನು. “ಇಮವರಿಗೆ ಜೊತಿಗಿದ್ದ ಕಾಮಲತೆ ಇನ್ನಿಲ್ಲ. ಮತ್ತೆ, ಈ ದೇಹದ ಅಭಿಲಾಷೆ ನನಗೆ ಇನ್ನು ಏಕೆ?” ಎಂದು ವೈರಾಗ್ಯವನ್ನು ತಾಳಿ, ಮನಸ್ಸು ನಿಶ್ಚಯಮಾಡಿಕೊಂಡನು. “ನಾನು ಒಳಗೆ ಹೊಗು ತೈನೇ.” ಎಂದನು. ಎಲ್ಲರೂ ಬೆರಗಾದರು. ಕೆಲವರು ‘ಆಸಾಧ್ಯ’ ಎಂದರು. ಕೆಲವರು ‘ಈತನು ಕಾರಣಪುರುಷನಿರಬೀಕು.’ ಎಂದರು.

ಅಲ್ಲಮನು ವೈಗೆಲ್ಲ ಮನಃಪೂರ್ತಿಯಾಗಿ ಭಸಿತವನ್ನು ಲೇಪನ ಮಾಡಿಕೊಂಡು, ‘ಶಿವನೇ ಶರಣ’ ಎನ್ನ ತಾತ್ತ್ವ ತುಂಬುನಿಷ್ಠೆಯಿಂದ ಬಾಗಿಲನ್ನು ತಳ್ಳಿದನು. ತೆರೆದ ಬಾಗಿಲಿನ ಮೂಲಕ ನೇರವಾಗಿ ಒಳಗೆ ಹೊಕ್ಕೆನು. ಒಳಗೆ ಅವನ ರೀತಿಯೇ ಭೇರೆಯಾಯಿತು. ಗಳಿಗಳನೆ ಬಂದು, ಅಲ್ಲಿ ಕಂಡ ಮಹಾಲಿಂಗದ ಕಾಲಿಗೆ ಎರಗಿದನು.

ಅಲ್ಲಿಯೇ ಪಕ್ಕದಲ್ಲಿ ಅಸಿಮಿಷಯ್ಯ ಎಂಬ ಒಬ್ಬ ಸಿದ್ಧನು ಶಿವ ಧ್ಯಾನದಲ್ಲಿದ್ದನು. ಬತ್ತಿಯಿಲ್ಲದ, ಎಣ್ಣಿಯಿಲ್ಲದ ಒಂದು ಶಿವಕೆಳೆಯ ಬೆಳಗು ಆತನ ಸುತ್ತ ಪಸರಿಸಿತ್ತು. ಪದ್ಮಾಸನವನ್ನು ಹಾಕಿ, ಹುಲಿಯ ಚಮ್ಮೆ ಹೊದೆದು, ವಿಭೂತಿಯನ್ನು ಪೂಸಿ, ರುದ್ರಾಙ್ಕಿ ಧರಿಸಿ, ಘಟಿಕುಂಡಲವಿಟ್ಟು, ಜಡೆ ಇಳಿಯಬಿಟ್ಟು, ಕೈಯ ಶಿವಲಿಂಗದಲ್ಲಿ ಕಣ್ಣನೊಟಿವನ್ನು ನಟ್ಟು, ಆ ಶಿವಯೋಗಿ ಕುಳಿತಿದ್ದನು.

ಆ ಶಿವಯೋಗಿಯನ್ನು ಕಂಡ ಕೂಡಲೇ, ಅಲ್ಲಮನ ಚಿತ್ತದಲ್ಲಿ ಶಿವಜ್ಞಾನ ಹುಟ್ಟಿತು. ಆಗಲೇ ಆ ಶಿವಯೋಗಿಯನ್ನು ಕುರಿತು ಹೊಗಳಿಕೊಡಗಿದನು: “ಸಿರುಪಮನಾದ ಮಹಾಯೋಗಿಯಿ! ಶಿವ

ನನ್ನ ಕೈಕೊಂಡವನೇ! ನೋಟದಲ್ಲಿ ಶಿವಲಿಂಗವನ್ನು ಸೆರಿಗ್ಯೆದವನೇ!
ಮದನನನ್ನು ಮದಿಸಿದವನೇ!”

ಅವನು ಹೊಗಳಿದ್ದನ್ನು ಕೇಳಿ, ಅನಿಮಿಷಯ್ಯನು ಹಿಗ್ಗಿದನು.
“ಈತನು ಕಾರಣಸ್ವರುವನು. ಇನ್ನು ನನಗೆ ಈ ದೇಹದ ತೊಡಕು
ಸಾಕು.” ಎಂದುಕೊಂಡನು. ಅದೇ ಹೊತ್ತಿಗೆ, ಅಲ್ಲಮನು ಆತನ
ಮುಂದೆ ತನ್ನ ಕೈಯನ್ನು ಬಡ್ಡಿದನು. ಬಡನೇ, ಅನಿಮಿಷಯ್ಯನ
ಕೈಯ ಶಿವಲಿಂಗ ಬಂದು, ಅಲ್ಲಮನ ಕೈಯಲ್ಲಿ ಇಳಿಯಿತು. ಅದೇ
ಶೈವದಲ್ಲೀ, ಆ ಶಿವಲಿಂಗದಲ್ಲಿ ಆ ಅನಿಮಿಷನ ಜೀವ ಹೋಗಿ
ಬರಿತು, ಆತನ ದೇಹ ನಿಶ್ಚೇಷ್ಟವಾಗಿ ನೆಲದ ಮೇಲೆ ಮಲಗಿತು.

ಅಲ್ಲಮನು ಆಗ ತನ್ನ ಅಂಗ್ಯೆಯ ಲಿಂಗವನ್ನು ಹಾಗೇ ಧರಿಸಿ
ಕೊಂಡು, ಅಲ್ಲಂದ ಹೊರಹೊರಟಿನು. ಆ ಲಿಂಗ ತನ್ನನ್ನು ನಡೆಸಿ
ದಲ್ಲಿಗೆ ನಡೆದನು. ಉರವರೆಲ್ಲ ಆಶ್ಚರ್ಯದಿಂದ ನೋಡಿದರು.

“ಎಲ್ಲಿಯ ಕಾಮಲತೆ! ಎಲ್ಲಿಯ ಅಲ್ಲಮ! ಎಲ್ಲಿಂದ ಎಲ್ಲಿಗೆ
ಸ್ನೇಹಸಂಬಂಧ! ಎಲ್ಲಿಯ ಕಲಶ! ಎಲ್ಲಿಯ ಶಿವಾಲಯ! ಎಲ್ಲಿಂದ
ಎಲ್ಲಿಗೆ ಶಿವಜ್ಞಾನದ ಅನುಭವ! ಈ ಕಾಮಲತೆಯೆಂಬವಳ ನೆನ
ದಲ್ಲಿ ಈತನಿಗೆ ಶಿವನ ಪ್ರೇಮ ಹೇಗೆ ಸಂಪಾದನೆಯಾಯಿತು!
ಅಂಗ್ಯೆಯಲ್ಲಿ ಅಮೃತದ ಫಲವನ್ನು ಪಡೆದಂತೆ ಅನಿಮಿಷಯ್ಯನ
ಶಿವಲಿಂಗ ಈತನ ಕೈಗೆ ಬಂತಲ್ಲ! ಶಿವತತ್ತವ ಈತನಿಗೆ ಕರತಲಾ
ಮಲಕವಾಯಿತು!” ಎಂದರು.

ಅಲ್ಲಮನು ವೈಮೇಲೆ ಎಚ್ಚರವಿಲ್ಲದೆ ಈಶ್ವರನ ಇಚ್ಛೆಯಂತೆ
ನಡೆದು ಹೋಗುತ್ತಿದ್ದನು. ತಲೆಗೂದಲು ಬಿಂಬಿ ಹೋದದ್ದು ಗೊತ್ತಾ
ಗಲಿಲ್ಲ, ಜೊತೆಗೆ ಬಂದವರ ಅರಿವಿಲ್ಲ, ಅವರ ಮಾತನ್ನು ಕೆವಿ ಕೇಳಿದು,
ಉರೆಂದರಿಯ, ಕಾಡೆಂದರಿಯ, ನಡೆದದ್ದೇ ದಾರಿ, ನುಡಿದದ್ದೇ ವೇದ—ಎಂಬಂತೆ ನಡೆದುಹೋದ. ಆತ ಮುಕ್ಕಿದ ಮರ ಮನುಷ್ಯ
ರಾಗಿ ನಡೆದುವು, ಆತ ನೆಟ್ಟಿದ ಪ್ರಾಣ ಸ್ವರ್ಗಕ್ಕೆ ಸಂದುವು,

ಮರಗಳು ಆತನನ್ನು ಹಿಂಬಾಲಿಸಿದುವು, ಬೆಟ್ಟಗಳು ಅರುಗಾಗಿ ಆತನಿಗೆ ದಾರಿಕೊಟ್ಟುವು, ಹುಲಿ ಹುಲ್ಲೆ ಹಾವು ನವಿಲು ಸಿಂಹ ಆನೆ ಇವು ತಮ್ಮ ಸಹಜವೈರವನ್ನು ಬಿಟ್ಟುವು. ಹೀಗೆ ಸಾಕ್ಷಾತ್ ಶಿವನ ಅವತಾರವೇ ಎಂಬಂತೆ ಅಲ್ಲಮನು ಚರಿಸುತ್ತಿದ್ದನು.

ಆತನ ಅಂಗೈಯೆಂಬ ಸಿಂಹಾಸನದಲ್ಲಿ ವಿರಾಜಿಸುತ್ತಿದ್ದ ಲಂಗಕ್ಕೆ ವನದೇವತೆಯೆರು ಬಂದು ವಂದಿಸುವರು. ಹೊಸ ಚಿಗುರುಗಳನ್ನು ಬೀಸುವರು, ಹೂವಿನ ಗೊಂಚಲನ್ನು ಚಾಮರವಿಕ್ಕುವರು. ಹೀಗೆ ಅಲ್ಲಮನು ಶಿವಲಿಂಗರಾಜ್ಯದ ಸುಖದಲ್ಲಿ ಇದ್ದನು.

ಅಲ್ಲಮನು ತನ್ನ ಕೈಯ ಲಂಗಕ್ಕೆ ತನ್ನ ದೃಷ್ಟಿಯಿಂದ ಮಜ್ಜನ ಮಾಡಿಸುವನು, ಅರಳಿದ ಕಣ್ಣಗಳಿಂಬ ಹೂವಿನಿಂದ ಪೂಜಿಸುವನು, ತನ್ನ ಸುವಾಸನೆಯ ನಿಟ್ಟಿಸಿರಿಸಿಂದ ಧೂಪವಿಕ್ಕುವನು, ತುಂಬು ಮನಸ್ಸಿನ ಬೆಳಗಿಸಿಂದ ಆರತಿ ಎತ್ತುವನು, ನಿಷ್ಠೆಯಿಂದ ತನ್ನ ಸ್ವೇಹ ವನ್ನು ಆರೋಗ್ಯತಿಗೆ ನಿಡುವನು. ಹೀಗೇ ಅನೇಕ ದಿವಸಗಳು ಗಿಡಮರಗಳ ನಡುವೆ, ಅನೇಕ ಮಾಸಗಳು ಗಿರಿಗಹ್ನರಗಳಲ್ಲಿ, ಅನೇಕ ವರ್ಷಗಳು ನದಿತೀರಗಳಲ್ಲಿ, ಮತ್ತೆ ಅನೇಕ ಕಾಲ ಲತಾ ಮಂಟಪಗಳಲ್ಲಿ ಸುಳಿದಾಡಿದನು. ಆತನು ಎಲ್ಲಿ ಇದ್ದರೆ ಅಲ್ಲೇ ವಸಂತಕಾಲ, ಎಲ್ಲಿ ಇದ್ದರೆ ಅಲ್ಲೇ ದಿವ್ಯಹೈತ್ರ ಆಯಿತು.

ಹೀಗೆ ಈಶ್ವರನ ಇಚ್ಛೆಯಿಂತೆ ಸಂಚಾರಮಾಡುತ್ತ; ಅಲ್ಲಮನು ಒಸವಣ್ಣನನ್ನು ಕಂಡು, ಶಿವತತ್ತ್ವದ ದಾರಿಯನ್ನು ಆತನಿಗೆ ತೋರಿ ದನು. ಮುಂದೆ ಸೊನ್ನ ಲಾವುರದಲ್ಲಿ ಸಿದ್ಧರಾಮನನ್ನು ಕಂಡು, ಆತನಿಗೆ ಬುದ್ಧಿ ಹೇಳಿದನು. ಅಲ್ಲಿಂದ ಶ್ರೀವರ್ವತಕ್ಕೆ ಬಂದನು.

ಅಲ್ಲಿ ಕೈಕಾಲುಗಳು ಸರ್ವಗಳು, ಮುದದಿಂದ ಮಾತನಾಡುವ ವೃಕ್ಷಗಳು, ನಡೆದಾಡುವ ಗಿಡಗಳು, ಎಂಟು ಮುಖದ ಮೃಗಗಳು, ಹೆಚ್ಚೆಹೆಚ್ಚೆಗೂ ಉರಿಯುತ್ತಿರುವ ದಿವ್ಯಾಷಧಿಗಳು, ಹಾಡುವ ಬಳ್ಳಿಗಳು, ಸುಳಿದಾಡುವ ಕಲ್ಲುಗಳು, ನೋಡುವ ಮರಗಳು, ರೆಕ್ಕೆಯ

ಅನೇಗಳು, ಸೋಗಸಾದ ಧ್ವನಿಕೊಡುವ ಗುಹೆಗಳು, ಬೇಡಿದ್ದನ್ನು ನೀಡುವ ಮಾವಿನಮರಗಳು, ಇವೇ ಮೊದಲಾದ ಅನೇಕ ಅಧ್ಯಾತ್ಮಗಳನ್ನು ನೋಡುತ್ತ, ಅಲ್ಲಮನು ನಿಖೀತನಾಗಿ ಕಡಳೀವನದ ದಾರಿಯನ್ನು ಹಿಡಿದನು.

ಕಡಳೀವನದ ಬಾಗಿಲಲ್ಲಿ ಶಿವನ ಕಿಂಕರಣಾದ ಭೈರವನು ನಿಂತಿದ್ದನು. ಆತನು ಅಲ್ಲಮನಿಗೆ ಶಿವನ ಕಡೆಗೆ ಹೋಗುವ ದಾರಿಯನ್ನು ತೋರಿದನು. ಅಲ್ಲಮನು ಆ ದಾರಿಯಲ್ಲಿ ಸುತ್ತಿ ಕೊಂಡಿದ್ದ ಹಾವುಗಳ ಬಳ್ಳಿಯನ್ನು ದಾಟಿದನು; ಗರಗಸದಂತೆ ಕುರ್ಯಾನ ಬಾಳಿಗಳನ್ನು ದಾರಿಬಿಡಿಸಿದನು, ಎದುರಿಗೆ ಬಂದ ವಿಷಕಸ್ಯೇಯರನ್ನು ತಳ್ಳಿಕೊಂಡು ಹೋಡನು, ಬೀಸಿಬಂದ ವಿಷದ ಗಾಳಿಗೆ ಮೇರ್ಪೊಡ್ಡಿದನು, ಉರಿಯುವ ಹಳ್ಳಿಗಳನ್ನು ಹೋಕ್ಕು ದಾಟಿದನು, ಮೇಲೆ ಬೀಳಬಂದ ಭೇತಾಳರನ್ನು ನಿಲ್ಲಿಸಿದನು, ಅಲ್ಲಿ ತಪಸ್ಸು ಮಾಡುತ್ತಿದ್ದ ಹನುಮಂತನನ್ನು ಕಂಡನು, ಆಡಿಗೆ ಒಡ್ಡಿ ಒಂದ ಆಯುಥಗಳನ್ನು ಮೆಟ್ಟಿ ನಡೆದನು. ಮುಂದೆ, ಮನುಷ್ಯರ ನೋರೆಯ ಅನೇಯ ಮೈಯವರನ್ನೂ ನಾನಾ ವಿಧದ ಕಣ್ಣ ಕೈಕಾಲುಗಳುಳ್ಳವರನ್ನೂ ಗಾವುದ ಅಗಲ ಗಾವುದ ಉದ್ದ ಆದ ಇರುವೆಗಳನ್ನೂ, ಸಾವಿಲ್ಲದ ಅನೇಕ ಸಿದ್ಧರ ಚೆಲುವು ಮೂರ್ಕಿಗಳನ್ನೂ ನೋಡುತ್ತ ನಡೆದನು. ಹರಿವ ಕೆಂಡೆದ ಹೋಳಿಯನ್ನು ಹಾಯ್ದನು, ಅರಳಿದ ವಿವಪ್ಪವನ್ನು ಮೂಸಿನೋಡಿದನು.

ಹೀಗೆ ಅನೇಕವಾದ ಅಧ್ಯಾತ್ಮಗಳನ್ನೂ ಭಯಾನಕಗಳನ್ನೂ ನೋಡುತ್ತ ಬರುತ್ತಿದ್ದಂತೆಯೇ ಎದುರಿಗೆ ಕೈಲಾಸಗಿರಿ ಕಾಣಿಸಿ ಕೊಂಡಿತು. ಆ ಬೆಳ್ಳಿಯ ಬೆಟ್ಟೆವು ತಂಪಾದ ಕೋಟಿಸೂರ್ಯರ ಶರಣಗಳಿಂದ ಬೆಳಗುತ್ತ, ಚಂದ್ರನ ತವರುಮನೆ ಇದ್ದ ಹಾಗಿತ್ತು. ಅಲ್ಲಿ ಅನೇಕಾನೇಕ ದೇವತೆಗಳು, ನಾಗೀಂದ್ರರು, ಕಿನ್ನರರು, ವೀಚರರು, ಸಿದ್ಧರು, ಪನ್ನಗರು, ಗಂಧರ್ವರು ಮುಂತಾದವರ ನಡುವೆ ಪಾರ್ವತೀ ಪರಮೇಶ್ವರರು ಓಲಗ ಕೊಟ್ಟಿದ್ದರು.

ಅಲ್ಲಮನು ಬರುವುದನ್ನು ಪರಮೇಶ್ವರನು ದೂರದಿಂದಲೇ ಕೆಂಡನು. ಕೆಂಡಕೂಡಲೇ ಹರನು “ಇತ್ತ ಬಾ! ಇತ್ತ ಬಾ!” ಎಂದು ಕೈನೀಡಿ ಕರೆದನು.

ಅಲ್ಲಮನು ತನ್ನ ಅಂಗ್ಯೆಯ ಲಿಂಗದಿಂದ ನೋಟವನ್ನು ಬೇರೆ ಮಾಡದೆ, ಹಾಗೇ ಬಂದು, ಕೈಯ ಇಷ್ಟಲಿಂಗ ಸಹಿತವಾಗಿ ಹರನ ಚರಣಗಳಿಗೆ ಏರಗಿ, ಕುಳಿತನು.

ಆತನು ಹೊಗಿ, ಇದ್ದು, ಅನುಭವಿಸಿ, ಬಂದ ಕಥೆಯೆಲ್ಲವನ್ನೂ ಪರಮೇಶ್ವರನು ಸಾವಧಾನದಿಂದ ಕೇಳಿಕೊಂಡನು. ಆತನ ಮೇಲೆ ಪ್ರೀತಿಯ ಮಳೆಯನ್ನು ಕರೆದು, ಮೊದಲಿನಂತೆಯೇ ಆತನಿಗೆ ನಿಮಾರ್ಯನೆಂಬ ಹೆಸರು ಕೊಟ್ಟಿ, ಮತ್ತೆ ಆತನನ್ನು ಗಣಪದವಿಯಲ್ಲಿ ನಿಲ್ಲಿಸಿದನು. ಆಗ ಅಲ್ಲಿ ಅಲ್ಲಮನು ಶಿವನ ಸಾರೂಪ್ಯದಿಂದ ಒಪ್ಪಿದನು. ಆತನ ಸುಪ್ರಭೇ ಶಿವನ ಸುಪ್ರಭೀಯಲ್ಲಿ ಸೇರಿ ಬಂದಾಯಿತು.

ಹೀಗೆಂದು ಆಸ್ಥಾನದ ಗಮಕಿಯು ಹರಿಶ್ವರನ ‘ಪ್ರಭುದೇವರ ರಗಳೆ’ಯನ್ನು ವಾಚನಮಾಡಿ ನಿಲ್ಲಿಸಿದನು. ಆರಸರು ಅವನಿಗೆ ಮನ್ನಣಿಮಾಡಿಸಿ, ತಮ್ಮ ಮಂತ್ರಿಯಾದ ಜಕ್ಕುಣಾಯನ ಕಡೆಗೆ ನೋಡಿದರು. ಆಸ್ಥಾನಕ್ಕೆ ಹೊಸದಾಗಿ ಬಂದಿದ್ದ ಚಾಮರಸ ಎಂಬ ಕವಿಯ ವಿಚಾರವಾಗಿ, ಆತನು ಬರೆದಿದ್ದ ‘ಪ್ರಭುಲಿಂಗಲೀಲೆ’ ಎಂಬ ಕಾವ್ಯದ ವಿಚಾರವಾಗಿ ಮಂತ್ರಿ ದೊರೆಗಳಲ್ಲಿ ಬಿನ್ನ ವಿಸಿಕೊಂಡಿದ್ದನು. ಆ ಕಾವ್ಯವನ್ನು ಆ ಕವಿಯಿಂದಲೇ ಓದಿಸಿ ಕೇಳಬೇಕೆಂದೂ, ಅದಕ್ಕೆ ಮಂತ್ರಿಯಾದ ಜಕ್ಕುಣಾಯನು ತಾನೇ ಅರ್ಥವಿವರಣೆಯನ್ನು ಮಾಡಬೇಕೆಂದೂ ಅರಸರು ಇಷ್ಟವಟ್ಟಿದ್ದರು. ಅದರಂತೆ, ಅರಸರ ಇಂಗಿತವನ್ನು ತಿಳಿದು, ಮಂತ್ರಿ ಚಾಮರಸನಿಗೆ ಸಂಜ್ಞೀ ಮಾಡಿದನು.

శామరసను ఎద్దు నింతను. “ఆరసి, ఇదువరీగూ నమ్మి కెవికులగురువాడ హరిశ్వరర కృతియన్న కేళిద్ది ఏరి. అల్లమ ప్రభుదేవరు శామలతేయ మోహక్కే సిక్కిద్దరు, శామలతేయన్న కళేదుకోండ మేలి ఆవరిగి వైరాగ్య బంతు—ఎంబ ఈ రితియ కథాపద్ధతి, ఇదు ఒందు సంప్రదాయ. ఆదరి ప్రభుదేవరు జన్మతః మాయెయన్న గెద్దవరు; శామవన్న మిరిదవరు, కోటలీగళన్న కాణదవరు, కరుణయింద తుంబి దవరు—ఎంబ ఈ రితియ కథాపద్ధతి, ఇదూ ఒందు సంప్రదాయ. నాను ఈ ఎరడనేయ సంప్రదాయవన్న కావ్యమాడి హేళుత్తే ఎనే.” ఎందను.

శ్రీమదమలజ్ఞానభక్తి

ప్రేమ వేదప్రరాణతాస్త్ర

సౌమసుత నతచారుచరణాంభోజ ఘనమహిమ |

నామ రూపు శ్రీకళాప వి

రాముననుపమ దివ్యతేజింఏ

ప్ర్యోమమూరుతి గురుగుహేశ్వరలింగ శరణాధి ||

ఎందు అల్లమదేవరన్న స్తుతిమాడి ఆరంభిసిదను. మోదలు బసవణ్ణనవరన్న వందిసిదను; బళిక చెన్న బసవ, సిద్ధరామ, మహదేవి, మడివాళ మాచయ్య ముంతాడ హిరియ శరణరిగే శరణాధియన్న సల్లిసిదను. “ఇదు నాను ఆడున మాతల్ల. నన్న హృదయవెంబ గుహయల్లిరువ ఈశ్వరనాడ అల్లమప్రభు దేవరు ఆడిసిద మాత్ర. ఆద్దరింద ఇదు కేవల మనరంజనే గాగి బరిద కథియల్ల. భక్తరాదవరు తమ్మ తను మన ధన గళన్న వ్యయమాడి, లింగవన్న మేళ్ళిసువ మాగ్రవన్న ఈ కథియల్లి కాణబహుదు.” ఎందను.

ಕುರಿಗಳೋಪಾದಿಯಲಿ ಕಚ್ಚಿನ
ಹೊರಗಳೆಲಿಯನು ಮೇಡಕಟ ಮೆಲು
ಕರಿವುತ್ಪಾಸುಖ್ಯಕ್ಕೆ ಸೋಲದೆ ಕಚ್ಚಿನೊಳು ರಸವ |
ನೆರೆ ಸವಿವ ಗಜದಂತೆ ಭಕ್ತಿಯ
ತೆರನ ತಿಳಿದಾಚರಿಸಬೇಕೆಂ
ದರಿವನರು ಲಾಲಿಸುವುದೀ ಪ್ರಭುಲಿಂಗಲೀಲೆಯನು ||
ಎಂದು ಪೀಠಿಕೆ ಹಾಕಿದನು.

ಅನಂತರ ಕಾನ್ಯದ ಕಥೆಗೆ ಪ್ರಾರಂಭವಾಯಿತು. ಅಲ್ಲಮನನ್ನು
ಗುರುರಾಜ, ಭಕ್ತವತ್ತಲ, ಮಾಯಾಕೋಲಾಹಲ, ಗುರು ಗುಹೇಶ್ವರ
ಲಿಂಗ, ಪ್ರಭುರಾಯ ಎಂದು ಎಷ್ಟೆಷ್ಟು ತೆರನಾಗಿ ಕೀರ್ತಿಸಿದರೂ
ಚಾಮರಣಿಗೆ ತೃಪ್ತಿಯಿಲ್ಲ; ಆ ಹೆಸರಿಗೆ ಹೊಂದಿದ ಕಥಾಭಾಗ
ಗಳನ್ನು ಎಷ್ಟು ಹೇಳಿದರೂ ತಣೆವಿಲ್ಲ.

ಆರಸರಿಗೆ ಆ ದಿವಸ ಕೇಳಿದ ಸ್ವಲ್ಪ ಕಥಾಭಾಗ ಮನಸ್ಸಿಗೆ
ತುಂಬ ಹಿಡಿಸಿತು. ದಿನಕ್ಕೆ ಸ್ವಲ್ಪಸ್ವಲ್ಪದಂತೆ ಆ ಕೃತಿಯವ್ಯಾಖ್ಯಾನಾಂ
ಕೇಳಬೇಕೆಂದು ಅವರು ಇವ್ವಪಟ್ಟಿರು. ಅವರ ಅವೇಕ್ಷೇಯಂತೆ,
ಚಾಮರಣನು ಒಂದು ವಾರದ ಕಾಲ ತನ್ನ ಕೃತಿಯನ್ನು ಆರಸರ
ಎದುರು ಟುದಿ ಮುಗಿಸಿದನು. “ಕಚ್ಚಿನ ತೋಟಕ್ಕೆ ಕುರಿಗಳು
ನುಗ್ಗಿ, ಮೇಲಿನ ಎಲೆಯನ್ನು ತಿಂದು, ಇದೇ ಸವಿ ಎನ್ನುತ್ತವೆ.
ಆನೆಯಾದರೋ, ಒಳಗೆ ನುಗ್ಗಿ, ಕಚ್ಚಿನ ಸಮಸ್ತ ರಸವನ್ನೂ ಸೂರೆ
ಗೊಳ್ಳುತ್ತದೆ.” ಎಂದು ಕವಿ ಪೀಠಿಕೆಯಲ್ಲಿ ಹೇಳಿದ್ದನ್ನು ಜಕ್ಕುಣಾ
ಯೆನು ತನ್ನ ಅರ್ಥವಿವರಣೆಯಿಂದ ಸಮಾಧಿಸಿದನು.

ಹೀಗೆ ಒಂದು ವಾರ ಈ ರಸದ ಜೈತಣ ಆದ ಮೇಲೆ—

ಬಾಲರನು ವೃದ್ಧರನು ಭೂಮಿ
ಪಾಲರನು ಬಡವರನು ಸದಮಲ
ತೀಲರನು ಗುಣಗಳನು ಗೋಬ್ರಾಹ್ಯರನು ಭಕ್ತರನು |

తో ఎలతేయలి సమస్త జాతియ

జాలవను సవరను కరుణఃసి

పాలిసుతలిరుతిదస్సేన్యైయ గురు గుహేత్వరను ||

ఎందు చొమరసను హాడిదాగ, ప్రోథదేవరాయిరు పరమ
స్తుతియన్న తాళి, హిగే హేళిదరు:

“నవ్య కాలదల్లి నవ్య దేశద కవియొబ్బిను ఇంధ కృతి
యన్న రచిసిరువుదు నవ్య భాగ్య. మంత్రివర్ష్య, ఒళ్ళియ
తుభ దివసవన్న నోఇ, ఈ కృతిరత్న వన్న ఆనేయ మేలిరిసి
మేరేవణిగే మాడిశువుదాగల.”

ఆదక్కే, మంత్రియాద జక్కుణొర్చును హేళిదను: “అరసర
ఆజ్ఞీయన్న నావు శిరసావహిశువేవు. జొతిగే నన్న దూ ఒందు
చిన్నహ లుంటు. వయస్సాద నాను మంత్రిపదవియింద
నివృత్తానాగలు ననగే అప్పణి కొట్టు, ఇంధ దృవభక్తినూ
బుద్ధివంతనూ ఆద ఈ చొమరసనన్న మంత్రియాగి ప్రభు
గళు నేమిసికొళ్ళబేకు.”

మంత్రియే మాతు ఆరసరిగే ఒప్పిగేయాయితు. సభాసదరూ
అదన్న ఆనునోఇసిదరు.

హిగే చొమరసను అల్లిమప్రభుదేవరన్న నాయకనన్నాగి
మాడికొండు, తన్న ‘ప్రభులింగలీలి’యన్న బరేదను.
ప్రభుదేవర పుణ్యకథియన్న కృతిమాడిద్వర పరిణామవాగి
—ఆ కృతిగే ఆనేయ మేలి మేరేవణిగే ఆయితు; ఆ కవిగే
మంత్రిపదవి ప్రాప్తవాయితు; ఆష్టో ఆల్, ప్రభుదేవర
హేసరు ఇరువవరీగూ చొమరసన హేసరూ శాశ్వతవాయితు.

“అమ్మా! అప్పనిగే నిద్ర ఎందు కాణుతే.” ఎంద, శివు.

“ಹೊದು, ಪಾಪ, ಬೆಳಗ್ಗೆಯಂದ ಕಚೇರಿ ಕೆಲಸ. ಅವರಿಗೂ ಆಯಾಸ. ನೀನಾದರೂ, ಪಾಪ, ಬಂದ ಹೊತ್ತಿನಿಂದ ಬಿಡುವೇ ಇಲ್ಲದೆ ಮಾತನಾಡುತ್ತಾ ಇದ್ದೀಯಲ್ಲೂ. ಇವೊತ್ತಿಗೆ ಸಾಕು. ಇನ್ನೇನಾದರೂ ಮಿಕ್ಕಿದ್ದರೆ, ನಾಳೆ ಹೇಳುವೆಯಂತೆ. ದೀಪ ಆರಿಸು. ಮಲಗಿಕೊಳ್ಳೋಣ.” ಎಂದರು, ಶಿವೂತಾಯಿ.

ಶಿವು ನಗತ್ತು, “ನನಗೂ ಸರಕು ಮುಗಿದುಹೋಗುತ್ತಾ ಬಂತು, ಅಮ್ಮಾ!” ಎಂದ.

“ಈಹೋ! ಅದಕೊ್ಳುಷ್ಟರ, ನನಗೆ ನಿದ್ರೆ ಬಂತು, ಎಂದು ನೇಪ ಹಾಕಿದೆಯ? ಕಳ್ಳಿ!” ಎಂದರು, ಶಿವೂತಂದೆ. “ನಿಜವಾಗಿ ನನಗೆ ನಿದ್ರೆ ಬಂದಿರಲಿಲ್ಲ. ಅದು ಯಾವುದೋ, ‘ದುಂಬಿ ದುಂಬಿ’ ಎಂದು ಬಸವಣ್ಣನವರ ವಚನ, ಅದನ್ನು ಚಾಳ್ಳಿಸಿಕೊಳ್ಳುತ್ತಿದ್ದೆ. ನಿನಗೆ ಅದು ಗೊತ್ತಿದ್ದರೆ, ಹೇಳಿಯ್ದೆ. ಕಿವಿತುಂಬ ಅದನ್ನು ತುಂಬಿ ಕೊಂಡು, ನಿದ್ರೆ ಮಾಡೋಣ.”

ಶಿವು “ಸದ್ಯಃ, ಗೊತ್ತಿರುವ ವಚನವನ್ನೇ ಕೇಳಿದರಲ್ಲಾ! ಮರ್ಮಾದೆ ಉಳಿಯಿತು.” ಎಂದು, ರಾಗವಾಗಿ, ಹಾಡಿದ:

ವಚನದಲ್ಲಿ ನಾಮಾಮೃತ ತುಂಬಿ,
ನಯನದಲ್ಲಿ ನಿಮ್ಮ ಮೂರುತಿ ತುಂಬಿ,
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ,
ಕೂಡಲ ಸಂಗಮದೇವಾ—

ನಿಮ್ಮ ಚರಣಕಮಲದೊಳಗಾನು ತುಂಬಿ.

ಆ ವಚನವನ್ನು ಕಿವಿಯಾರೆ ಕೇಳಿ, ಮನಸ್ಸುತುಂಬ ಅದನ್ನು ತುಂಬಿಕೊಂಡು, ತಾಯಿ ತಂದೆ ಮಗ ಮೂರರೂ ಆ ರಾತ್ರೆ ಸುಖನಿದ್ರೆಗೆ ಒಳಗಾದರು.

